

**THE BOOK WAS
DRENCHED**

OSMANIA UNIVERSITY LIBRARY

Call No. K 83

K 59 J

Name of Book

పూర్వ మానవములు

Name of Author

శ్రీ వి. కృష్ణ రెడ్డి

UNIVERSAL
LIBRARY

OU_200188

UNIVERSAL
LIBRARY

ಜಯ! ಪರಾಜಯ

[ಸಾಮಾಜಿಕ ಶಾಂತಿ.]

—: O :—

ಶ್ರೀಮಾ:

ಕ್ರಿ. ಮೋ. ಕೆ. ಅ. ಕುಲಕಟ್ಟಿ.

ದ್ವಾರಾಧ್ಯಾ

ಭಿ. ಹ್ಯಾ ಕಾಳಿ,

ಶ್ರೀ ಕೇಣಾಚಲ ಗ್ರಂಥಮಾಲೆ ಅನಂದವನನ-ಅಗಡಿ

—:() () :—

ಅನೇ ಮುದ್ರಣ

ಎಪ್ರಿಲ್ ೧೯೬೦

ರ/—
ದ್ವಾರಾಧ್ಯಾ



Printed by
B. P. KALE at his
ShriSheshachal Press
Anandvan.

ನೋಡಲನೇ ಮುದ್ರಣದ ವೇದಿಕೆ.

ಸಮಾಜದಲ್ಲಿ ನೀತಿಯ ಕಟ್ಟಿಡವೇ ಕ್ರಮೇಣ ಶಧಲವಾಗುತ್ತ ಬಂದು ಇಗ ಕೇವಲ ಮುರುಕಳಿಗೆ ಬಂದಿದೆ. ಆ ಕಟ್ಟಿಡದ ಹ್ಯಾಸವು ಹೀಗೆಯೇ ಆಗುತ್ತ ನಡಿದರೆ, ಸ್ವಲ್ಪ ದಿವಸಗಳಲ್ಲಿ ಅದು ನಾಮಶೀವವಾಗುವದೆಂಬದ ರಲ್ಲಿ ಸಂಶಯವಿಲ್ಲ. ಯಾವ ದೇಶದಲ್ಲಿ ನೀತಿಯ ಸಾಮಾಜಿಕವು ಪ್ರಕ್ರಿಯಾಗಿ ಪ್ರಸ್ತಾಪಿತವಾಗಿತ್ತೋ, ಅಥವಾ ಯಾವ ದೇಶವು ನೀತಿಗೆ ತವರು ಮನೆಯಾಗಿರುವದೋ, ಆ ದೇಶದಲ್ಲಿ ನೀತಿಯ ಗಂಧವು ಕೂಡ ನಾಮಶೀವವಾಗುವದೆಂದರೆ, ಇದಕ್ಕಿಂತಲೂ ಹೆಚ್ಚಿನ ಲಾಂಭನೆ ಸಂಗತಿಯು ಇನ್ನಾವ ದಿರುವದು? ಇದು ಕೇವಲ ನಾಂಕಿಗೇ ಇತಿಹಾಸ! ಈ ನೀತಿಮಾರ್ಗವನ್ನು ಕ್ರಮಿಸಿ ನಡಿಯುವ ಮನುಜರಿಗೆ ಧಿಕಾರಿವರಲಿ!!

ಇಂಥ ಪರಿಸ್ಥಿತಿಯಲ್ಲಿ ಸಮಾಜದಲ್ಲಿರುವ ಅನೀತಿ ಜನರಿಗೆ ನಾಜುಕೆ ಹುಟ್ಟಿವ ಹಾಗೆ ಕಥಾ-ಕಾದಂಬಿಗಳನ್ನೂ, ಪ್ರಬಂಧಗಳನ್ನೂ ಬರೆದು, ಅಂಶ ತಃ ಆದರೂ ಅವರ ಅನಾಜರಣಿಯು ಕಡಿಮೆಯಾಗುವಂತೆ ಪ್ರಯತ್ನಿಸುವದು ವಿನೇಕಶಾಲಿಗಳಾದವರ ಕರ್ತವ್ಯವು. ತಿಳಿನೂ ತಿಳಿದೂ ದುಷ್ಪಮೂರ್ಖಾಂತರನ್ನು ಹಾಡಿಗೆ ತರುವದು ಆಶ್ಚರ್ಯವೆಂಬುದು ನಿಶ್ಚಿತವಾಗಿದ್ದರೂ, ಇಂಥ ಪ್ರಯತ್ನಿಗಳಿಂದ ನೂರರಲ್ಲಿ, ಕೆಂಬಹುನಾ ಸಾವಿರದಲ್ಲಿ ಒಬ್ಬನಿಗಾದರೂ ಹೇಯಬುದ್ಧಿ ಉಂಟಾಗದೆ ಇರದು! ಬುದ್ಧಿವಾದವನ್ನು ಹೇಳುವದು ವಿನೇಕ ಸಂಪನ್ಮೂರ್ಖ ಕರ್ತವ್ಯವಾದ್ಯರಿಂದ, ಫಲವು ಬರುವದಿಲ್ಲೊಂದು ಅವರು ತಮ್ಮ ಕರ್ತವ್ಯವನನ್ನು ಬಿಡಿರುವದೇ ಶ್ರೀಯಸ್ತರವು.

ಇನ್ನು ಈ ವಿಷಯವನ್ನು ಬರೆಯುವಾಗ ಒಂದು ಮಹತ್ವದ ಸಂಗತಿಯನ್ನು ಸ್ವರ್ಣಯಲ್ಲಿಟ್ಟುಕೊಳ್ಳಬೇಕಾಗುತ್ತದೆ. ಲೇಖನವ್ಯವಸಾಯವನ್ನು ಕೈಕೊಂಡವರಲ್ಲಿ ಅನೀಕ ಉದ್ದೇಶಗಳಿಗೆ ತ್ವರಿತವಾಗಿ ಕೆಲವರಿಗೆ ದ್ರವ್ಯಸಂಪಾದ ನೇಷ್ಟಿಯಿರಬಹುದು; ಕೆಲವರಿಗೆ ಕೀರ್ತಿಯ ಮಹತ್ವಾಕಾಂಕ್ಷೆಯಿರಬಹುದು; ಕೆಲವರಿಗೆ ಸಮಾಜೋದ್ಯಾರದ ಕಳಕಳಿ ಇರಬಹುದು. ಕೆಲವರಿಗೆ ಕನಿಷ್ಠಪಕ್ಷಕ್ಕೆ ತಮಗಾದರೂ ಅನೀತಿಯಲ್ಲಿ ಹೇಯಬುದ್ಧಿಯಂಟಾಗಬೇಕೆಂಬ ಸದಿಚ್ಛಿ ಇರಬಹುದು; ಇನ್ನೂ ಅನಂತ ಉದ್ದೇಶಗಳಿರಬಹುದು; ಆದರೆ ಇವುಗಳಲ್ಲಿ ಸಮಾಜ ಉದ್ದಾರದ ಉದ್ದೇಶವನ್ನು ಚಂದ್ರಿಕೆಯು ಮನಃ ಪೂರ್ವಕವಾಗಿ ಇಟ್ಟಿಸುವಳು. ಇದೇ ಉದ್ದೇಶದಿಂದಲೇ ಪ್ರಸ್ತುತದ ಕಾದಂಬರಿಯನ್ನು ಪ್ರಕಟಿಸಲಾಗಿದೆ. ಇದಕ್ಕೆ ಏ. ಕಂಕರಂಡಾಯಂಥ ಯೋಗ್ಯ ಲೇಖಕರು ದೊರೆತದ್ವಾರಿಂದ ಕಾದಂಬರಿಯು ಜನತೆಯಲ್ಲಿ ಈ

ಬಗೆಯ ದೊರ್ಚನ್ಯವನ್ನು ಹೋಗಲಾಡಿಸಲು ಅಂತಹ ಆದರೂ ಇರಣ
ವಾದಿತೆಂದು ನಂಬುತ್ತೀನೆ.

ಈ ಕಾದಂಬರಿಯಲ್ಲಿ ಜಂಡಿಕೆ ಹಾಗು ಶಾಮರಾಯ ಇವೆರಡೇ ಶಾತ್ರು
ಗಳು ಪ್ರಮುಖವಾಗಿರುವವು. ನಿಜವಾದ ಚೋಧನನ್ನು ಇವರಿಬ್ಬಿಂದಲೇ
ತೀಗೆದುಕೊಳ್ಳಬೇಕಾಗಿದೆ. ತೀವುಂತ ತರುಣರು ಸುಂದರ ತರುಣಿಯರನ್ನು
ನೋಡಿ, ಮೋಹಿಸಿ, ಆದರಲ್ಲಿ ಆವರು ಒಂದು ಪಕ್ಕೆ ಕಡಿಮೆಯಾದವರಿದ್ದರೆ,
ಆವರನ್ನು ಹಿಡಿಕೆಯಲ್ಲಿ ಹಿಡಿಯಲು, ಹೇಗೆ ಹೊಂಬು ಹಾಕುತ್ತಾರೆಂಬದು
ಶಾಮರಾಯನ ಕಾರಣಾನಿಂದ ಸ್ವಪ್ನವಾಗಿ ವೃತ್ತಿಂಬಾಗುತ್ತದೆ; ಆದರೆ
ಆಯಿಸ್ತೀಯರ ಶೀಲವನ್ನು ಮನಮುಟ್ಟಿ ಪಾಲಿಸುವ ಜಂಡಿಕೆಯಂಥವರು
ಶಾಮರಾಯನ ವೈಭವಕ್ಕೆ ಮನಸೀಲದ್ವಾರಾ ಇರುವದು ಸ್ತ್ರೀಜಾತಿಗೇ ಆದಕ್ಕೆ
ಪ್ರಾಯವಾಗಿದೆ. ಇದರಿಂದ ಸಿದ್ಧವಾಗತಕ್ಕ ಅಂಶವೇನಂದರೆ:— ಧರ್ಮ
ವನ್ನು ಕಾಯುವ ಹಾಗು ಶೀಲಕ್ಕನುಸಾರವಾಗಿ ನಡೆಯುವ ಸದ್ವಿದ್ಧಿಯಿದ್ದರೆ,
ಇನ್ನೂ ಸ್ತ್ರೀಯರಲ್ಲಿಯೇ ಇರುತ್ತದೆಂದು ಹೇಳಬಹುದು. ಇಂಥ ಶೀಲ
ವ್ಯಾಳ ಕುಲಸತ್ಯರನ್ನು ಹಲವು ಜಾಲಗಳಿಂದ ಕಟ್ಟಿ ಆವರ ಶೀಲವನ್ನು
ಕೆಡಿಸುವವರು ಪುರುಷಾಧವನರೆಂದು ಕರೆಯಬಹುದು. ಇಂಥ ಪುರುಷಾ
ಧವರು ಹೆಚ್ಚಿರುವವರಿಗೆ ದೇಶಕ್ಕೆ ಕ್ಷೇಮವೇತಾಗುವದು? ಯಾಂತಂದರೆ ಕುಲ
ಸತ್ಯರ ಮಂಗಲಾಶೀವಾದಗಳನ್ನು ಪಡೆಯುವ ಬದಲು ಆವರ ಶಾಪವನ್ನು
ಪಡರಿನಲ್ಲಿ ಕಟ್ಟಿಕೊಳ್ಳುವವರೇ ಹೆಚ್ಚಾದ ಬಳಿಕ ಸುಖಕ್ಕೆ ದಾರಿಯಲ್ಲಿಯಾದು?
ನಮ್ಮ ಸುತ್ತಿಕ್ಕಿತ ತರುಣ ಬಂಧುಗಳು ಇತ್ತು ಲಕ್ಷ್ಯಗೊಡಬೇಕು. ದೇಶದ
ಪರಿಸ್ಥಿತಿಯನ್ನು ಮನದಂದು ಆದರ ಉದ್ದಾರದ ಕಡೆಗೆ ಮನಸ್ಸು ಹಾಕ
ಬೇಕಿಲ್ಲದೆ, ಕುಲಸತ್ಯರ ಕಡೆಗೆ ಮನಸ್ಸು ತರುಗಿಸಿ, ತಾವು ಅಫೋಗಿಗೆ
ಶಾತ್ರುರಾಗುವದಲ್ಲದೆ, ದೇಶವನ್ನೂ ರಘುಕ್ಕೆ ಮುಟ್ಟಿಸಬಹುದು. ಲೇಖ
ಕರ ಆಶಯವಾದರೂ ಇದೇ ಇರುವದು.

ಸಜ್ಜನೆ ವಿಧೇಯ,
ಅರ್ಥ, ಟಿ. ಕರ್ಮಾರ.

ಜಯ! ಪರಾಜಯ

— ತೀರ್ಥಾಕೃತಿ —

[೧]

ಈ ಚಪ್ಪ ಉಗಳದ ದಿನವ; ಐದೂವರೆ ಗಂಟೆಯಾಗುತ್ತಲೇ ಸೂರ್ಯಾಂತರ ವಾಗುವದು. ಗೋವಿಂದರಾಯನು ಅಫೀಸಿನಿಂದ ಮನೆಗೆ ಬಂದು, ಅವಶರದಿಂದ ಉಪಹಾರ ತೀರ್ಥಾಕೃತಿ ಹೊರಹೊರಬುವದಕ್ಕೆ ಸಿದ್ಧನಾದನು. ಪತಿಯು ಅಫೀಸಿನಿಂದ ಬಂದಾಗಲೇ ಮುಖವು ಚಿಂತಾಗ್ರಹಿತ ವಾಗಿರುವದನ್ನು ಹೇಳಿಯಾದ ರಮಾಬಾಯಿಯು ಕಂಡುಕೊಂಡಿದ್ದಾರು; ಮತ್ತು ಫಲಾಹಾರದ ತರುವಾಯ ಕಾರಣವನ್ನು ವಿಚಾರಿಸಬೇಕೆಂದು ಮಾಡಿಕೊಂಡಿದ್ದಾರು. ಮನೆಯಿಂದ ಹೊರಬಿಳಿಲು ತಯಾರಾದ ಗಂಭೇರಣ್ಣನ್ನು ನೋಡಿ, ಅವಳು ಯಾವಮೋ ಒಂದು ಅಶುಭ ಸಂಗತಿಯು ಜರುಗಿದೆಯಂದು ನಿಶ್ಚಯಿಸಿಕೊಂಡಳು; ಯಾಕಂದರೆ, ಗೋವಿಂದರಾಯನು ಸಾಯಂಕಾಲದ ತರುವಾಯ-ಅದರಲ್ಲಿ ಚರ್ಚಾಗಳದ ರಾತ್ರಿಯಲ್ಲಿ ಎಂದೂ ಮನೆಬಿಟ್ಟು ಹೊರಿಟಿವನಲ್ಲ.

“ನೋರೆಯು ಬಾಡಿವೆ; ಏನಾಗಿದೆ ಹೇಳಿ ನೇಡಿಂಣಿ? ಈ ರಾತ್ರಿಯಲ್ಲಿ ಹೊರಬಿಳಿವದರಲ್ಲಿರುವಿರಿ!” ರಮಾಬಾಯಿಯು ಕೇಳಿದಳು.

ವ್ಯಾಕುಲಗೇಂಡ ಗೋವಿಂದರಾಯನು ಹೇಳಿದನು:—“ಚಂದ್ರಿಕೆಯ ಅತ್ಯಿಯ ಮನೆಗೆ ಹೋಗಿ ಬರಬೇಕಾಗಿದೆ. ಮುಂಜಾನೆ ಅಫೀಸಿಗೆ ಹೋಗುವಾಗೆ ಚಂದ್ರಿಕೆಯ ಮಾನವ ಪತ್ರವು ನನ್ನ ಕೃಸೇರಿತು. ಇಗೋರ್, ಇಲ್ಲಿದುವದು, ನೋಡಿಕೋರ್.”

“ನೀವೇ ಓದಿ ಹೇಳಬಿಡಿರಲ್ಲ?” ರಮಾಬಾಯಿಯು ಅಂಡಳು. ಗೋವಿಂದರಾಯನು ಪತ್ರವನ್ನು ಓದಿದನು. ಅದರಲ್ಲಿ ಹೀಗೆ ಬರಿದಿತ್ತು:—

“ಯಾವನು ತನ್ನ ಮನೆತನಕ್ಕೆ ಹತ್ತಿದ ಕಲಂಕವನ್ನು ಬಳ್ಳಿಟ್ಟು, ಸದ್ಗೃಹಸ್ಥರೊಡನೆ ಸಂಬಂಧ ಬೇಳಿಸಿ, ಅವರನ್ನು ಕುಲಗೆಡಿಸುವನೋ, ಅವನು ಬ್ರಾಹ್ಮಣನಾಗಿದ್ದರೂ ಬ್ರಾಹ್ಮಣೇತರನೆಂದೇ ನಾನು ಈಯುತ್ತೇನ್ನೀ

ಅಭ್ರಾಹ್ಯಣ ಮಗಳಿಗೆ ನಮ್ಮ ಮನೆಯಲ್ಲಿ ಸ್ಥಿತಿವಿಲ್ಲ! ನಾನು ನಿನ್ನ ಮಗಳನ್ನು ನನ್ನ ಮಗನಿಗೆ ತಕ್ಕೊಂಡು ಜಾತ್ರಿಭ್ರಾಹ್ಯಣಾಗಿದ್ದೇ ನೇ! ವಿಧಿವರ್ತಾ ಪ್ರಾಯಶ್ಚಿತ್ತವನ್ನು ಹೊಂದಿ, ಪುನಃ ಕುಲದಲ್ಲಿ ಸೇರುವೆನು. ಇಂದಿನಿಂದ ನಿನ್ನ ಮಗಳು ನನ್ನ ಸೇರಿಸೆಯಲ್ಲ; ನಾನು ಆದಪ್ಪು ಬೇಗ ಮಗನಿಗೆ ಬೇರೊಂದು ಮದುವೆ ಮಾಡತಕ್ಕವನಿದ್ದೇ ನೇ. ನೀನು ಇಂದು ಸಾಯಂಕಾಲದಲ್ಲಿ ಬಂದು, ನಿನ್ನ ಮಗಳನ್ನು ಕಟ್ಟಿಕೊಂಡು ಹೋಗು; ಇಲ್ಲವಾದರೆ ನಾನೇ ಸೇವಕನೊಂಡನೆ ನಿನ್ನ ಮಗಳನ್ನು ನಿನ್ನ ಮನೆಗೆ ಕಳುಹಿಕೊಂಡುವೆನು.”

ಗೋವಿಂದರಾಯನ ಮಗಳಾದ ಚಂದ್ರಿಕೆಯಿಡನೆ ಸ್ವಾಮಿರಾಯನ ವಿವಾಹವಾಗಿ ಎರಡು ವರ್ಷಗಳಾಗಿದ್ದವು; ಚಂದ್ರಿಕೆಯು ವಾಡಿಕೆಯಂತೆ ಹಕ್ಕೆನಿಂದ ಅತ್ಯೇಯ ಮನೆಯನ್ನು ಸೇರಿ ಸುಮಾರು ಅರು ತಿಂಗಳಾಗಿದ್ದವು. ಸ್ವಾಮಿರಾಯನ ತಂದೆಯಾದ ಶಿವರಾಯನು ವಿಲಕ್ಷಣ ಸ್ವಭಾವದ ಮನುಷ್ಯನಾಗಿದ್ದನು. ಶೇರಿಸಂಬಂಧವನ್ನು ಬಳಸಿದ ತರುವಾಯದಲ್ಲಿ ಶಿವರಾಯನು ಗೋವಿಂದರಾಯನ ಕಲಂಕದ ದಾರಿಕೆಯ ಸುದ್ದಿಯನ್ನು ಕೇಳಿದನು. ಆದರೆ ಸಿಜಕ್ಕೆವನ್ನು ಗೋತ್ತು ಮಾಡಿಕೊಳ್ಳುವದಕ್ಕಾಗಿ ಶೋಧ ನಡೆಸಿದನು. ಇಂದು ಮುಂಜಾವಿನಲ್ಲಿ ಶಿವರಾಯನಿಗೆ ನಿಶ್ಚಯವಾದ ಸುದ್ದಿಯು ತಿಳಿಯಿತು. ಕೂಡಲೇ ಬೀಗನಿಗೆ ಪತ್ರ ಬರಿದು ಅದನ್ನು ಸೇವಕನ ಕೈಯಲ್ಲಿ ಕೊಟ್ಟು ಕಳುಹಿದನು; ಗೋವಿಂದರಾಯನು ಹೆಂಡತಿಗೆ ಓದಿ ತೋರಿಸಿದ ಪತ್ರವು ಇದೇ. ರಮಾಬಾಯಿಯು ಪತ್ರದ ಅಭಿಪ್ರಾಯವನ್ನರಿತು ಕಳೆವಳಗೊಂಡಳು.

ಗೋವಿಂದರಾಯನ ಅಜ್ಞನ ಜನನದ ಬಗ್ಗೆ ಬಂದು ಕಥೆಯು ಜನ ರಲ್ಲಿ ಪ್ರಚಾರವಾಗಿತ್ತು. ಬಂದು ಕಾಲದಲ್ಲಿ ಈ ಕಥೆಯನ್ನೇ ತ್ವಿ ಹಳ್ಳಿಯು ಜನರು ದೊಡ್ಡ ಚರ್ಚವಳಿಯನ್ನೇ ಬ್ರಿಡಿದ್ದರು. ಈ ಕಾರಣದಿಂದ ಗೋವಿಂದರಾಯನ ತಂದೆಯು ಸ್ವಾಗೃಮವಾಸಕ್ಕೆ ಶರಣಾದೊಡೆದು, ಮುಂಬಯಿಯಲ್ಲಿ ಮನೆಮಾಡಿದನು. ಮುಂಬಯಿಯಲ್ಲಿ ಏಕತ್ರಿತವಾದ ಸಮಾಜವಿಲ್ಲ; ಅಥಾತ್ ಸಾಮಾಜಿಕ ಸಂಗತಿಯನ್ನೇ ತ್ವಿ ಬಹಿನಾಮಾರದ ಬಂಡಾಯವನ್ನೇ ಬ್ರಿಸುವ ಜನರಿಂಳಿ. ಎಲ್ಲ ತರದ ಜನರನ್ನು ಹೊಟ್ಟಿಯಲ್ಲಿ ಹಾಕಿಕೊಂಡು, ಆವ ರೀಲ್ಲರಿಗೆ ಶಾಂತಿಯನ್ನು ಕೊಡಬಲ್ಲ ಈ ಶತಮಾನದ ಮುಂಬಯಿ ಕ್ಷೇತ್ರದಲ್ಲಿ ಬಂದ ಬಳಿಕ ಗೋವಿಂದರಾಯನಾ, ಆವನ ತಂದೆಯೂ ನಿಶ್ಚಯಂತರಾದರು.

ಮುಂದೆ ಎಹೆನ್ನೋ ದಿವಸಗಳವರೆಗೆ ಆ ಕಲಂಕದ ಕಥೆಯು ಆದೃಶ್ಯವಾಗಿ ಉಳಿಯಿತು; ಆದರೆ ಗೋವಿಂದರಾಯನ ಲಗ್ಗುದ ಕಾಲದಲ್ಲಿ ಮತ್ತೆ ತರೆಯ್ಯಾತ್ಮವದಡಳಿತ್ತಂ. ಗೋವಿಂದರಾಯನ ಮಾವನು ಈ ಸಂಗತಿಯನ್ನು

ಕಿವಯ ಮೇಲೆ ಹಾಕಿಕೊಳ್ಳಲಿಲ್ಲ. ಅಂದಿನಿಂದ ಇಂದಿನವರೆಗೆ ಗೋವಿಂದ ರಾಯನು ಮತ್ತೆ ಜನರ ಪೀಡೆಯನ್ನು ಅನುಭವಿಸಬೇಕಾಗಿ ಬಂದಿರಲಿಲ್ಲ; ಆದರೆ ಇಂದಿನ ಶಿವರಾಯನ ಪತ್ರದಲ್ಲಿ ಆ ಕಲಂಕದ ಕಥೆಯು ಗಭ್ರತ ವಾಗಿತ್ತು.

ಚಿಂತಾನ್ನಿತಳಾದ ರಮಾಬಾಯಿಯು: “ಇದಕ್ಕೆ ನೀವೇನು ಅನ್ನವಿರಿ?” ಎಂದು ಕೇಳಿದಳು.

“ಶಿವರಾಯನಿಗೆ ತಿಳಿಸಿ ಹೇಳಿವೆನು. ಆವನ ಮನಸ್ಸಿನ ಸಂದೇಹವನ್ನು ಹೊಗಲಾಡಿಸುವದಕ್ಕೆ ಸಾಧ್ಯವಿರುವವ್ಯವ್ಯ ಪ್ರಯತ್ನ ಮಾಡುವೇನು.”

“ಚಂದ್ರಿಕೆಯನ್ನು ಕರೆತರುವಿರಾ?”

“ಕರೆದುಕೊಂಡು ಬರುವ ಮನಸ್ಸು ನನಗಿಲ್ಲ; ಆದರೆ ಶಿವರಾಯನು ನನ್ನ ಮಾತು ಕೇಳಿದಿದ್ದರೆ, ಅನ್ವಯಾರ್ಥಿಕದಿಂದ ಹುಡುಗೆಯನ್ನು ಕರೆದುಕೊಂಡು ಬಿರುವೇನು.”

“ಚೇಡ; ಏನುವರ್ತೂ ಕರೆತರಬೇಡಿರಿ. ಇಂದು ಚಂದ್ರಿಕೆಯು ಸೆನ್ನು ಮನೆಗೆ ಬಂದರೆ, ಮೂರು ತಿಂಬಳು ಆತ್ಮಯ ಮನೆಗೆ ಹೊಗದಂತಾಗುವಳು. ಮುಚ್ಚಿ ಹೊಗಹತ್ತಿದ್ದ ಕಲಂಕದ ಸುಷ್ಟಿಯು ಮತ್ತೆ ಬಲವಾಗಿ ತಲೆಯತ್ತು ವದು. ಮತ್ತೊಂದು ಮಾತೆಂದರೆ, ನೀವು ಮಾತುಪಾತ್ರಿಗೆ ಸಿಟ್ಟಿಗೇಳುವಿರಿ; ಆದರೆ ಈ ಹೊತ್ತಿನಲ್ಲಿ ಹಾಗೆ ವಾಡಬೇಡಿರಿ. ಶಿವರಾಯನ ಸಂಗಡ ಸಮಾಧಾನದಿಂದ ಮಾತನಾಡಿರಿ. ಮಗಳನ್ನು ಹಡೆದಬಳಕ ಬಗ್ಗೆ ಸಡೆಯಲೇ ಬೇಕು.”

ಗೋವಿಂದರಾಯನು ಹೊಡತಿಯ ಕಡೆಗೆ ಸಿಟ್ಟಿನಿಂದ ಸೋಡಿ ಅಂಡಧ್ವನಿ: “ಅದೇಕೆ? ಮಗಳ ತಂಡಿಯಾದರೇನಾಯಿತು? ಆಕ್ಕಮಯಾರ್ಥಿಯನ್ನು ಮಾರುವದಕ್ಕಾದೀತೇ?”

ಇನ್ನು ಮಾತು ಬೆಳಸುವದು ತರವಲ್ಲವೆಂದು ರಮಾಬಾಯಿಯು ತಿಳಿದಳು. ಪತಿಯು ಮನೆಯಿಂದ ಹೊರಡುವಾಗಲೇ ಕೊಪಗೊಂಡು ಹೊಡರಿ, ಮುಂದಿನ ಪರಿಣಾಮವು ಒಳತಾಗುವದಿಲ್ಲವೆಂದು ಆವಳಿಗೆ ಗೊತ್ತಿತ್ತು. ಕಾರಣ ಆವಳು ಬೇರೆ ಮಾತನಾಡದೆ ಸುನ್ನನಾಡಳು. ಗೋವಿಂದರಾಯನು ಮನೆಯಿಂದ ಹೊರಬಿದ್ದ ನಡೆದನು.



(೨)

ಶ್ರೀ ವರಾಯನು ಪ್ರಾಚೀನ ಅಚಾರ ವಿಚಾರ ಅಭಿನೋನಿಯಾಗಿದ್ದರೂ ಚಕ್ರಾರ್ಥಿ ಜೆತು ಚತುರ್ಥ ರತ್ನ ಗಳಲ್ಲಿಯ ಚಹಾ-ಚಂಚಿಗಳ ಮೋಹದಿಂದ ಪಾರಾಗಿರ ಲಿಲ್ಲ. ಮುನ್ನಿನ ಜನರಿಗೆ ಈ ವಸ್ತುಗಳು ದೊರೆಯಿದ್ದು ದರಿಂದಲೇ ಆವರು ಇವೆಗಳ ಸೇವನೆಯನ್ನು ಬಿಟ್ಟಿದ್ದರೇ ಹೊರತು, ಶಾಸ್ತ್ರನಿಷಿದ್ಧವಸ್ತುಗಳಿಂದು ಇವೆಗಳಿಗೆ ಬಹಿಷ್ಕೃತವಿಕ್ಷೇದವರಲ್ಲವೇಂದು ಶಿವರಾನುನು ಶ್ರುತಿಪಾದಿಸುತ್ತಿದ್ದನು. ಚಹಾ-ತಂಬಾಕೆಗಳು ಗಡೆಗಳ ಸೋಪ್ಯಗಳಾದುದರಿಂದ ಶಾಕಾಹಾರಿಗಳಾದ ಭಾರತೀಯರು ತಪ್ಯಜ್ಞವಾದವುಗಳಿಂದು ಇವೆಗಳನ್ನು ತಿರುಸ್ತುತಿಸುವದು ತಕ್ಕದ್ದಲ್ಲವೇಂದೂ, ಇವನ್ನು ಸೇವಿಸಬಾರದೆಂದು ಹೇಳುತ್ತಿರುವ ಹಲವರು ಶುಭ್ರಮೂರ್ಖರಿಂದೂ ಶಿವರಾಯನ ಖಂಡಿತವಾದ ಮತವಾಗಿತ್ತು. ಜಗತ್ತಿನೊಳಿನ ಪ್ರತಿಯೊಂದು ವಸ್ತುವು ಹಲವರಿಗೆ ಶಿಷ್ಟಿಯವಾಗಿರುವಂತೆ ಚಹಾ-ತಂಬಾಕೆಗಳಾದರೂ ಕೆಲವರಿಗೆ ಬೇಡಾಗಿರಾವದು ಸಾಫಾವಿಕವೆಂದು ಅವನು ಆಗಾಗ್ಗೆ ಅನ್ನು ತ್ವರಿಸುತ್ತಿದ್ದನು; ಮತ್ತು ಈ ಸೋಪ್ಯಗಳ ನಿಸ್ಸೀವು ಭಕ್ತಿನಾಗಿ, ಮೇಲಿಂದ ಮೇಲೆ ಸೇವಿಸಿ, ಸ್ವರ್ಗಸುಖವನ್ನು ನುಭವಿಸುವದರಲ್ಲಿ ಕಲ್ಲಿಫೆನಾಗಿರುತ್ತಿದ್ದನು!

ಶಿವರಾಯನು ಪಡಸಾಲೆಯಲ್ಲಿಯ ಹಾಸಿಗೆಯ ಮೇಲೆ ಲೋಡಿಗೆ ಆತು ಕೊಂಡು ಕುಳಿತ್ತಿದ್ದನು. ನೇರಿಮನೆಯ ಭೀಮರಾಯನು ಹತ್ತರದಲ್ಲಿಯ ಬೇರೆಂದು ಲೋಡಿಗೆ ಹೊಂದಿಕೊಂಡು ಕುಳಿತ್ತಿದ್ದನು. ನಂತರ ಚಂಚಿಯು ಬಿಡ್ಡಿಕೊಂಡಿತ್ತು. ಇದರ ಉಪವಸ್ತುಗಳು ಅಳಳಲ್ಲಿ ಬಿಡ್ಡಿದ್ದವು. ಒಳಗೆ ಚಹದ ಸಿದ್ಧತೆ ನಡೆದಿತ್ತು. ತಂಬಾಕದ ಉಗುಳನ ಭಾರದಿಂದಲೋ ಮತ್ತೀರಿಂದ ಲೋಡಿ ಇಟ್ಟರ ಬಾಯಿಗಳೂ ಮುಚ್ಚಿದ್ದವು.

ಹುಸಹೋತ್ತಿನ ಮೇಲೆ ಶಿವರಾಯನು ಎದ್ದು ಹೋಗಿ ಉಗುಳ ಬಂದು “ರಾಯರೇ, ಬೀಗರ ಮನೆಯ ಕಲಂಕದ ಕಥೆಯನ್ನು ತಿಳಿದೂ ತಿಳಿದೂ ಸೌಸೆಯನ್ನು ಮನೆಯಲ್ಲಿಟ್ಟುಕೊಳ್ಳಲಿಕ್ಕಾದಿತೇ? ನೀವೇ ಹೇಳಿರಿ.” ಎಂದು ಭೀಮರಾಯನನ್ನು ಕೇಳಿದನು. ಭೀಮರಾಯನು ಮಾತಾಡದೆ ಸುಮ್ಮು ನಿದ್ದನು. ಶಿವರಾಯನು ಮತ್ತೀ ಇಂತು ಕೇಳಿದನು—“ಯಾಕೆ, ಮಾತಾಡಲಿಲ್ಲಿರಿ. ನೀವಾಗಿದ್ದರೆ ಸುಮ್ಮುನಿರುತ್ತಿದ್ದಿರಾ?”

ಭೀಮರಾಯನು ಹುಸಹೋತ್ತು ಸುಮ್ಮುನಿದ್ದು ಭಾರವಾದ ಬಾಯಿ

ಯಿಂದ ಹೇಳಿದನು: “ನಿಂತೆ ಅನ್ನು ತ್ವಿರುವದು ನಿಜವು; ಆದರೆ ಹುಡುಗೆಯ ಸಲುವಾಗಿ ಯಾರಿಗಾದರೂ ದುಃಖವಾಗುವೆಂತಿದೆ.”

ಶಿವರಾಯನು ಎದ್ದು ಕುಳತು ಆವೇಶದಿಂದ ಅಂದದ್ದು: “ಅದಕ್ಕೆ ಮಾಡುವದೇನು? ಒಬ್ಬನ ದೋಷದಿಂದ ಬೇರೊಬ್ಬನು ಕಷ್ಟವ್ಯವ್ಹಾನುಭವಿಸಬೇಕಾಗುವದು ಸಂಸಾರದ ನಿಯಮವೇ ಆಗಿದೆ!”

ಭೀಮರಾಯನು ಪ್ರತಿ ಮಾತಾಡಲಿಲ್ಲ. ಶಿವರಾಯನು ಭೀಮರಾಯನ ಉತ್ತರವನ್ನು ಕೇಳುವದರಲ್ಲಿ ಆತುರನಾಗಿದ್ದನು. ಈ ಸಮಯದಲ್ಲಿ ಗೋವಿಂದರಾಯನು ಬಂದು ವಿನಯದಿಂದ ನಮಸ್ಕಾರ ಮಾಡಿದನು. ಶಿವರಾಯನು ಶಿರುಗಿ ನಮಸ್ಕಾರಿಸಲಿಲ್ಲ; ಮಾತಾಡಲಿಲ್ಲ. ದೂರದಲ್ಲಿರುವ ಕುಚ್ಯಿಯನ್ನು ತೋರಿಸಿ ಕುಳತುಕೊಳ್ಳುವಂತೆ ಸಂಕೇತ ವಸಾಡಿದನು. ಗೋವಿಂದರಾಯನು ಕುಳತುಕೊಂಡನು.

“ವಾಹನವನ್ನು ತಕ್ಕೊಂಡು ಬಂದಿರುವೆಯಾ?” ಶಿವರಾಯನು ಬೀಗ ನನ್ನು ಕೇಳಿದನು.

“ಇಲ್ಲ” ಗೋವಿಂದರಾಯನು ವಿನಯದಿಂದಲೇ ಹೇಳಿದನು.

“ಅದೇಕೆ? ನಾನು ವೋದಲೇ ತಿಳುಳಿದ್ದೇನಲ್ಲ!”

ಗೋವಿಂದರಾಯನಿಗೆ ಏನು ಮಾತಾಡಬೇಕೆಂಬುದು ತಿಳಿಯಲಿಲ್ಲ. ಅವನು ಭೀಮರಾಯನ ವೋರಿಯ ಕಡೆಗೆ ನೋಡಿದನು. ಭೀಮರಾಯನು ಈ ನೋಟದ ಇಂಗಿತವನ್ನು ರತ್ನ ಹೊರಡುವದಕ್ಕೆ ಸಿದ್ಧನಾದನು. ಶಿವರಾಯನು ಅವನನ್ನು ಏಳಿಗೊಡೆದೆ ಅಂದದ್ದು:—“ನಿಂತೆ ವಳುವ ಕಾರಣವಿಲ್ಲ. ಕುಳತುಕೊಳ್ಳಿ. ಸಂಕೋಚಕ್ಕೆ ಆಸ್ತಿದವಿಲ್ಲ. ಇದು ಅಂತಃಪುರವಲ್ಲ. ರಾಜಕಾರಣದ ಅಲೋಚನೆಯ ಗುಪ್ತ-ಗೃಹವೂ ಅಲ್ಲ! ಮುಂಚ್ಯಿಟ್ಟು ಮಾಡುವುದು ದೇನೂ ಇಲ್ಲ! ಎಲ್ಲವೂ ನಿಮ್ಮ ಸಮಸ್ಯೆ ಆಗಲೆಂದು ಈ ರಾತ್ರಿಯಲ್ಲಿ ನಿಮ್ಮನ್ನು ಬುದ್ಧಿಪೂರ್ವಕವಾಗಿ ಕರೆಸಿದ್ದೇನೇ.”

ಒಳಗಿನಿಂದ ಚಹವೂ ಅದರ ಸಾಹಿತ್ಯಗಳೂ ಬಂದವು. ಶಿವರಾಯನು ಕಾಸಿಗೆ ಬಿಟ್ಟು ಬಂದು, ಕಿಟ್ಟಲಿಯಿಂದ ಕಪ್ಪಿಗೆ ಚಹವನ್ನು ಸುರುವಿ ಭೀಮರಾಯನನ್ನು ಕರೆದನು. ಭೀಮರಾಯನು ವೋದಲು ಚಹವನ್ನು ಗೋವಿಂದರಾಯನಿಗೆ ಕೊಡುವಂತೆ ಸೂಚಿಸಿದನು. ಶಿವರಾಯನು ಹಾಗೆ ಮಾಡದಿರುವದನ್ನು ನೋಡಿ, ಭೀಮರಾಯನು ಎದ್ದು ಬಂದು, ಚಹ ತುಂಬಿದ ಕಪ್ಪು-ಬಸಿಗಳನ್ನು ಗೋವಿಂದರಾಯನ ಕೈಯಲ್ಲಿ ಕೊಡಹೋದನು. ಶಿವರಾಯನು ಆದಕ್ಕೆ ಬಲಪೂರ್ವಕ ತಡೆಯನ್ನು ಒಟ್ಟು ಮಾಡಿ: ‘ನಮ್ಮ ಮನೆಯಲ್ಲಿ ಜಾತಿಭೂತವು ಇತ್ತಾ

ಪಾನಕ್ಕೆ ಅವಕಾಶವಿಲ್ಲ.” ಎಂದು ಸ್ವಷ್ಟವಾಗಿ ಹೇಳಿಬಿಟ್ಟನು. ಭೀಮರಾಯನಿಗೆ ಬಹಳ ಕೆಡಕೆನಿಸಿತು. ಶಿವರಾಯನು ಆಗ್ರಹದಿಂದ ಹೇಳಿದರೂ ಚಹ ತಕ್ಕೊಳ್ಳಬೇಕಿಗೆ ಭೀಮರಾಯನು ಮೊದಲಿನ ಸ್ಥಳಕ್ಕೆ ಹೋಗಿ ಕುಳಿತನು; ಶಿವರಾಯನು ಚಹಾಸಾನ ಮಾಡಿ ತನ್ನ ಆಸನವನ್ನು ಲಂಕರಿಸಿದನು.

ಗೋವಿಂದರಾಯನ ಹೃದಯಕ್ಕೆ ಕಾಸಿದ ಕುಡಿಂದ ಬರಿಕೊಟ್ಟಂತಾಯಿತು. ಆದರೂ ಅವನು ‘ಕನಾಂಪಿತನು ತಗಿ ನಡೆಯಲೇ ಬೇಕು’ ಎಂಬಹೆಂಡಿತು ಮಾತನ್ನು ನೇನೆದು, ಉಕ್ಕತ್ತಿರುವ ಕೋಪವನ್ನು ತಡೆದುಕೊಂಡು ಸುಮ್ಮನಿಡ್ಡನು. ಶಿವರಾಯನು ಗೋವಿಂದರಾಯನ ಕಡೆಗೆ ವಕ್ರದೃಷ್ಟಿಯನ್ನಿಲ್ಲಿಸಿ ವ್ಯಂಗ್ಯಸ್ವರದಿಂದ :“ವಾಹನವನ್ನು ತರಲೇ ಇಲ್ಲವೇ? ಮಗಳನ್ನು ನಡೆಸಿಕೊಂಡು ಹೋಗುವಿಯಾ? ದುಡಿನ ಉಚ್ಛಾಯಕ್ಕಾಗಿ ಹೀಗೆ ಮಾಡಿರಬಹುದು! ನಿನ್ನಂತೆ ನವಗೆ ಮಾಡಲಕ್ಕೆ ಬಾರದು!” ಎಂದು ಅಂದು, ಸೇವಕನನ್ನು ಕೂಗಿ, ಟೂಂಗಿಯನ್ನು ತಕ್ಕೊಂಡು ಬರುವಂತೆ ಪ್ರವೇಶ ಮಾಡಿದನು.

ಗೋವಿಂದರಾಯನ ವ್ಯಧಿತ ಹೃದಯಕ್ಕೆ ಎತ್ತೊಂದು ಬಲವಾದ ಅಫಾತನು ತಾರಿತು. ಕೋಪವು ಹೆಚ್ಚಾಯಿತು. ಹೃದಯಹೀನ ಶಿವರಾಯನ ಮನೋರೂಪಸನೆಗೆ ಇನ್ನು ಸವಿಮಾತುಗಳನ್ನಾಡಿ ಉಪಯೋಗವಿಲ್ಲಿಂದು ಅವನಿಗೆ ಅನಿಸಿತು; ಆದರೆ ದುರ್ದೈಪಿಯಾದ ಮಗಳ ಮಾಮತೆಯ ಮುಖವನ್ನು ಸ್ವೀಕಿ, ಕೇವಲ ಅವಳ ಹಿತಕ್ಕೊಂಡು ಶಿವರಾಯನನ್ನು ಸಮಾಧಾನಪಡಿಸುವದಕ್ಕೆ ಒಮ್ಮೆ ಪ್ರಯತ್ನ ಮಾಡಿ ನೋಡಬೇಕೆಂದು ಸಂಕಲ್ಪ ಮಾಡಿಕೊಂಡನು. ಪರಗ್ಯಹಸ್ಥನಾದ ಭೀಮರಾಯನು ಅಲ್ಲಿರುವದರಿಂದ ಗೋವಿಂದರಾಯನಿಗೆ ತುಂಬಾ ಸಂಕೇರ್ಜನಿಸಿತು; ಆದರೆ ಉಪಾಯವಿರಲಿಲ್ಲ. ಅವನು ಮಾಖದಲ್ಲಿ ಸಿಟ್ಟಿನ ಲಕ್ಷಣಗಳನ್ನೇ ಇನ್ನೂ ತೋರಿಗೊಡಿದೆ ಶಾಂತರೀತಿಯಿಂದ ಹೇಳಬಹುದನು:—“ನೋಡಿ, ನಿಮ್ಮ ಪತ್ರದಿಂದ ನವಗೆ ಅತ್ಯಂತ ದುಃಖವಾಗಿದೆ. ಆಕಾಶದ ಕೊಡಲಿಯು ತಲೆಯ ಮೇಲೆ ಕಳಬಿಡ್ಡಂತಾಗಿದೆ. ನಿವಗೆ ಹತ್ತಿದ ಸುದ್ದಿಯು ಸರ್ವಧೈರ್ಯ ಸುಳ್ಳಿ! ನಮ್ಮ ಶತ್ರುವು ನಮ್ಮನ್ನು ಸಂಕಣಕ್ಕೊಳ್ಳಬಾಡುವದಕ್ಕೆ ಆ ಸುದ್ದಿಯನ್ನು ಹರಡಿದ್ದಾನೆ! ತಮ್ಮಂತಹ ಸುಜ್ಞಾಜನರು....”

ಗೋವಿಂದರಾಯನನ್ನು ಮಾತಾಡಿಗೊಡಿದೆ, ಶಿವರಾಯನು ಹೇಳಿಕೊಡಿದನು: “ನನ್ನ ಸುಜ್ಞತೆಯ ವಿಷಯದಲ್ಲಿ ನಿನಗೆ ಸಂದೇಹವಿಲ್ಲವಷ್ಟೇ? ಹೇಳು ತ್ವೀನೆ ಕೇಳಿ. ನಾನು ನನ್ನ ಕರ್ಮವ್ಯಾಪ್ತಿ ಶಿಧಿಲತೆಯನ್ನೀಂದೂ ತೋರಿಸಿದವನಳ್ಳಿ! ಆ ಸುದಿಹತ್ತಿ ಒಂದು ಶಿಂಗಳಾದರೂ ಇದುವರೆಗೆ ನಿನ್ನ ಮುಂಛಿ

ಜಕಾರಶಬ್ದವನ್ನಾಡರೂ ನಾನು ತಿಗಿದಿಲಿಲ್ಲ; ಯಾಕಂದರೆ, ಹಾರಿಕೆಯ ಸಂಗ ಕಿಯು ವಿಚಾರಂತ್ಯದಲ್ಲಿ ಸಹಿತಾದರೆ, ನಿನಗೆ ಸೀರಫ್ ಕೆ ತಾಪಕೊಟ್ಟಂತು ಗುವದೆಯೂ, ಹಾಗೆ ಆಗಬಾರದೆಂದೂ ನನ್ನ ಮನಸ್ಸಿನಲ್ಲಿತ್ತು; ನಾನು ವಿಶೇಷ ರೀತಿಯಿಂದ ಅನುಶಂಧಾನ ನಡೆಸಿದ್ದೇನು. ಸದಾರು ಜನರು ನಿನ್ನ ಉರಿಗೆ ಹೋಗಿ ಬಂದರು. ಅವರೆಲ್ಲರು ನಿನ್ನ ಅಜ್ಞನ ವಿಷಯದಲ್ಲಿ ಒಂದೇ ವಿಧವಾದ ಸುದ್ದಿಯನ್ನು ತಂದಿದ್ದಾರೆ.”

“ಗ್ರಾಮದಲ್ಲಿ ನನ್ನ ಶತ್ರುಗಳಿಗೆ ಕೊರತೆಯಿಲ್ಲ. ಅವರು ನನ್ನ ಮೇಲೆ ವ್ಯಧವಾಗಿ ಅವವಾದ ಹೊರಿಸಿದ್ದಾರೆ.” ಗೇರೆವಿಂದರಾಯನು ಹೇಳಿದನು.

ಶಿವರಾಯನು ಉಪರಾಸಸೂಚಕ ಹಗುವನ್ನು ನಕ್ಕು:-“ಆ ಸಂಭಾವಿತ ಗೃಹಸ್ಥರೆಲ್ಲರು ನಂಬಿಗೆಗೆ ತಕ್ಕವರಳ್ಳಿ! ನೀನೇಂಬಬ್ಬನು ಮಾತ್ರವಿಶ್ವಾಸಾರ್ಥಕನು!” ಎಂದಂದನು.

ಗೇರೆವಿಂದರಾಯನಿಗೆ ಒತ್ತಿ ಬರುತ್ತಿದ್ದ ಕೋಪವನ್ನು ತಡೆಯುವದು ಅಸಾಧ್ಯವಾಯಿತು. ಅವನು ಸಹಿತಿನಿಂವ ತಂತು ಹೇಳಿದನು: - “ಹಾಗಾದರೆ, ನಾನು ಸಂಭಾವಿತನಳ್ಳಿವೇನು?”

ಶಿವರಾಯನು ದೃಢಸ್ವರದಿಂದ ಅಂದದ್ದು:—“ಆ ವಿಷಯದಲ್ಲಿ ಇನ್ನೂ ನಿನಗೆ ಸಂಶಯವಿದೆಯೇ? ಯಾವನು ತಾನು ಕುಲಗೇಡಿಯಾಗಿ ಈ ರೀತಿ ಅನ್ಯರ ಕುಲಗೇಡಿಸಲಿಕ್ಕೆ ಯಶ್ವಿಸುವನ್ನೋ, ಅವನಿಗೆ ಸಂಭಾವಿತನೆನ್ನ ಬೇಕೆ? ನಾನು ನಿನ್ನ ಮನೆಯಿಂದ ಕಸ್ಯೇಯ ತಕ್ಕೊಂಡಿನೆಂದು ಒಳಿತಾಯಿತು! ನಾನು ನಿನ್ನ ಮನೆಗೆ ಮಗಳನ್ನು ಕೊಟ್ಟಿದ್ದರೆ ಹೇಗಾಗುತ್ತಿತ್ತು ನೋಡು! ನನ್ನ ಉದ್ದಾರದ ಆಶೀಯತ್ತಿ? ಕುರುಬ ಕುಂಬಾರರಿಗೂ ಸಭ್ಯಗೃಹಸ್ಥರೆನ್ನ ಬಲ್ಲೆನು; ಅದರ್ಥಿ ನಿನಗೆ ಮಾತ್ರ ಅನ್ನ ಲಾದೆನು!”

ಈ ಸಂಭಾವಣವನ್ನು ಕೇಳುವುದು ಭೀಮರಾಮನಿಗೆ ಅಸಹ್ಯವಾಯಿತು. ಅವನು ನಡುವೇ ಬಾಯಿಹಾಕಿ ಅಂದದ್ದು:—“ಶಿವರಾಯರೇ, ವ್ಯಧವಾಗಿ ಮಾತು ಬಕ್ಕಿನ ಉಪಯೋಗವಿಲ್ಲ. ನೀವು ನಿಮ್ಮ ಮನಸ್ಸಿನಲ್ಲಿರುವಂತೆ ಮಾಡೇಮಾಡುವಿರಿ. ಅದರೊಡನೆ ಸಭ್ಯಗೃಹಸ್ಥರ ವಿಶೇಷ ಅಪಮಾನವನ್ನು..”

ಶಿವರಾಯನು ಮುಂದೆ ಮಾತಾಡಗೊಡದೆ ಸಹಿತಿನಿಂದ ಅಂದದ್ದು:—“ಭೀಮರಾಯರೇ, ನೀವು ತಪ್ಪತ್ತಿರುವಿರಿ! ಸಂಭಾವಿತರ ಮಾನರಕ್ಷಣೆಯ ದೇಗೆ ಮಾಡಬೇಕೆಂಬುದನ್ನು ಈ ಶಿವರಾಯನು ಚನ್ನಾಗಿ ಅರಿತಿದ್ದಾನೆ! ಸಭ್ಯಗೃಹಸ್ಥರನ್ನು ತನ್ನ ಮನೆಗೆ ಕರೆಸಿಕೊಂಡು ಅವರಿಗೆ ಅಪಮಾನ ಮಾಡುವ ದಕ್ಕೆ ನಾನೇನೂ ಅಂತಿಂಥ ಮನಸ್ಯನಲ್ಲಿ ಅದರೇ.....”

“ಶಿವರಾಯರೇ, ನಾನು ನಿಮ್ಮ ಸಂಗಡ ವಾದ ಮಾಡಬೇಕೆಂದು ನಿಮಗೆ ಹಾಗೆ ಅಂದವನ್ನಲ್ಲ. ನಿಂವು ಸುಮ್ಮನಾಗಬೇಕೆಂಬುದೇ ನನ್ನ ಉದ್ದೇಶ ವಾಗಿತ್ತು” ಭೀಮರಾಯನಂದನು.

ಶಿವರಾಯನ ದುರ್ವಾಚನಗಳ ಕಲೋರ ಆಫಾತಗಳಂದೆ ಗೋವಿಂದರಾಯನ ಮನಸ್ಸು ಬಂಡಾಯ ಹೊಡುವದಕ್ಕೆ ಅಣಿಯಾಗಿತ್ತು. ಒಂದು ಕಡೆಯಲ್ಲಿ ಶಿವರಾಯನ ದುರ್ವಾಚಹಾರ, ಇನ್ನೊಂದು ಕಡೆಯಲ್ಲಿ ಮಗಳ ಅನ್ನಾದ ಆಶಂಕೆ ಇವೆರಡುಗಳ ಸೇರಿತದಿಂದ ಗೋವಿಂದರಾಯನ ಮನಸ್ಸು ಕಳ ವೆಳಗೊಂಡಿದ್ದರೂ ಉಪಾಯಹೀನವಾಗಿತ್ತು; ಆದರೆ ಯಾವುದಕ್ಕಾದರೂ ಮಿತಿಯಿದ್ದೇ ಇದೆಯನ್ನೇ? ಶಿವರಾಯನ ವಾಗಾಣಗಳು ಕ್ರಮಶಃ ತೀಕ್ಷ್ಣವಾಗುತ್ತ ನಡೆದಿದ್ದವು. ಇನ್ನು ಇವುಗಳ ಹೊಡಿತಗಳನ್ನು ಸಹಿಸುವದಕ್ಕೆ ಗೋವಿಂದರಾಯನ ಮನಸ್ಸು ಶಿಧ್ಯವಿರಲಿಲ್ಲ. ಅದು ಇನ್ನು ಉಗ್ರರೂಪವ ತಾಳಿ ಏಳತಕ್ಕದ್ದು; ಆದರೆ ಇಷ್ಟರಲ್ಲಿ ಭೀಮರಾಯನ ಸಹಾನುಭೂತಿ ಸೂಚಕ ಮಾತಿನಿಂದ ಮತ್ತೆ ನಮ್ಮವಾಯಿತು. ಉಗೆಯು ಅತಿವೇಗದಿಂದ ಬಾಯಲರನ್ನು ಒಡೆದು ಹಾರುವದರಲ್ಲಿತ್ತು; ಆದರೆ ಇಷ್ಟರಲ್ಲಿ ಆದರ ಒಂದು ಬದಿಯಲ್ಲಿ ಒಂದು ಸಣ್ಣ ತೂಕು ಮಾಡಿಕೊಟ್ಟದ್ದರಿಂದ ಉಗ್ರ-ಉಗಿಯು ಆ ಮಾರ್ಗದಿಂದ ಕೆಲವೇಲೂದು ಪ್ರಮಾಣದಿಂದ ಹೊರಗೆ ಹೋದದ್ದರಿಂದ ಅಪಘಾತವು ತಡೆಯಿತು. ಗೋವಿಂದರಾಯನು ಮತ್ತೆ ಪುತ್ರಿಯ ಹಿತದ ಕಡೆಗೆ ದೃಷ್ಟಿಯಿಟ್ಟು ಹೇಳಿದನು: —“ರಾಯರೇ, ನನ್ನನ್ನು ಅಸಭ್ಯನೆಂದೇ ತಿಳಿಯಿರಿ. ನಾನು ಒಂದು ಸಂಗತಿಯನ್ನು ಮುಚ್ಚಿಟ್ಟು ನಿಮ್ಮ ಬಳಿಯಲ್ಲಿ ಅಪರಾಧಿಯಾಗಿರುವೆನು; ಆದರೆ ಅದರಲ್ಲಿ ನನ್ನ ಮಗಳದೇನೂ ದೋಷವಿಲ್ಲ. ಅವಳ ನ್ನೇ ಈ ಹೊರಡಾಡುವಿರಿ? ಅವಳ ವಿಷಯದಲ್ಲಿ ದಯವೋರಿ.”

“ಒಬ್ಬನು ತಪ್ತಿ, ಮಾಡುವನು; ಆದರ ಪ್ರಾಯಕ್ಷಿತ್ವವನ್ನು ಇನ್ನೊಬ್ಬನು ಅನುಭೋಗಸಬೀಕಾಗುವದು, ಇದು ಪ್ರಪಂಚದ ನಿಯಮವೇ ಆಗಿರುವದು. ನಿಂನು ನನ್ನನ್ನು ಮೋಹಗೊಳಿಸಲೇಂದರೆ, ಅನುರೂಪ ಸಮಾಜದಲ್ಲಿ ತರೀರ ಸಂಬಂಧ ಬಳಸಿದ್ದರೆ, ನಿನ್ನ ಮಗಳಿಗೆ ಈ ತರದ ದುಃಖದ ಪ್ರಸಂಗವು ಬರುತ್ತಲೇ ಇರಲಿಲ್ಲ. ನಿನ್ನ ಮಗಳಿಗೆ ಕಷ್ಟವಾಗುವದೆಂಬ ಕಾರಣದಿಂದ ನಾನು ಧರ್ಮತ್ವಾಗಿಗಳಾಗಲಕ್ಕೆ ಬರಲಾರದು” ಶಿವರಾಯನೆಂದನು.

ಗೋವಿಂದರಾಯನು ತಪ್ತನಾಗಿ ಹೇಳಿದನು: —“ನಿಂವು ನನ್ನ ನಿರಪರಾಧಿನಿಯಾದ ಮಗಳ ಸರ್ವನಾಶಮಾಡಿ, ಧರ್ಮದ ಹೆಸರಿನಿಂದ ಮಹಾ

అథవావన్న మాచుత్తిరువిరి; నీవిదర ప్రాయష్టత్తవన్న ఒండి లోందు నిన అనుభవించల్లదే తీరదు!”

తివరాయను కుబ్బగంపిక్కి పిక్కతస్వరదింద హేళిద్దు:--“నావు ప్రాయష్టత్తవన్న తెగెదుకొళ్ళేబేకు! ఆదరి సీవు హేళిద కారణ శ్వాగి మాత్ర అల్ల! నిమ్మ మగళు నిరసరాధినియాదరి, వేళ్ళియ మగళ దోషవాదరూ యావదు? అవళు స్ఫురిథింద యావ పాపవన్న ఆజరిసిరువదిల్లవల్ల. అందబలిక వారాంగనేయ క్షేత్రయన్న ఖచ్చవంటిదవరు యాకి మదువే మాడికొళ్ళబారదు?”

తివరాయన ఈ తక్షద మాతినల్లి గోవిందరాయన డెండియ విషయదల్లి ప్రత్యేక్ష చోణారోపవేణూ ఇరలిల్ల; ఆదరి గోవింద రాయను విక్కత ఆథవాన్న గ్రహిసి అత్యంత కోణగోండను. ఇదు వరిగి హత్తిడుక్క బందిద్ద ఆనన కోపానలవు మేలిన తడియన్న కారిసి ఒగిదు, తాండవన్న త్వమాడతోడగితు. గోవిందరాయను మగళ కొతాపితగళన్న మరిదుబిట్టును. లున్నత్తనంతి కణ్ణగళన్న కెంపగి మాడి హేళిదను:--“నన్న మగళు నిన్నంతవ హోలియన మనే యల్లిరువదక్కింత నన్న మనేయల్లిరువదే మేలు! నాను ఇందినింద నన్న మగళు విధనేయాదశిందు తిళియువేను. ముగళమాత్ర వన్న నన్న క్షేత్రయింద హరిదోగియువేను! నిన్నంధ జండాలన ముఖదక్షన మాచువదూ మాం పాపకరవు!”

తివరాయను ఎద్దు శుళ్టతను. గోవిందరాయనన్న బిరిబిరి సోచుత్త హేళిదను.“నమ్మ మనేగి ఒందు, నమ్మ అపమాన మాచువ సాహసవన్న క్షేత్రాండియా? నిల్లు! ఈగలే ఇదర పరిణామవన్న తోరిసికొడువేను!!” తివరాయను ‘బిరా, బిరా’ ఎందు సీవకశన్న కూగిదను. హోరగిద్ద సేవకను ఒళగి ఒండు, ఒడియన అప్పణి పాలిసువదక్కి సిద్ధనాదను.

“తివరాయరే, ఇదేను కుంగాటిగే నడేసిదిరి? ఇదు నిమగే ఉచితవల్ల!” ఎందు భీమరాయను వ్యగ్రతీయింద నుడిదను. తివరాయను ఈ మాతు కివియ మేలే హాకికొళ్ళదే, సేవకనన్న కురితు ‘ఈ కత్తియన్న హోరదూడు’ ఎందు ఆజ్ఞాపిసి, గోవిందరాయనన్న తోరిసిదను.

ಗೋವಿಂದರಾಯನು ಆಸನವನ್ನು ಬಿಟ್ಟು ಎದ್ದು ನಿಂತು, ಕೈಯಲ್ಲಿಯ ಬಡಿಗೆಯನ್ನು ಮೇಲಕ್ಕೆತ್ತಿ ಬೀರನನ್ನು ಉಂಗಳಿಗೆ ನೀಡುತ್ತೆ “ಎಚ್ಚರಿಕೆ! ಒಂದು ಹೆಚ್ಚೆ ಮುಂದೆ ಬಂದರೆ ಗತಿ ನೆಟ್ಟಿಗಾಗಲಿಕ್ಕೆಳ್ಳ!” ಎಂದು ಗದ್ದರಿಸಿದನು.

ಬೆಕ್ಕಿಗಿಂತ ಸಾಯಿಯ ಶಕ್ತಿಯು ಅಧಿಕವಾದದ್ದು, ಎಂಬದರೆ ಅರಿವು ಬೆಕ್ಕಿಗೂ ಇರುವದು; ಆದರೆ ಸ್ತರಪಾಯಾವಸ್ಥೆಯಲ್ಲಿಯು ಬಿಡಾಲವು ಮುಂದಿನ ಕಾಲುಗಳನ್ನೇತ್ತಿ ವಿಕ್ಕತವುಂಬಿಂದ ವಿಚಿತ್ರತೆಬ್ಬ ಮಾಡಹೆತ್ತಿ ತಿಂದರೆ, ರ್ಯಾನಕ್ಕೆ ತನ್ನ ಶಕ್ತಿಯ ವಿಷಯದಲ್ಲಿ ಸಂದೇಹವುಂಟಾಗುವಂತೆ, ಗೋವಿಂದರಾಯನು ಗಟ್ಟಿಯಾಗಿ ನಿಂತುದನ್ನು ಸೊಂಡಿ ಶಿವರಾಯನ ಬೆದ್ದಿರದನು; ಬೀರನೂ ಭಯಗೊಂಡನು ಶಿವರಾಯನು ತನ್ನ ಅಪ್ರಾಣಿಯು ಅನುಚಿತವಾದುದೆಂಬದನ್ನು ರಿತನು. ಬೀರನು ಒಡೆಯನ ಆವೇಶಪಾಲನೆ ಗೋಸುಗ ಸಂಕಟಗ್ರಸ್ತನಾಗಲಿಕ್ಕೆ ಮುಂದರಿಯಾದನು. ಗೋವಿಂದರಾಯನು ಮೊದಲು ಯಾರ ನೇರೆಯೇ ಬಡಿಗೆಯನ್ನು ಬೀಳಬೇಕೆಂಬ ವಿಚಾರದಲ್ಲಿದ್ದನೋ ಹೇಗೋ ಎಂಬದನ್ನು ನಾವರಿಯೆಷ್ಟು: ಆದರೆ ಇನ್ನರಲ್ಲಿ ೪-೮೮ ವರಣಗಳ ವಯಸ್ಸಿನ ಸುಂದರ ಬಾಲಿಕೆಯು ಒಳಗಿಂದ ಹೊರಗೆ ಬಂದು ‘ಅಪ್ಪಾ’ ಎಂದಂದಳು. ಗೋವಿಂದರಾಯನು ತನ್ನ ಸಿಯಕ್ಕೆಯನ್ನು ಸೋಡಿ, ಬಡಿಗೆಯನ್ನು ಬಿಸುಟ್ಟಿ, ‘ಮಂಗು, ಬೇಗ ನಡೆ ಈ ನರಕಗ್ರಹದಲ್ಲಿ ಕ್ಷಣಕಾಲ ಸಹ ನಿಲ್ಲಿವಂತಿಲ್ಲ!’ ಎಂದಂದು ಮಗಳನ್ನು ತಬ್ಬಿಕೊಂಡು ಮನಸೆಯಿಂದ ಹೊರಬಿದನು. ಶಿವರಾಯನ ಸೇವಕನು ಹೊರಗೆ ಟಾಂಗೆಯನ್ನು ತೆಂದು ಸಿಲ್ಲಿಸಿದ್ದನು. ಗೋವಿಂದರಾಯನು ಟಾಂಗೆಯನ್ನು ಹತ್ತಿಕೊಂಡು ಮಂಗಳನೆ ವುನೆಗೆ ನಡೆದನು.

ಗೋವಿಂದರಾಯನು ಹತ್ತಿಕೊಂಡು ಹೊಗುತ್ತಿದ್ದ ಟಾಂಗೆಯ ಸಪ್ಪಳವನ್ನು ಕೋಲಿ, ಶಿವರಾಯನು ಲೋಡಿಗೆ ಆಕುಕೊಂಡು ಕುಳಿತು ಸಮಾಧಾನದ ಉಸಿಗ್ರರೆಂದು ‘ನೀಡಿಯು ದೂರಾಯಿತು! ನಿತ್ಯಂತಸಾರೆನು!’ ಎಂದು ಅಂದು ಕೊಂಡನು. ಭಿಮರಾಯನು ಹೊರಡುವದಕ್ಕೆ ಎದ್ದು ನಿಂತನು. ಶಿವರಾಯನು ಇವನನ್ನು ಕುರಿತು “ಏಕೆ, ಇಷ್ಟರಳ್ಳಯೇ ಹೊರಟಿರಲ್ಲ? ಕುಳಿತು ತಂಬಾಕೆ ಹಾಕಿಕೊಳ್ಳುರ” ಎಂದು ಅಂದನು.

“ಒಲ್ಲೆನು; ರಾತ್ರಿಯು ಬಕಳವಾಗಿದೆ.” ಎಂದಂದು ಭಿಮರಾಯನು ಹೊರಹೊರಟಿನು.

೨

=

ಒವೆಂದಿಕೆಯು ಅತ್ಯೇಯ ಮನೆಯಿಂದ ಬಹಿಪೃಶಳಾದ ಸದಾರು ದಿನಸ
ಗಳ ತರುವಾಯೋ, ಒಂದು ದಿನ ಇಚ್ಛೆಮೊತ್ತಿನಲ್ಲಿ ಸ್ವಾಮಿರಾಯನು ಅಂತಸ್ತಿನ
ಮೇಲಿನ ತನ್ನ ಕೋಣೆಯಲ್ಲಿ ಕುಳಿತು ಉದಾಂಶಭಾವದಿಂದ ಬಾಹ್ಯದೃಶ್ಯವನ್ನು
ನೋಡುತ್ತಿಲಿದ್ದನು. ಇವುತ್ತನೇ ಶತಮಾನದ ಒಂದುಸ್ಥಾನದ ಒಂದು ನಗ
ರವ ರಾಜಮಾರ್ಗವದು. ಕೂಲಾವಲಕ್ಕೆ ಪಡೆಮಿತಿಯರಲ್ಲಿ. ಟ್ರಾಮು
ಗಾಡಿಗಳ ಸುಳ್ಳಿದಾಟ; ಮೊಬಾರಗಳ ಓಡಾಟ; ಟಾಂಗೆ-ಕಾಲುಗಾಡಿಗಳ ಗಂಟೆ
ಗಳ ಶಬ್ದ; ಜನರ ಪರಿಭ್ರಮಣ ಹಾಗು ಕಲಷದ ನೋಟ! ಆದರೆ ಇವೆಲ್ಲವುಗಳ
ಕಡೆಗೆ ಸ್ವಾಮಿರಾಯನ ಸಂಸೂರ್ಯಾದ ದೃಷ್ಟಿಯರಲ್ಲಿ. ತೋರಿಕೆಯಲ್ಲಿ ಅವನು
ಹೋರಗಡೆ ನೋಡುತ್ತಿದ್ದನಾದೂ, ಹೃದಯದಲ್ಲಿಯ ವಿಚಾರತರಂಗವು
ಪ್ರಬಲವಾದ ದುಃಖವನ್ನೊಂದಿ, ಅವನಿಗೆ ತಾವವನ್ನು ಕೊಡುತ್ತಿಲಿತ್ತು.
ಅವನು ತನ್ನ ವರ್ತಮಾನಕಾಲದ ಆವಸ್ಥೆಯನ್ನು ಮನದಂದು, ಭೂತಕಾಲದ
ಸ್ಥಿತಿಯನ್ನು ಪರುಂತಹ ತೋರಿಸಿದಿದನು.

ಸ್ವಾಮಿರಾಯನು ಶಾಯಿ-ತಂದೆಗಳ ಏಕಮಾತ್ರ ಪುತ್ರನಾಗಿದ್ದರೂ,
ಸ್ನೇಹಕ್ಕೆಂತ ಕರೀರ ಶಾಸನವನ್ನೇ ಹೆಚ್ಚಾಗಿ ಅನುಭವಿಸುತ್ತು ಬಂದಿದ್ದನು.
ಯಾಕಂದರೆ, ಇನನು ಬಂಧುದಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದನು.
ನಿಷ್ಮಾರಣಾದ ತಂದೆಯು ಅಜ್ಞಿಗೆ ಆಪ್ಯದ ಕೊಡತಕ್ಕವನಾಗಿರಲಿಲ್ಲ. ಶಿವರಾ
ಯನ ಮನೆಯಲ್ಲಿ ಬೀರೆ ಹೆಂಗಳಿಯರಲ್ಲಿ. ಸ್ವಾಮಿರಾಯನಿಗೆ ಅಕ್ಕ-ತಂಗಿ
ಯರೂ ಇದ್ದಿಲ್ಲ; ಆದರಿಂದ ಶಿವರಾಯನು ಚಾಕರರನ್ನು ಇಟ್ಟುಕೊಂಡು ಒಬ್ಬನೇ ಒಬ್ಬ
ಮಂಗಳನಾದ ಸ್ವಾಮಿರಾಯನನ್ನು ಸಲಹುತ್ತೇ ಬಂದಿದ್ದನು. ಈ ರಕ್ಷಣೆಯಲ್ಲಿ
ಮಾತೆಯ ಮವತೆಯಿರಲಿಲ್ಲ; ಸಹೋದರಿಯರ ಅಕ್ಕರತೆಯಿರಲಿಲ್ಲ. ಒಟ್ಟೆನ್ನ
ಮೇಲೆ ಸ್ವಾಮಿರಾಯನು ನಾರಿ-ಹೃದಯದ ಉಚ್ಚಾ-ಪ್ರೀತಿಯಿಂದ ನಂಜಿತ
ನಾಗಿದ್ದನು.

ಶಿವರಾಯನಿಗೆ ತಂಗಿಯೊಬ್ಬಳಿದ್ದ ಈ. ಇವಳು ಬೀರೆ ಗ್ರಾಮದಲ್ಲಿರು
ಶ್ರಿದ್ದಳು. ಒನ್ನೊಮ್ಮೆ ಅಣ್ಣನ ಮನೆಗೆ ಬಂದು, ಒಂದೆರಡು ದಿನಸ ಇದ್ದು,
ಅಣ್ಣನನ್ನೂ, ಅಳಿಯನನ್ನೂ ಸೋಡಿಕೊಂಡು ಹೋಗುತ್ತಿದ್ದ ಈ. ಇವಳ
ಸಹವಾಸವು ಸ್ವಾಮಿರಾಯನಿಗೆ ಸಂತೋಷಕರವಾಗಿತ್ತು; ಆದರೆ ಈ ಆನಂದವು
ಮರುಭೂಮಿಯ ಮಳೆಯಂತೆ ಅಲ್ಪಕಾಲದ್ದು.

ಚೆಂದಿಕೆಯು ಮನೆಯಲ್ಲಿ ಕಾಲಿಟ್ಟಿನಂತರ ಸ್ವಾಮಿರಾಯನ ವೈಚಿತ್ರ್ಯ ಹೀನ ನೀರಸ ಜೀವನಯಾವನೆಯು ಕ್ರಮಶ: ಸರಸವಾಗುತ್ತ ನಡೆದಿತ್ತು. ಶಿವ ರಾಯನ ಪ್ರೇಮಶಾಸ್ಯ ಸೇವಕರಿಂದೊಡಗೂಡಿದ ಅಂಧಕಾರಮಯ ಸಂಸಾರವು ಪುನಃ ಪ್ರಕಾಶವನ್ನು ಕಾಣುವದರಲ್ಲಿತ್ತು; ಆದರೆ ಬಂದು ಅಚಿಂತ್ಯ ಫೋಟನೇ ಯಿಂದ ಆ ಪ್ರಾರ್ಥಿವವು ಮಾಯಾದಿದ್ದಲ್ಲಿದೆ, ನೊಡಲಿನ ಅಂಧಕಾರದಲ್ಲಿ ದುರ್ಧರವಾದ ದಾಹವನ್ನು ಉಟ್ಟಿಮಾಡಿತ್ತು! ಶೀತಕಾಲದ ಬೇಗ ಲಯಹೊಂದುವ ಆವರಾಷ್ಟ್ರದ ಅಸ್ವಷ್ಟಕೆಯ ಕಡೆಗೆ ನೋಡಿ ನೋಡಿ ಸ್ವಾಮಿರಾಯನ ಮನಸ್ಸು ಗಳ್ಳಿಸಿಯಾನ್ನೂ, ತಿರಸ್ವಾರವನ್ನೂ ಹೊಂದಿ, ವಿಶ್ವಸಂಸಾರದ ವಿವರು ದಲ್ಲಿ ಕೋಪಗೊಂಡಿತ್ತು!

ಸ್ವಾಮಿರಾಯನು ಕಾಲಸಪ್ರಭವ ಕೇಳಿ ತಿರುಗಿ ನೋಡಿದನು. ಒಬ್ಬ ಚಾಕರನು ಬಂದು ಸಿಂಂಠಿದ್ದನು. ಸ್ವಾಮಿರಾಯನು ಮಾತಾಡದೆ ಆ ಭೃತ್ಯನನ್ನು ನೋಡಹತ್ತಿದನು. ಸೇವಕನು: —‘ದನಿಯರು ನಿಮ್ಮನ್ನು ಕರಿಯಾತ್ಮಿದ್ದಾರೆ.’ ಎಂದು ಹೇಳಿದನು.

“ಯಾಕೆ, ಕಾರಣವೇನು?” ಸ್ವಾಮಿರಾಯನು ಕೇಳಿದನು. ಸೇವಕನು ಕಾರಣವನ್ನು ಹೇಳದವನಾಗಿ ಸುಮಾನಿದ್ದನು ಸ್ವಾಮಿರಾಯನು ತುಸಿ ಹೊತ್ತು ಆಲೋಚಿಸಿ, ಕೆಳಮನೆಯಲ್ಲಿರುವ ತಂದೆಯ ಕಡೆಗೆ ಹೊರಟಿನು.

ವಹಸಾಲೆಯಲ್ಲಿ ಶಿವರಾಯನೋಬ್ಬಿನೇ ಕುಳಿದ್ದನು. ಮಗನನ್ನು ನೋಡಿ ‘ಕುಳಿತುಕೊಳ್ಳು’ ಎಂದು ಹೇಳಿದನು. ಸ್ವಾಮಿರಾಯನು ಬೇರೆ ಕಡೆಗೆ ನೋರಿಮಾಡಿ ಹಾಗೇ ಸಿಂತುಕೊಂಡನು. ಶಿವರಾಯನು ಉಪ್ಪೋದ್ಭವವನ್ನೇನೂ ತಿಗಿಯದೆ, “ಕನ್ನೆಯನ್ನು ಗೊತ್ತು ಮಾಡಿದ್ದೇನೇ; ನಾಳನ ಮಾಘಶಿಂಧ ವಾವುದತ್ತಿಯ ದಿವಸ ಲಗ್ಗುಮುಹೂರ್ತವು ನಿಶ್ಚಯವಾಗಿದೆ,” ಎಂದು ಹೇಳಿದನು.

ಕೋಪಗೊಂಡಿದ್ದ ಸ್ವಾಮಿರಾಯನ ಮನಸ್ಸು ವಿವೇಕದ ಕಡಿವಾಣವನ್ನು ಕಿತ್ತಿಗೆದು ಸ್ಪೃಹವಾಗಿ ಸಂಚರಿಸುವದರಲ್ಲಿತ್ತು; ಆದರೆ ಸ್ವಾಮಿರಾಯನು ಆ ಚಿತ್ತವನ್ನು ಪ್ರಯತ್ನಿಸುವ ಪೂರ್ವಕವಾಗಿ ಅಂಕೆಯಲ್ಲಿ ತಕ್ಷಾಂದು, “ಲಗ್ಗುವನ್ನು ಗೊತ್ತುಪಡಿಸುವ ನೊಡಲು ನನ್ನನ್ನು ವಿಚಾರಿಸಿದ್ದರೆ ಒಳತಾಗುತ್ತು.” ಎಂದು ವಿನಯದಿಂದ ಹೇಳಿದನು.

“ಅದೇಕೆ?”

ಸ್ವಾಮಿರಾಯನು ತುಸಿ ಹೊತ್ತು ವಿಚಾರಮಾಡಿ ಹೇಳಿದನು: “ಹಾಗೆ ಮಾಡಿದ್ದರೆ, ನೀವು ಮಾತು ಕಳಕೊಂಡು ಶೇಷಾಂತಿವ ಪ್ರಸಂಗ ಬರುತ್ತಿರಲ್ಲಿ.”

ಶಿವರಾಯನು ಎಲಿಗೆ ಸುಳ್ಳಾವನ್ನು ಹಚ್ಚುತ್ತಿದ್ದನು. ಕೈಯೊಳಗನ ಎಲಿಯನ್ನು ಕೇಳಿಟ್ಟು ಮಂಗನನ್ನು ಸಿಟ್ಟಿನಿಂದ ನೋಡುತ್ತು : - “ನೀನು ಅನ್ನವ ದೇನೋ ನನಗಿ ತಿಳಿಯದು! ಮಾತು ಕಳಕೊಳ್ಳುವದೇಕೆ? ವೇಚಾಡುವದೇಕೆ?” ಎಂದು ಕೇಳಿದನು.

“ನಾನು ವಿವಾಹವನ್ನು ಮಾಡಿಕೊಳ್ಳುವದಿಲ್ಲ!” ಸ್ವಾಮಿರಾಯನು ನಿರ್ಧರದಿಂದ ಹೇಳಿದನು.

“ಯಾಕೆ?”

ಸ್ವಾಮಿರಾಯನು ತುಸ ಅನುಮಾಪಿಸುತ್ತು : - “ಇಚ್ಛೆ ಇಲ್ಲ” ಎಂದನು.

ಶಿವರಾಯನ ಕೊಪವು ಮತ್ತಿಷ್ಟು ಹೆಚ್ಚಿತು. ಸಿಟ್ಟಿನಿಂದ ಸಂತಪ್ತ ನಾದ ಅವನು : - “ನೀನು ಹೀಗೆ ಸ್ವೇಚ್ಛಾಚಾರಿಯಾದ ಬಳಿಕ ನಾನಾದರೂ ಸ್ವಷ್ಟ ವಾಗಿ ಮಾತಾಡಬೇಕಾಗಿದೆ! ನೀನು ಗೋವಿಂದರಾಯನ ಮಂಗಳನ್ನು ಮನಃ ಪೂರ್ವಕವಾಗಿಯೂ ಬಿಡಲಿಕ್ಕೆ ಸಮರ್ಥನಾಗಲಾರೆಯಾ?” ಎಂದು ಕೇಳಿದನು.

“ಆ ಮಾತು ಮುಗಿದು ಹೊಗಿದೆ. ಅದನ್ನು ಮೇಲಿಂದ ಮೇಲಿ ಆಡಿ ಉಪಯೋಗಿಸೇನು? ಅದರ ಸಲುವಾಗಿ ಹೇಳತಕ್ಕದ್ದನ್ನು ಒಮ್ಮೆ ನಿಮ್ಮ ಮುಂದಿ ಹೇಳಿಟ್ಟಿದ್ದೇನೆ.” ಸ್ವಾಮಿರಾಯನು ನುಡಿದನು.

“ಹಾಗಾದರೆ ಮದುನೆ ಮಾಡಿಕೊಳ್ಳುವದಕ್ಕೆ ಏಕೆ ಅಲ್ಲಾಗಳಿಯುತ್ತಿರುವೆ?”

“ಈಗಾದ ಸಂಗತಿಯನ್ನು ಅನುಲಕ್ಷಿಸಿಯೇ ಮತ್ತೆ ಲಗ್ಗು ಮಾಡಿಕೊಳ್ಳುವದಕ್ಕೆ ಒಲ್ಲಿನೇನ್ನುತ್ತಿರುವೆನು. ಇಂದು ವಿವಾಹ ಮಾಡಿಕೊಳ್ಳಬೇಕು; ಮುಂದಿ ಒಂದಿರೆಡು ದಿವಸಗಳಲ್ಲಿ ಅವಳನ್ನು ತ್ಯಜಿಸಬೇಕು; ಇದಕ್ಕಿಂತಲೂ ಮದುವೆಯನ್ನು ಮಾಡಿಕೊಳ್ಳಬಿಡುವದೇ ಮೇಲು!”

ಮಗನ ಮಾತಿನಲ್ಲಿಯ ಷ್ರಂಗ್ರಹೂ ಶಿವರಾಯನ ಮನ ಸ್ವಿಗೆ ಬಲವಾಗಿ ಹತ್ತಿತು. ಅವನು ಮಗನನ್ನು ಉರಿಗಳ್ಳಿನಿಂದ ನೋಡುತ್ತು : - “ಇಂದಿನಿಂದ ನೀನು ನನ್ನ ಯಾವ ಮಾತನ್ನೂ ಕೇಳಿದೆ ಮನಬಂದಂತೆ ನಡೆಯುವೆನೆಂದು ಅನ್ನುತ್ತಿರುವೆಯಷ್ಟೆ?” ಎಂದು ಕೇಳಿದನು.

“ನಾನು ಹಾಗೆ ಅನ್ನುವದಿಲ್ಲ ಎರಡನೆಯ ಲಗ್ಗುವನ್ನು ಮಾಡಿ ಕೊಳ್ಳುವದಿಲ್ಲವೆಂಬದನ್ನು ಮಾತ್ರ ಸ್ವಷ್ಟವಾಗಿ ಹೇಳುತ್ತೇನೆ. ಕಾರಣ ತಾವು ಅತ್ಯಿತ್ತ ಅನುಸಂಧಾನ ನಡಿಸಿ, ಪೇಚಿನಲ್ಲಿ ಬೀಳಬೇಡಿರಿ.”

“ನೀನು ನನ್ನ ಏಕಮಾತ್ರ ಪುತ್ರನಿಂದ ನೀನು ಮಾಡುತ್ತಿರುವ ಸರಲ ಪೀಡಿಗಳನ್ನು ಸುಮ್ಮನೆ ಸಹಿಸಿಕೊಳ್ಳುವೆನೆಂದು ತಿಳಿದಿರುವಿಯಾ?”

ಹಿಂದೆ ಚಂದ್ರಿಕೆಯನ್ನು ಬಿಡುವ ವಿಷಯದಲ್ಲಿ ತಂದೆ-ಮಹ್ಯಳ ಶಾಲೋ ಚನೆ ನಡೆದಾಗ್ಗೆ ತಂದೆಯು ‘ನೀನು ಹೆಂಡತಿಯನ್ನು ಬಿಡುದಿದ್ದರೆ ನಾನು ನಿನ್ನನ್ನೇ ಹೊರದೂಡುವೆನು.’ ಎಂದು ಮಗನಿಗೆ ಭಯದೋರಿದ್ದನು. ಇಂದೂ ಶಿವರಾಯನು ಅಪೇ ಅರ್ಥವನ್ನೊಳಗೊಂಡ ಮಾತನಾಡಿದನು. ಸ್ವಾಮಿರಾಯನ ಸಿಟ್ಟು ಇನ್ನುಡಿಸಿತು. ಹೀಗೆ ತಂದೆಯಿಂದ ಮಾತುಮಾತಿಗೆ ಅವಮಾನ ವನ್ನು ಸಹಿಸಿ ಮನೆಯಲ್ಲಿರುವದಕ್ಕಿಂತ, ಹೊರಬಿದ್ದ ಭಿಕ್ಷೆ ಬೇಡಿಯಾದರೂ ಉಪಜೀವನ ಸಾಗಿಕೊಳ್ಳವದು ಉತ್ತಮವೆಂದು ಸ್ವಾಮಿರಾಯನಿಗೆ ಅನ್ನಿಸಿತು. ಅವನು ಕೋಪಪೂಣ ಸ್ವರದಿಂದ ಹೇಳಿದನು:—“ನಿಮ್ಮ ಸಂಪತ್ತಿನ್ ಆಶೆಯಿಂದ ನೀವು ಮಾಡುತ್ತಿರುವ ಅವಮಾನವನ್ನೇಲ್ಲ ತಾಳಿಕೊಂಡಿರುವಂತಹ ದುರ್ಬಲಚಿತ್ತನು ನಾನಾಗಳಿಗೆ ನನ್ನ ಶರೀರದಲ್ಲಿ ನಿಮ್ಮ ರಕ್ತವಿದೇ-ನಾನು ನಿಮ್ಮ ದತ್ತಕಮಗನಲ್ಲ!”

ಮುಂದೆನು ಮಾತಾಡಬೇಕೆಂಬದು ಶಿವರಾಯನಿಗೆ ಹೊಳೆಯಲ್ಲ. ಅವನು ಸುಮ್ಮನಾಗಿಬಿಟ್ಟನು. ಸ್ವಾಮಿರಾಯನು ತಂದೆಯ ಉತ್ತರದ ಹಾದಿಯ ನೋಡದೆ “ಲಗ್ಗು ದ ವಿಷಯದಲ್ಲಿ ನನ್ನ ಶಿಧಾರವನ್ನು ತಿಳುಹಿಡ್ದೇನೆ. ಉಳಿದ ಸಂಗತಿಗಳ ಬಗ್ಗೆ ನಿಮ್ಮ ಮನಸ್ಸಿಗೆ ಬಂದಂತೆ ವ್ಯವಸ್ಥೆ ಮಾಡಿಕೊಳ್ಳಬಹುದು; ನನ್ನ ಅಡ್ಡಿಯಂಟಾಗದು ಇನ್ನು ನಾನು ತಮಗ ಹೇಳತಕ್ಕದ್ದೇನೂ ಇಲ್ಲ” ಎಂದು ಹೇಳಿ ಆ ಸ್ಥಳದಿಂದ ಹೊರಟು ನಡೆದನು.

ಮಗನ ಆಜ್ಞಾಧಾರಕತೀಯ ಬಗ್ಗೆ ಇದ್ದ ಶಿವರಾಯನ ಅಭಿಮಾನವು ಸಮಾಲ ನಾಶವಾಯಿತು.

ಳಿ

*

ಕರ್ತೃಲಗತಿಯನ್ನು ಒಂದೇ ಒಂದು ಶಬ್ದದಿಂದ ಯಥಾರ್ಥವಾಗಿ ವರ್ಣಿಸುವದಾದರೆ ‘ಅಪ್ರತಿಬಂಧವಾದುದು’ ಎಂದು ಹೇಳಬೇಕಾಗುತ್ತದೆ. ಸುಖ ದುಃಖ, ರೋಗ-ಶೋಕ, ಹಾಸ್ಯ-ರೋದನ ಇವುಗಳಲ್ಲಾ ಪದನಾ ದರೂ ಅನುಲಕ್ಷಿಸಿ, ಆ ಅಂಥ-ಅವಿಶ್ರಾಂತ ಗತಿಯು ಒಂದು ಕ್ರಣ ಸಹ ನಿಲ್ಲಾವದಿಲ್ಲ. ಅಂತಹೀಗೆ ಗೋವಿಂದರಾಯನ ವೇದನಾಸಿಣಿತ ಸಂಸಾರವು ದುಃಖದ ದೋಷದ್ವಾರಾ ಹೊರಿಯನ್ನು ಹೊತ್ತಿದ್ದರೂ, ಜಗತ್ತಿನೊಡನೆ ಮೇಳು-ತಾಳಿದಿಂದ ನಡೆದಿತ್ತು. ಈ ನಡೆಯವದರಲ್ಲಿ ಭೀದವು ಇದ್ದೇ ಇದೆ. ಕೆಲವರು ಯಾವ ವಾಹನಗಳಲ್ಲಿ ಕುಳಿತುಕೊಂಡು ಸುಖದಿಂದ ಸಾಗುತ್ತಿದ್ದಾರೆ. ಬೇರೆ ಕೆಲವರು ಬರಿಗಾಲಿನಿಂಜ

ನಿಟ್ಟುಸಿರು ಬಿಡುತ್ತ ನಡೆಯುತ್ತಿದ್ದಾರೆ; ಅದರೆ ಸುಮೃನೆ ಕುಳಿರಲಿಕ್ಕಾಗೆದು. ಎಲ್ಲರೂ ನಡೆಯಲೇಬೇಕು.

ಚಂದ್ರಿಕೆಯು ಅಶ್ವಿಯ ಮನೆಯಿಂದ ಬಹಿಷ್ಕೃತಭಾದ ತರುವಾಯ ಮೂರು ವರ್ಷಗಳ ದೀಪ್ರಕಾಲವು ಕಳೆದು ಹೊಗಿದೆ. ರಮಾಭಾಯಿ—ಗೋವಿಂದರಾಯರ ಹೃದಯದ ಆ ಗಾಯವು ಕಾಲದ ಪ್ರತೀಪನದಿಂದ ಕ್ರಮಃ ಮಾಯತ್ತ ಬಂದಿದೆ. ದುಭಾಗಿನಿಯಾದ ದುಹಿತೆಯ ದುರದೃಷ್ಟಿ ದಿಂದುಂಟಾದ ಅವರ ಮನೋ ದುಖಃ ನು ಕಡಿಮೆಯಾಗುತ್ತ ಶಡಿದಿನೆ. ತಮ್ಮ ಪತಿಪರಿತ್ಯಾಗಿನಿಯಾದ ಪ್ರತೀಯು ಕಣೆಯಲ್ಲಿ ಚಂದಿರಬಟ್ಟನ್ನೂ ಕೈಯಲ್ಲಿ ಬಳಿಗಳನ್ನೂ ಧರಿಸಿಕೊಂಡಿದ್ದರೂ ವಿಧವೆಯಂತೆಯೇ ವಿಷಯವಿರತ್ತಿನಿಯಾಗಿರುವದು ತಕ್ಕುದೆಂಬದನ್ನು ಅವರು ತಿಳಿದಿದ್ದರು; ಹಾಗು ಈ ಅರಿವು ತಮ್ಮ ಮಗಳಲ್ಲಿ ಉಂಟಾಗುವ ವಿಷಯದಲ್ಲಿ ಜಾಗರೂಕರಾಗಿದ್ದರು.

ಅದರೆ ಈ ವಿಷಯದಲ್ಲಿ ಚಂದ್ರಿಕೆಯ ಮನಸ್ಸಿತಿಯು ಜನಸೀ ಜನಕರ ಅನುಗಾಮಿಯಾಗಿರಲಿಲ್ಲವಿಸ್ತೇ ಅಲ್ಲ; ವಿವರಿತವಾಗಿತ್ತು. ತಂದೆಯು ತನ್ನ ಬಿಗಂನೊಡನೆ ಬಡೆದಾಡಿ ಮಗಳನ್ನು ತನ್ನ ಮನೆಗೆ ಕರಿತಂದದ್ದರಿಂದ, ಚಂದ್ರಿಕೆಯು ಮಾತಾ-ಪಿತ್ರಗಳ ಚಂಚಲತೆಯನ್ನು ನೋಡಿ ಕಳವಳಗೊಂಡದ್ದೇನೋ ನಿಜ; ಅದರೆ ಆ ಕಲಹದ ನಿಜಪರಿಣಾಮದ ಕಲ್ಪನೆಯು ಆ ಬಾಲಿಗಾಗಿರಲಿಲ್ಲ. ಅಂದು ಅವಳಲ್ಲಿ ವಾಸನೆಯು ಉನ್ನಾದನೆಯಿರಲಿಲ್ಲ; ಅಭಾರತೀಯಾನಿಯು ಅಳತೆಯೂ ಕಿಂಚಿತ್ತರವಾಗಿತ್ತು; ಅದರೆ ಕಳೆದ ಮೂರು ವರ್ಷಗಳಲ್ಲಿ ಅವಳ ದೇಹದಲ್ಲಾ ಮನಸ್ಸಿನಲ್ಲಾ ಪ್ರಬಲವಾದ ಪರಿವರ್ತನೆಯಾಗಿತ್ತು. ಪ್ರತ್ಯಯಿಂದ ಪರಿಸ್ಥಿತಿಗಳಾದ ಅವಯವಗಳ ಪ್ರಬಲ ಸೀಡೆಯೀಗಿದ ಆ ಪ್ರಮದೆಯ ಪರಿತ್ರಾಣವೆಂತು? ಪ್ರತಿಕ್ರಿಯಾಪಲ್ಲಿ ಕ್ರಮಃ ಸಂಚಿತವಾಗುತ್ತಿರುವ ಆ ಶಕ್ತಿಗೆ ಸಾಧ್ಯಕತೆಯು ವಿಸ್ತೃತ ಪ್ರವಾಹದಲ್ಲಿ ಶಾಂತರೀತಿಯಿಂದ ಹರಿದು ಹೋಗುವ ಉಷಾಯೆವಿಲ್ಲದ ಬಳಿಕ ಅದು ಉದ್ದಾಮವಾಗದಬಿಟ್ಟೇತೇ?

ಮೋದ ಮೋದಲು ಚಂದ್ರಿಕೆಯು ನಡೆದು ಹೋದ ಸಂಗತಿಯು ತೀರ ಸಾಮಾನ್ಯವಾದದ್ದೀಂದೇ ಭಾವಿಸಿದಳು; ಯಾಕಂದರೆ, ಬೀಗರ ಕಲಹದ ಕಾರಣವು ಅವಳಿಗೆ ತಿಳಿದಿರಲಿಲ್ಲ. ಯಾವುದೋ ಒಂದು ಸಣ್ಣ ಕಾರಣಕ್ಕೂ ಸುಗಾಗಿದ್ದ ಬಡೆದಾಟವು ತುಸ ದಿನಗಳಲ್ಲಿ ಶಾಂತವಾಗಿ ಪುನಃ ತಾನು ಮೋದಲಿನಂತೆ ಅಶ್ವಿಯ ಮನೆಯನ್ನು ಅಧಿಕರಿಸುವೆನೀಂದು ಅವಳು ಎಣಿಕೆ ಹಾರಿಕೊಂಡಿದ್ದಳು. ಪತಿಯ ಬಳಿಯಲ್ಲಿ ಅವಳು ಕೇವಲ ನಿರಪರಾಧಿನಿಯಷ್ಟೇ ಅಲ್ಲ; ಪತಿ ಪ್ರೇಮದ ಬಹುಭಾಗವನ್ನು ಈ ಅಲ್ಪಾವಕಾಶದಲ್ಲಿ ಅಕ್ಷಣಿಸಿಕೊಂಡು ಬಿಟ್ಟು

ದ್ವಾರು. ಹಿಗಿರಲು ತಾನು ಸ್ತ್ರೀಯ ಸಹಜವೂ ನಾಱಾಯಪ್ರಾಪ್ತವೂ ಆದ ಅಧಿಕಾರದಿಂದ ವಂಚಿತಳಾಗುವದೆಂತು? ನಿಷ್ಪಾಪಳಾಗಿಯೂ ಆಜನ್ಯ ಪ್ರಾಯಕ್ಷೇತ್ತ ವನ್ನೆನುಭವಿಸಬೇಕಾಗಿರುವದು ಸಾಧ್ಯವಲ್ಲ! ಎಂದು ಚಂದ್ರಿಯು ದೃಢವಾಗಿ ನಂಬಿದ್ದಾರು; ಆದರೆ ಯಾವ ಪರಿವರ್ತನೆಯೂ ಇಲ್ಲದೆ ದಿನಸದ ತರುವಾಯ ದಿನಸಗಳೂ ತಿಂಗಳದ ತರುವಾಯ ತಿಂಗಳುಗಳೂ ಕ್ರಮಿಸುತ್ತೇ ನಡೆದು ದನ್ನು ನೋಡಿ, ಶಾಂತಳಾಗಿದ್ದ ಆ ಬಾಲೀಯು ವ್ಯಾಗ್ನಳಾಗಿ ಪತಿಗೆ ಹಲವೇ ಪತ್ರಗಳನ್ನು ಬರೆದಳು. ಹೊದಲು ಸಹಜ ಪತ್ರಗಳು, ಆ ಮೇರೆ ಅಭಿಮಾನ ಪ್ರದರ್ಶನದ ಪತ್ರಗಳು, ಬಳಿಕ ಕೊರ್ಡಸೂಚನೆ, ತರುವಾಯ ಅನುನಯ ವಿನಯ. ಇವುಗಳಲ್ಲಿಯ ಒಂದೊಂದು ಪತ್ರವನ್ನು ಬರೆದ ಬಳಿಕ ಕೆಲವೇ ಕಾಲದ ವರಿಗೆ ಪತಿಯ ಪತ್ರಗಳುತ್ತರದ ಮಾರ್ಗಪತ್ರೀಕ್ಷೇಯಲ್ಲಿ ಆತುರಳಾಗಿ ರುತ್ತಿದ್ದಳು; ಹಾಗು ಮನಸ್ಸಿನಲ್ಲಿ ಪತಿಯ ಉತ್ತರದ ಅಭಿಪ್ರಾಯವನ್ನು ಕಲ್ಪಿಸುತ್ತಿದ್ದಳು. ಈ ಕೆಲ್ಲಿತ ಪತ್ರಗಳಲ್ಲಿ ಸಿಯನು ತನ್ನ ನಿಷ್ಣಿರ ಆಜರ ಕೆಯ ಸಲುವಾಗಿ ಅನುತ್ತಾವವನ್ನು ಪ್ರಕಾಶಮಾಡಿದ್ದನು! ಬಳಿಕ ತನ್ನ ಆ ಅಯೋಗ್ಯ--ಅಪರಾಧ ಮಾಜಾನೆಗಾಗಿ ಕಾತರತೆಯ ಕ್ಷಮೆಯನ್ನು ಕೇಳಿ ಕೊಂಡಿದ್ದನು! ಪತ್ರದ ಪತ್ರ ಅಕ್ಷರದಲ್ಲಿ ದುಃಖವೂ ವೇದನೆಯೂ ತುಂಬಿ ತುಳುಕುತ್ತಿತ್ತು! ತನ್ನ ತಿರಸ್ತಾರಸೂಚಕ ತೀಕ್ಷ್ಣಪತ್ರಗಳ ಉತ್ತರವಾಗಿ ಪತಿಯು ಬರೆದ ಈ ಕೆಲ್ಲಿತಕಾತರ ಪತ್ರಗಳನ್ನೂ ಇದ ಚಂದ್ರಿಕೆಯ ಮನಸ್ಸು ತಲ್ಲಣಗೊಳ್ಳಿತ್ತಿತ್ತು! ತರುವಾಯದ ವಸಂತಕಾಲದ ಒಂದು ಅಪೂರ್ವ ಸಂಧಾರಾಕಾಲದಲ್ಲಿ ಪಕ್ಕತಿದೇವಿಯು ಗಂಧಾರಣಗಳಿಂದಲೂ ಪ್ರವ್ಯಾಗಿತ್ತೇ ಗಳಿಂದಲೂ ಪ್ರಮತ್ತಕಾವುನಿಯಂತೆ ಲಾಲಸಚಂಚಲಳಾದಾಗ—ಮಲಯನವನ, ಚಂದ್ರಕಿರಣ, ಕೊರ್ಕೆಲ ಕೊಟಿತ ಈ ಮೂರರ ಮಿಶ್ರಣದಿಂದ ಆದ್ಯತ ರಸಾಯನವು ಸಿದ್ಧವಾಗಿ, ಈ ಉಗ್ರರಸವನ್ನು ಪಾನಮಾಡಿದ ವಿಶ್ವವು ವಿಶೇಷಾದಾಗ—ಸಾಮಾನ್ಯರಾಯನು ಇದೇ ವಿಲನದ್ದ ಮಹಾಸುಮುಕ್ತವೆಂದು ಭಾವಿಸಿ, ವ್ಯಾಧಿತನೂ ಅನುತ್ಪನ್ನನೂ ಆಗಿ ಚಂದ್ರಿಕೆಯ ಬಳಿಗೆ ಬಂದಿದ್ದಾನೆ! ಶಣ್ಣಗಳಲ್ಲಿ ಆತುಲವಾದ ಆಗ್ರಹ, ಹೃದಯದಲ್ಲಿ ವಾಕುಲಪ್ರೇಮ! ಶಾಂತಬಾಲೀಯು, ಪತಿಯ ಈ ಸ್ವಿತಿಯನ್ನು ನೋಡಿ ಅರಳಿದ ಹೋಗ್ನಿಯಂತೆ, ಸಂಕುಚಿತ ಶುಕ್ತಿಯಂತೆ ತನ್ನಲ್ಲಿ ತಾನೇ ಹುದುಗಿಕೊಂಡು ಸಂಜ್ಞಾಹೀನಳೂ ಕಬ್ಬಹೀನಳೂ ಆಗಿದ್ದಾರೆ! ಪತಿಯು ಆವೇದನ-ಸಾವೇದನಗಳಿಂದಲೂ ಆ ಬಾಲೀಯನ್ನು ಸಂತರಿಸಿ ಬಿಗಿಯಾಗಿ ಅಸ್ವಿಕೊಂಡಿದ್ದಾನೆ!

ಆದರೆ ಇವೆಲ್ಲವೂ ಚಂದ್ರಿಕೆಯ ಕಲ್ಪನೆಯಲ್ಲಿ ಮಾತ್ರ! ಪ್ರತ್ಯೇಕ್ವಾನುಭವ

ದೆಲ್ಲಿ ಇವುಗಳಲ್ಲಿಂದೂ ಇಲ್ಲ! ಅಕಟ್ಟ, ಆ ಪ್ರತ್ಯುತ್ತರಗಳಿಲ್ಲ? ಆ ಉನ್ನತ್ತ ಮೀಲನ ವೆಲ್ಲಿ? ಆ ವಸಂತಕಾಲದ ಮಾಡಾಲಸ ಸಾಯಂಕಾಲವೆಲ್ಲಿ? ಇವೆಲ್ಲವೂ ಚೇಸಿಗೆಯ ಬಲ್ಲಿಸಿಲಿನಲ್ಲಿ ಬೆಂದು ಬೂದಿಯಾಗಿ ಹೋದವು. ಈ ರೀತಿಯಲ್ಲಿ ದಿನಗಳು ಕ್ರಮಿಸುತ್ತಿರುವಾಗ ನೋಡೆಗಳಲ್ಲಿ ಸಿಡಿಲು ಹುಟ್ಟಿದಂತೆ ಆ ಕೋಮಲ ಭಾಲೆಯ ಹೃದಯದುಃಖದಲ್ಲಿ ವೈರವುದಯಿಸಿತು. ಈ ಬಗೆಯ ಮನ ಸ್ಥಿತಿಯುಳ್ಳ ಚಂದ್ರಿಕೆಯ ಜೀವನ ಪರಫರ್ಡಲ್ಲಿ ಒಂದು ದಿನಸ ಶಾಮರಾಯನು ಒಂದು ಸೀಂತುಕೊಂಡನು.

—
ಝಿ

*

ಶಾಮರಾಯನು ತಾಯಿ-ತಂಡೆಗಳನ್ನು ಕಳಕೊಂಡಿದ್ದ ಶ್ರೀಮಂತ ಯುವಕನು. ಮುಂಬಯಿಗೆ ತುಸ ದೂರದಲ್ಲಿರುವ ಗ್ರಾಮದವನು. ಉಡಾಳ ನಡ ತೆಗೆ ಧನದ ಅನುಕೂಲತೆಯು ಜೊತೆಯಾದರೆ ಮನುಷ್ಯನು ಯಾವ ದಾರಿಯ ಹಾವಿಕಾರನಾಗಬಹುದೋ, ಆ ದಾರಿಯ ಸಂದಿ-ಗೊಂದಿಗಳೂ ಶಾಮನಿಗೆ ಪರಿಚಿತವಾಗಿದ್ದವು; ಇಂಗಿತವರಿಂದ ಇಲವರು ಈ ವಿವಯದಲ್ಲಿ ಶಾಮನು ಅದ್ವೃತ ಕುಶಲನೆಂದೂ ಅಲಂಕಾರಿಕ ಭಾಷೆಯಲ್ಲಿ ಹೇಳುವದಾದರೆ ಶಾಮನು ನಾರೀಮೃಗಯೆಯಲ್ಲಿ ನುರಿತ ನಿಷಾದನೆಂದೂ ಆಡಿಕೊಳ್ಳುತ್ತಿದ್ದರು. ಚಕಿತವೂ ತ್ರಸ್ತವೂ ಆದ ಯಾವುದೊಂದು ಹರಿಣಿಯನ್ನು ಹಿಡಿಯಬೇಕಾದರೆ, ಅದರ ಕಿವಿಯಲ್ಲಿ ಯಾವಾಗೀ ಕೊಳಲಿನ ಯಾವ ರಾಗವನ್ನು ಸುರಿಸಬೇಕು? ಅದರ ಯಾವ ಮಾರ್ಗವನ್ನು ಪರಿಷ್ಣಾರವಾಗಿಬೇಕು? ಯಾವ ದಾರಿಯಲ್ಲಿ ಕಂಟಕ ಹರವಬೇಕು? ಅದರ ಪದಸ್ಪಾಲನಕ್ಕೂ ಸ್ವರ ಅಲ್ಲಿ ಮರೆಯಾದ ತೆಗ್ಗಿನ್ನು ತೋಡಿಟ್ಟಿರಬೇಕು? ಮತ್ತು ಯಾವ ಚರಮ ಹಾಗು ಪರಮ ಸಮಯದಲ್ಲಿ ಹರಡಿದ್ದ ಜಾಲವನ್ನು ವೆಲ್ಲನೇ ಇಲ್ಲವೇ ಬೇಗನೇ ಜಿಗಿಕೊಳ್ಳಬೇಕು? ಎಂಬ ವಿವಯಗಳಲ್ಲಿ ಈ ಬೇಡನು ಬಹು ಚತುರನಾಗಿದ್ದನು. ಈ ಪ್ರಸಂಗದಲ್ಲಿ ಅವನು ತನ್ನ ಗತಿಯನ್ನು ಬಹು ಮಂದವಾಗಿಡುತ್ತಿದ್ದ ದರಿಂದ ನೋಡುವವರಿಗೆ ಅವನು ಗತಿಹೀನನೆಂದೇ ಭಾಸವಾಗುತ್ತಿತ್ತು; ಹಾಗು ಉದ್ದೇಶವನ್ನು ಮರೆಯಲ್ಲಿರಸಲು ಸಾಧಿಸುತ್ತಿದ್ದ ದನಾದ್ದರಿಂದ ಕೈವಶವಾದ ಬೇಟಿಗೂ ಬೇಡನ ಘೈಯಾವು ಗೊತ್ತಾಗುತ್ತಿರಲಿಲ್ಲ.

ಶಾಮನಿಗೂ ಚಂದ್ರಿಕೆಗೂ ಆಪ್ತತ್ವದ ಸಂಬಂಧವಿತ್ತು; ಅದರೆ ಅದು ಬಹು ದೂರಿನದು. ಚಂದ್ರಿಕೆಯು ಶಾಮನ ದೂರ ಸಂಬಂಧದ ಅತ್ಯುಯ

ಅತ್ಯಿಗೆಯ ಕಕ್ಷೀಯ ಮಗಳು; ಆದರೆ ದೂರದಲ್ಲಿದ್ದುದನ್ನು ಸಮಿಪಕ್ಕೆ ಜಗಿ
ಕೊಳ್ಳಬಲ್ಲ ಜಾಣಸಿಗೆ ಯಾವದೂ ದೂರವನಿಸಬು. ಅಂತೆಯೇ ಒಂದು ದಿನ
ಶಾಮನು ಗೋವಿಂದರಾಯನ ಮನಗೆ ಹೊಗಿ ಚಂದ್ರಿಕೆಯನ್ನು ನೋಡಿ
“ತಂಗಿ, ನಿನ್ನ ಈ ಅಣ್ಣನನ್ನು ಮರತೇ ಬಿಟ್ಟಿಯಾ?” ಎಂದು ಕೇಳಿದನು.
ಅಪರಿಚಿತ ತರುಣನನ್ನು ನೋಡಿ ಒಳ ಹೋಗುವದರಲ್ಲಿದ್ದ ಚಂದ್ರಿಕೆಯು
ತಡೆದು ನಿಂತಳು; ಆದರೆ ಮಾತನಾಡಲಿಲ್ಲ. ಒಳಯಲ್ಲಿ ಕುಳಿತಿದ್ದ ಮಾತಿಯು
ಮುಖದ ಕಡೆಗೆ ನೋಡಿದಳು.

ರಮಾಭಾಯಿಯು ನಗೆಮುಖದಿಂದ ಅಂದದ್ದು:—“ಮರೆಯುವದು
ಹೇಗೆ? ಆದರೆ ಕಳೆದ ನಾಲ್ಕು ದು ವರುಷಗಳಿಂದ ನಾವು ನಿನ್ನನ್ನು ನೋಡಿಲ್ಲ.
ಕಾರಣ ಚಂದ್ರಿಕೆಗೆ ನಿನ್ನ ಗುರುತು ತಪ್ಪಿರಬಹುದು. ಚಂದ್ರಿಕೆ, ನಿಮ್ಮಣಿಗೆ
ನಮಸ್ಕಾರ ಮಾಡು.” ಚಂದ್ರಿಕೆಯು ನಮಸ್ಕರಿಸಿದಳು. ಶಾಮನು ‘ಚಿರ
ಸುಖಿಯಾಗಿರು.’ ಎಂದು ಹರಿಸಿದನು.

ರಮಾಭಾಯಿಯು ನಿಟ್ಟಿಸಿರುಬಿಟ್ಟು ಹೇಳಿದ್ದು—“ಸುಖವೆಲ್ಲಿಯದಪ್ಪಾ?
ದೇವರು ನವ್ಯ ಸುಖದ ದಾರಿಯಲ್ಲಿ ದಾಟಲಾರದ ದೊಡ್ಡ ಗುಡ್ಡವನ್ನು
ತಂದೂಡಿದ್ದಾನೆ!”

ಶಾಮನಿಗೆ ಎಲ್ಲವೂ ಗೊತ್ತಿತ್ತು; ಆದರೆ ಅವನು ಏನೂ ಅರಿಯದವ
ನಂತಹ ನಟಿಸಿ, ವಿಸ್ತೃಯದಿಂದ:—“ಅದೇಕೆ ಕಕ್ಷೀ, ಹೀಗೇಕೆ ಅನ್ನ ತ್ರಿರುವೆ? ಆದ
ದ್ವಾದರೂ ಏನಾಯಿತು?” ಎಂದು ಕೇಳಿದನು.

ಚಂದ್ರಿಕೆಯು ತಾಯಿಯ ಬಳಿಯಲ್ಲಿ ಕುಳಿತಿದ್ದಳು. ರಮಾಭಾಯಿಯು
ಮಗಳ ದುಸ್ವಿರವದ ಸಂಗತಿಯನ್ನು ಸಂಪೂರ್ಣವಾಗಿ ಹೇಳಿತ್ತೊಡಗಿದಳು. ಈ
ಕಥೆಯನ್ನು ಕೇಳುತ್ತ ಕುಳಿರುವದಕ್ಕಿಂತ ಎದ್ದು ಮತ್ತಿಲ್ಲಾದರೂ ಹೋಗು
ವದು ನೆಟ್ಟಿಗೆಂದು ಚಂದ್ರಿಕೆಗೆ ಅನಿಸಿತು; ಆದರೆ ಅವಳಿಂದ ರಾಗಿ ಮಾಡ
ಲಿಕ್ಕಾಗಲಿಲ್ಲ. ಮೋರಿಯನ್ನು ಕೆಳಗೆ ಮಾಡಿಕೊಂಡು ಅಲ್ಲಿಯೇ ಕುಳಿತಿದ್ದಳು.
ಶಾಮನು ಈ ಕರುಣಾರಸಾತ್ಮಕ ಕಥೆಯನ್ನು ಭಳಸೆಯಿಂದ ಕೇಳುತ್ತಿದ್ದೋ,
ಅವನ ಮುಖದಲ್ಲಿ ಆಗಾಗ್ಗೆ ಸಿಟ್ಟಿನ ಹಾಗು ತಿರಸ್ಕಾರದ ಅಕ್ಷತ್ರಿಮ ಚಿಹ್ನೆಗಳು
ಒಡಮೂಡುತ್ತಿದ್ದವು.

ಕಥೆಯು ಮುಗಿಯಿತು; ಶಾಮನು ಕ್ಷೇತ್ರಕಾಲ ಮೌನವಾಗಿ ಕುಳಿತನು.
ರಮಾಭಾಯಿಯು ಅವನ ಮುಖವನ್ನು ನೋಡಿ, ಕೊಪದಿಂದಲೂ ತಿರಸ್ಕಾರ
ದಿಂದಲೂ ಶಾಮನ ಬಾಯಿಂದ ಶಬ್ದಗಳೇ ಹೋರಡಲೊಲ್ಲವೆಂದು ಭಾವಿಸಿದಳು
ಶಾಮನು ಕಡೆಯಲ್ಲಿ ಹಲ್ಲು ಕಡಿದು, ಕುಗಿದ ದಸಿಯಿಂದ ದುಬೋಧವಾದ

ಕೆಲವು ಇಂಗ್ಲಿಷ್ ಶಬ್ದಗಳನ್ನು ಚ್ಯಾರಿಸಿದನು; ತಾಯಿ-ಮಕ್ಕಳಿಗೆ ಅವುಗಳ ಅರ್ಥವು ತಿಳಿಯದಿದ್ದರೂ ಅವು ಪಿವರಾಯನ ಯಾಗು ಸ್ವಾಮಿರಾಯರ ವಿಷಯ ದಲ್ಲಿ ಉಚ್ಚಾರಿಸಲ್ಪಟ್ಟ ಕಟ್ಟಿಶಬ್ದಗಳಿಂದು ಗ್ರಹಿಸಿದರು.

ಶಾಮನ ಸಹಾನುಭೂತಿಯಿಂದ ರಮಾಬಾಯಿಯ ಕಣ್ಣಗಳಲ್ಲಿ ನೀರು ಬಂದವು. ಅವಳು ಶರಗಿನ ತುದಿಯಿಂದ ಕಣ್ಣಗಳನ್ನೊರಸಿಕೊಂಡು ‘ಶಾಮನಾ, ಏನು ಹೇಳಲಿಯಷ್ಟು! ನಮಗೊದಗಿದ ದುಃಖವನ್ನು ಯಾರ ಮುಂದೆ ಹೇಳಿದರೂ ತೀರದು! ಇದಕ್ಕೆಂತಲೂ ಮಗಳು....’ ಮುಂದೆ ಅವಳಿಂದ ಮಾತನಾಡಲಿಕ್ಕಾಗಲಿಲ್ಲ. ಈ ದುಃಖದ ಪ್ರಸಂಗದಲ್ಲಿ ಮಗಳ ಅವಂಗಳ ವಾಕ್ಯಗಳು ಆ ಮಾತೆಯ ಬಾಯಿಂದ ಹೊರಬಿಳಿತಲ್ಲ.

ಶಾಮನು ಕಣ್ಣ ಕೆಸಿದು ಮುಖವನ್ನು ಪಕ್ಕತ ಮಾಡಿಕೊಂಡು ಆವೇಶ ದಿಂದ ಹೇಳಿದ್ದು: “ಸಮಗಾರ ದೇವರಿಗೆ ಹೊಚ್ಚಿಯ ಪೆಟ್ಟು! ಹೊಲೆಯುದವರು! ಅವರಿಗೆ ಚನ್ನಾಗಿ ಕೈತೋರಿಸಲೇ ಬೇಕು!” ಬಳಕ ತನ್ನ ಮಾತಿನ ಪರಿಣಾಮ ವನ್ನು ಕಂಡುಕೊಳ್ಳುವದಕ್ಕಾಗಿ ಚುನ್ನಿಕೆಯ ಹೋರೆಯ ಕಡೆಗೆ ಸೋಡಿದನು. ಮುಖಲಕ್ಷಣಗಳಿಂದ ಅವಳ ಭಾವವನ್ನು ಗ್ರಹಿಸಿ ಶಾಂತನಾಗಿ ಇಂತು ನುಡಿ ದನು:—“ಕಕ್ಕೇ, ಇದರಲ್ಲಿ ಸ್ವಾಮಿರಾಯನ ಹೋಷವೇನೂ ಇಲ್ಲವೆಂದು ನನಗೆ ಅನಿಸುತ್ತಿದೆ; ಯಾಕಂದರೆ, ತಂದೆಯುತ್ತಿರಲು ಅವನಿಗೆ ಯಾವ ಕೆಲ ಸವ ಮಾಡಲಿಕ್ಕಾ ಸ್ವಾತಂತ್ರ್ಯವಿಲ್ಲ. ವಿದ್ಯಾವಂತನಾದ ಅವನು ಸ್ವೇಚ್ಛಿಯಿಂದ ಹಿಗೆ ಪಶುವಿನಂತೆ ಆಚರಿಸಬಳ್ಳನೆಂಬುದನ್ನು ನಾನೆಂದೂ ಒಪ್ಪಲಾರೆನು! ಶಾಂತಭಾಗಿರು. ಕಾಲಾಂತರದಲ್ಲಿ ಎಲ್ಲವೂ ಸರಿಯಾಗುವದು.”

ರಮಾಬಾಯಿಯು ವ್ಯಾಘ್ರತ ಸ್ವಾರ್ದಿಂದ ಆಂದದ್ದು:—“ಆಪ್ಪಾ, ನನಗೂ ಇಷ್ಟು ದಿನ ಈ ಆಶೀ ಇದ್ದಿತು; ಆದರೆ ಆ ಆಶೀ ಇಂದು ಉಳಿದಿಲ್ಲ! ಅಳಿಯನು ಮನಸ್ಸಾರ್ವತ್ವಕವಾಗಿಯೂ ಹೆಂಡತಿಯನ್ನು ಬಿಟ್ಟಿರದಿದ್ದರೆ, ಕಳೆದ ಮೂರು ವರ್ಷಗಳಲ್ಲಿ ಚಂದ್ರಿಕೆಗೆ ಒಂದು ಪತ್ರವನ್ನು ದರೂ ಬರಿಯುತ್ತಿರಲಿಲ್ಲವೇ? ಪತ್ರ ವಿಲುದಿದ್ದರಿಲ್ಲ! ಕೆಲವು ದಿವಸಗಳ ಹಿಂದೆ ಅವನು ನಮ್ಮು ಮನೆಯವರಿಗೆ ದಾರಿ ಯಲ್ಲಿ ಭೆಟ್ಟಿಯಾಗಿದ್ದ ನಂತೆ ಇವರು ಮಾತಾಡಿಸಿದರೂ, ಅವನು ಮಾತಾಡಿದೆ ಮೇರೆ ತಿರುವಿಕೊಂಡು ಹೋದನಂತೆ! ಹೀಗಿರಲು ಇನ್ನು ಮಗಳ ಸುಖದ ಆಶೀಯೆಲ್ಲಿ?”

ಮಾತಿನ ರುರಿಯು ಹೀಗೆ ತನ್ನ ವಿಷಯದಲ್ಲಿಯೇ ಹರಿಯಹತ್ತಿರುವ ದನ್ನು ತಿಳಿದು, ಚಂದ್ರಿಕೆಗೆ ಅಲ್ಲಿ ಕುಳಿರುವದಕ್ಕಾಗಿಲಿಲ್ಲ. ಅವಳು ಎದ್ದು ಹೋಗುವುದಕ್ಕೂಂಟಾಗುತ್ತಿರುವ ಸಂಕೋಚವನ್ನು ಹರಿದೊಗೆದು, ಎದ್ದು

ನಿಂತಳು. ಮಾತೆಯು ಮಗಳ ಭಾವವನ್ನು ತಿಳಿದು, “ಜಂಡಿಕೆ, ನಿಮ್ಮಣಿ ನಿಗೆ ಒಂದು ಕವ್ಯ ಚೆಹಾ ತಂದು ಕೊಡು. ಬಿಸಿಲಿನಲ್ಲಿ ಅಡ್ಡಾಡಿ ಬಂದಿದ್ದೆ ರಿಂದ ವೋರೆಯು ಒಣಗಿ ಹೋಗಿದೆ! ಚಹದಿಂದ ಶ್ರಮ ಪರಿಹಾರವಾಗುವದು.” ಎಂದು ಹೇಳಿದಳು. ಶಾಮನು ಚಹದ ಆವಶ್ಯಕತೆಯಿಲ್ಲೆಂದು ಸೂಚಿಸಿ:—“ಕಕ್ಷಿ, ಈ ಸಂಗತಿಯನ್ನು ನೀನು ನನಗೆ ವೋದಲೇ ಏಕೆ ತಿಳಿಹಲ್ಲಿ? ನಾನು ಆಗಲೇ ಬಗೆಹರಿಸಿ ಬಿಡುತ್ತಿದ್ದೇನು! ನಿಮ್ಮ ಮೇಲೆ ಈ ಪ್ರಸಂಗವೇ ಬರುತ್ತಿರಲಿಲ್ಲ! ಆಗಲಿ, ಈಗಾದರೂ ಏನಾಗಿದೆ? ನಾನು ಎಲ್ಲವನ್ನೂ ಸರಿಪಡಿಸುವೇನು” ಎಂದು ನುಡಿದನು.

ಜಂಡಿಕೆಯು ಮುಂದಿನ ವಾತು ಕೇಳುವ ಕುತೂಹಲವನ್ನಿಟ್ಟು ಕೊಂಡು ಮೆಲ್ಲ ಮೆಲ್ಲನೆ ಒಳಗೆ ಹೋದಳು. ಶಾಮನ ಆಶ್ವಸ ವಚನವನ್ನು ಕೇಳಿ, ಅವಳ ನಿರಾಶಾ ಹೃದಯವು ವಿದ್ಯುತ್-ಸ್ವರ್ಥವಾದಂತೆ ಚಕ್ರವಾಯಿತು; ಆದರೆ ಆದು ಆಶೆಯ ಆನಂದದಿಂದಿಲ್ಲ; ಕುತೂಹಲತೆಯ ಉತ್ತೇಜನದಿಂದಾದದ್ದು -- ಸುಖದ ಬೀದಿಗೆ ಹೋಗುವಾಗ ಹತ್ತುವ ತಗಸಿಯ ಲೋಹದ್ವಾರಕ್ಕೆ ಅಧ್ಯಷ್ಟವು ಜಡವಾದ ಆಗಳಿಯನ್ನು ತೆಗೆಯುವದಕ್ಕೆ ಮಾಡಬೇಕಾಗಿದ್ದ ಉಪಾಯಗಳಲ್ಲಿ ಇನ್ನಾವದು ಉಳಿದೆ? ಎಂಬದನ್ನು ಕೇಳಿಕೊಳ್ಳುವ ಆಗ್ರಹದಿಂದ.

ರಮಾಬಾಯಿಯು ಆಶೆಯ ಆನಂದದಿಂದ ಉಬ್ಜಿ ಹೋದಳು. ಮಗಳ ದುರ್ದೈವಕ್ಷೋಸುಗ ಆ ಮಾತೆಗೆ ಕ್ಷಣಸಹ ಸುಖವರಲಿಲ್ಲ. ಕಾಲಕ್ರಮದಿಂದ ವೋದಲಿನ ದುಃಖದ ಆ ತೀವ್ರಕ್ಕೇಶವು ಕಡಿಮೆಯಾಗಿದ್ದ ದೇಸೋ ನಿಜ; ಆದರೆ ಒಂದು ವಿಧದ ಗಂಭೀರ ವೇದನೆಯು ಆವಳ ಹೃದಯವನ್ನು ಸದಾ ಭಾರವಾಗಿರಿಸಿತ್ತು. ಅಂತೆಯೇ ಆವಳು ಸಂಭವ-ಆಸಂಭವಗಳ ವಿಚಾರ ಮಾಡಿದೆ ದೊರತ ಶಂಬಿಂದಾಶ್ವಸನದಿಂದಲೇ ಸಂತುಷ್ಟಿತ್ತಿಂದಿ. “ಶಾಮನ, ನೀನು ನನ್ನ ಮಗನ ಸಮಾನ. ನಿನಗೆ ಹೆಚ್ಚಿಗೆ ಹೇಳಲೇನು? ಮಗಳ ದುರವಸ್ಥಿಯನ್ನು ನೋಡಿ ನೋಡಿ ಹೃದಯವು ಕಂಡಿಹೋಗಿದೆ! ಏನೇ ಆಗಲಿ, ಮಗಳು ಹಾದಿಗೆ ಹತ್ತಿದರೆ ಸಾಕು! ಇಲ್ಲಿದಿದ್ದರೆ ತಾಯಿಯಾಗಿಯೂ ನಾನು ಚಂಡಿಕೆಯು ಇರುವದಕ್ಕೆಂತ ಸಾಯುವದು ಒಳತೆಂದು ಸಂತಾಪದಿಂದ ಅನ್ನಬೇಕಾಗಿದೆ!” ಎಂದು ಅಂದಳು.

ಶಾಮನು ತನ್ನ ಜಾಣ್ಣಿಯ ಮಾತುಗಳಿಂದ ರಮಾಬಾಯಿಯ ಆಶಾಂಕುರವನ್ನು ಬಲವಾದ ವ್ಯಕ್ತವನ್ನಾಗಿ ಮಾಡಿದನು. ರಮಾಬಾಯಿಯು ಮಗಳ ದುರಘಾಷ್ಟವು ದೂರವಾಯಿತೆಂದೂ, ಸಂತೋಷವು ಸಮಾಸಿಸಿತೆಂದೂ

ದ್ವಿಧವಾಗಿ ನಂಬಿ, ಹಸ್ತೋತ್ಸಂಹಳಾದಳು. ಈ ಒಳಗಾಗಿಯೇ ಶಾಮನು ಭೀಷಣಿಯಾಗಿದ್ದರೆ ಬಹಳ ನೆಟ್ಟಿಗಾಗುತ್ತಿತ್ತೆಂದು ಒಮ್ಮೆ ಹಳಹಲಿಸಿದಳು. ಈಗ ಲಾದರೂ ಏನಾಯಿತು, ಶಾಮನು ದೇವದಾತನಾಗಿ ನನ್ನ ಬಳಗೆ ಬಂದಿರುವ ನೆಂದು ಪರವ್ಯಾಳದಲ್ಲಿಯೇ ಭಾವಿಸಿ, ಆ ಕಲ್ಪನೆಯ ದೇವಪ್ರತಿಘಿಗೆ ಮನಸ್ಸಿ ನಲ್ಲಿಯೇ ಶತತಃ ಪ್ರಣಾಮಗಳನ್ನು ಸಿಂಹಿಸಿದಳು.

ಚಂದ್ರಿಕೆಯು ಉಪಾಹಾರದ ಪದಾರ್ಥಗಳನ್ನು ಸಿದ್ಧಪಡಿಸಿ ತಂದಿಟ್ಟಿದ್ದಳು. ಒಳಯಲ್ಲಿ ಮಣಿಯನ್ನು ಹಾಕಿದಳು. ಮುಖವನ್ನು ತೊಳೆದು ಕೊಳ್ಳಿಕ್ಕೆ ನೀರು ತಂದಿರಿಸಿದಳು. ಶಾಮನು ರವಾಬಾಯಿಂದ ಈಳಕೆಯಂತೆ ಕೈಕಾಲು ತೊಳೆದುಕೊಂಡು ಬಂದು, ಮಣಿಯ ಸುಂದರಿ ಮಾಡಿಸಿ, ಒಳಯಲ್ಲಿ ನಿಂತಿದ್ದ ಚಂದ್ರಿಕೆಯ ನೇರಿಯ ಕಡೆಗೆ ನೋಡಿದನ, ದೃಷ್ಟಿ ಸಮ್ಮ್ರೇಷಣೆಯಾಗಿದ್ದನು. ಶಾಮನು ಚಂದ್ರಿಕೆಯ ಅಣ್ಣನಾಗಿದ್ದನು. ಈ ವರಗಿನ ವರಾತು ಕಥೆಗಳಲ್ಲಿ ಈ ಘಾವವನನ್ನು ಕಾಯ್ದು ಕೊಂಡಿದ್ದನು; ಹಾಗು ಚಂದ್ರಿಕೆಯ ಜೀವನವ ಸಹೋರಿಷ್ಟು ಇಷ್ಟಸಾಧಕ ನೆಂದು ಸ್ವೇಚ್ಛಿಯಿಂದ ಹೇಳಿಕೊಂಡು, ಬಾಯ್ದುದಲ್ಲಿ ಚಂದ್ರಿಕೆಯ ಪರಮ ಹಿತ್ಯಾಳಯಾಗಿದ್ದನು. ಹೀಗಾದ್ದರೂ ಚಂದ್ರಿಕೆಯು ಆತ್ಮದರ್ಶಕಿಯು ಸ್ವಾಭಾವಿಕ ಬುದ್ಧಿಬಲದಿಂದಲೇ ಆಗಲಿ, ಮತ್ತೊತ್ತರಿಂದಲೇ ಆಗಲಿ, ಶಾಮನು ಶಂಭಜಿಂತಕನಲ್ಲವೆಂದು ಗೊತ್ತು ವರಾಡಿಕೊಂಡಿದ್ದಳು. ಈ ಏಕದೃಷ್ಟಿಯಲ್ಲಿ ಅವಳು ಶಾಮನ ಅಂತಭಾವವನನ್ನು ಅರಿತಳು-ಈ ನೋಟದಲ್ಲಿ ಕರುಣೆ ಅಧವಾಳವಕಾರದ ವೃತ್ತಿಯಿರದೆ, ಅವನ ವರಾತಿಗೆ ತೀರ ವಿರೋಧವಿದ್ದ ಬಂದು ಭಾವನೆಯು ತದಗಿಕೊಂಡಿದೆಯಂಬ ಸಂದೇಹವು ಆವಳಿಗಂಟಾಯಿತು; ಕೂಡಲೇ ಅವಳು ತನ್ನ ದೃಷ್ಟಿಯನ್ನು ಕೇಳಿಗೆ ಇಲ್ಲಿದಳು.

ಚಂದ್ರಿಕೆಯು ಉಪಾಹಾರದ ಪದಾರ್ಥಗಳನ್ನು ಕೊಡುವಾಗೆ ಶಾಮನು ಅವಳ ಮುಖದ ಕಡೆಗೆ ನೋಡುತ್ತಿದ್ದನು. ಆವನು ರವಾಬಾಯಿಯೇಡನೆ ಹರಟಿ ಹೊಡಿಯುತ್ತ ಚಂದ್ರಿಕೆಯ ಮುಖಭಾವವನನ್ನು ನಿರೀಕ್ಷಿಸುತ್ತ ವಿನೋದ ದಿಂದ ಉಪಾಹಾರವನ್ನು ತಕ್ಕುಳ್ಳತ್ತಿದ್ದನು. ಈ ಸಮಯದಲ್ಲಿ ಒಮ್ಮೆಯೇ ಚಂದ್ರಿಕೆಯ ಮೋರಿಯ ಮೇಲೆ ರವಾಬಾಯಿ ಹಾಗು ಶಾಮನ ಇವರಿಬ್ಬಿರ ದೃಷ್ಟಿಗಳು ಏಕತ್ರಿತವಾಗುತ್ತಿದ್ದವು. ಆದರೂ ರವಾಬಾಯಿಗೆ ಶಾಮನ ಅಂತರಿಕ ಭಾವನೆಯು ಹೊಳೆ ಮಾಲಿಲ್ಲ. ಶಾಮನ ಅಂತಃಕರಣದಲ್ಲಿ ಲಾಲಸೆಯ ಹಾಗು ಶತತಿಯ ರಾಸಾಯನಿಕ ಕ್ರಿಯೆಯು ನಡೆದಾಗ, ರವಾಬಾಯಿಯು ಅಲ್ಲಿ ಸಹಾನುಭೂತಿಯೂ, ಪರದೂಃಖಾತರತೆಯೂ ಮುಂಬಿಕೊಂಡಿನೆ

ಯೆಂದು ಭಾವಿಸುತ್ತಿದ್ದಾಗು.

ರಮಾಬಾಯಿಯು ಗೋವಿಂದರಾಯನು ಆಫೀಸಿನಿಂದ ಮನೆಗೆ ಬರುವ ವರಿಗೆ ಶಾಮನನ್ನು ಬಿಡಲಿಲ್ಲ. ಶಾಮನಿಗಾದರೂ ಇದೇ ಬೇಕಾಗಿತ್ತು. ಶಾಮನು ಗೋವಿಂದರಾಯನೆಂದನೆ ಹರಟೆಯನ್ನು ಹೂಡಿದನು. ಗೋವಿಂದ ರಾಯನು ಶಾಮನ ಮಾತು ಕೇಳಿ ಅಂದದ್ದು:—“ನೀನು ಆ ಪಾವಂಡರನ್ನು ಹಾದಿಗೆ ತರಬಹುದೆಂದು ನನಗೆ ಅನಿಶುವದಿಲ್ಲ. ಆದರೂ ಸ್ವಾಮಿರಾಯನು ನಿನ್ನ ಸ್ವೇಕಿತನೆಂದು ಅನ್ನತ್ವರುವದರಿಂದ ಒಮ್ಮೆ ಪ್ರಯಾತ್ತ ಮಾಡಿ ನೋಡಿಂದು ನಾನು ಹೇಳುತ್ತೇನೆ. ನಾನಾದರೋ ತಂದೆಯಂತೆ ಮಗನೂ ಇರುವನೆಂದು ಮನಗಂಡಿರುವದರಿಂದ ತುಂಬ ನಿರಾಶನಾಗಿದ್ದೇನೆ.”

ಶಾಮನು ಕುಳಿತ್ತಿದ್ದ ಕೋಣೆಯ ಹೊರಬದಿಯಲ್ಲಿ ಜಂದಿಕೆಯು ನಿಂತುಕೊಂಡು ಮಾತುಗಳನ್ನು ಕೇಳುತ್ತಿರುವಳಿಂಬದನ್ನು ಕಣ್ಣಿಗಳಿಂದ ನೋಡಿರದಿದ್ದರೂ ಧೂರ್ಜತೆಯಿಂದ ಅರಿತವನಾಗಿದ್ದನು. ಅವನು ಹೊರಗೆ ಕೇಳುವಂತೆ ಗಟ್ಟಿಯಾಗಿ ಹೇಳಿದ್ದು:—“ಕಾಕಾ, ಶಿವರಾಯನ ವಿಷಯದಲ್ಲಿ ನೀವು ಏನೇ ಅಂದುಕೊಳ್ಳಿ; ನಾನು ಬೇಡನ್ನು ವದಿಲ್ಲ; ಆದರೆ ಸ್ವಾಮಿ ರಾಯನು ನನ್ನ ಮಿತ್ರನು. ಅವನನ್ನು ನಾನು ಬಾಲ್ಯಕಾಲದಿಂದಲೂ ಬಲ್ಲೇನು. ಅವನು ಸ್ವೇಚ್ಛೆಯಿಂದ ಈ ಕೆಲಸವನ್ನೇಂದಿಗೂ ಮಾಡಿನು. ಅವನು ಸ್ವಾತಂತ್ರ್ಯದೊರೆತ್ತೊಡನೆಯೇ ತನ್ನ ತಪ್ಪನ್ನು ಸುಧಾರಿಸಿಕೊಳ್ಳುವೆ ಬಿಡನು.”

ಗೋವಿಂದರಾಯನು ಮನಸ್ಸಿನಲ್ಲಿಯೇ ನಕ್ಕು ಅಂದದ್ದು:—“ಹೀಗಿ ದ್ವರೆ ಒಳತೇ ಆಯಿತು. ಪ್ರಯಾತ್ತ ಮಾಡು. ಜಯಿಶಾಲಿಯಾದರೆ ಒಬ್ಬ ಕೋಮಲ ಬಾಲಿಕೆಯ ಕಲ್ಪಣ ಮಾಡಿದ ಪುಣ್ಯ ಬರುವದು; ಆದರೆ ಈ ಅನುಸಂಧಾನದಲ್ಲಿ ನನ್ನ ಹೆಸರನ್ನು ಮುಂದೆ ತರಬೇದ; ಯಾಕಂದರೆ, ನಾನು ಆ ದುಷ್ಪ ಶಿವರಾಯನ ಸಂಗಡ ಇನ್ನೆಂದೂ ಮಾತಾಡಲಿಸ್ತೇಲ್ಲಿಂದು ಪಣ ಮಾಡಿದ್ದೇನೆ! ಹೇಳೆಯಾವನವನು! ಅವನ ಮುಖದರ್ಶನವು ನನಗಬೇಡ!”

ಶಾಮನು ನಕ್ಕು ಅಂದದ್ದು:—“ತಮ್ಮ ಸಂಬಂಧವಿಲ್ಲದಂತೆ ನಾನು ಪ್ರಯಾತ್ತ ನಡೆಸುವೆನು; ಆದರೆ ಇದಕ್ಕೆ ಬಹಳ ಕಾಲ ಬೇಕೆಂಬದನ್ನು ನಾನು ಹೇಳಬೇಕಂಬ ಹಾಗೆನೂ ಇಲ್ಲ. ತಾವು ಮಾತ್ರ ನಾನು ಸುಮ್ಮನೆ ಕುಳಿರುವೆ ನೆಂದು ಭಾವಿಸಲಾಗದು.”

ಗೋವಿಂದರಾಯನು ಇಂತು ಹೇಳಿದನು:—“ಸಾವಕಾಶವಾಗಿಯೇ ಆಗಲಿ, ನನಗೆ ಆತಮೇ ಇಲ್ಲ; ಅಂದಬಳಿಕ ಬೇಗ ಏಕೆ ಆಗಲೊಳ್ಳಿದು? ಎಂದು ಚರಡಡಿಸುವ ಪ್ರಸಂಗವೇ ಇಲ್ಲ.”

ಶಾಮನು ಪುನಃ ನುಡಿದದ್ದು:—“ನೀವು ಕೆಲಸವಾಗುವದಿಲ್ಲವೇಂದು ಭಾವಿಸಿ, ಸಾರವ್ಯ ಸಮಯವನ್ನು ಕೊಡುತ್ತಿರುವದನ್ನು ನೋಡಿದರೆ, ನಾನು ಈ ಕೆಲಸದಲ್ಲಿ ನಿತ್ಯಿತವಾಗಿ ಜಯಶಾಲಿಯಾಗುವೇನೇಂದು ನನಗನಿಸುತ್ತುದೆ.”

ಶಾಮನು ಗೋವಿಂದರಾಯನ ಆಗ್ರಹದಿಂದ ಮತ್ತೆ ಚಹಾ-ಉಪಹಾರ ಗಳನ್ನು ತಕ್ಕೊಂಡು, ಎಲ್ಲರ ಅಪ್ಪಣಿಯನ್ನು ಪಡೆದು ಹೊರಬಿದ್ದನು. ಶ್ರೀಕೊಂಡ ಕೆಲಸದಲ್ಲಿ ವೋದಲಿನ ದಿವಸವೇ ಆಶಾತೀತ ಫಲವು ಫಲಿಸಿದು ದನ್ನು ನೋಡಿ, ಸಂತೋಷದಿಂದ ತನ್ನ ವಾಸಸ್ಥಳದ ಕಡೆಗೆ ಸಾಗಿದನು.

—

—

†

ಮುರುದಿನ ಮುಂಜಾನೆ ಶಾಮನು ತಾನು ಯಾಕೆಕೊಟ್ಟು ಕಿತ್ತಿಯಂಸ್ತೇ ಶೀಡಬಹುದಾಗಿದ್ದ ತನ್ನೊಬ್ಬ ಗೆಳಿಯನ ಬಳಿಗೆ ಹೋದನು. ಈ ಮಿತ್ರನು ಕೆಲಸದಿರುತ್ತಿರುತ್ತಾದರೂ ಇವನ ಹೆಚರು ಕುಬೀರನೆಂದಿತ್ತು. ಕುಬೀರನು ಮನೆಯೋಳಗೆ ಇದ್ದನು. ಶಾಮನ ಕೂಗ ಕೇಳಿ ಹೋರಗೆ ಬಂದು ನಗಿಮೋಗ ದಿಂದ “ಏನು ರಾಯರೇ, ಈ ಬೆಳಗಿನಲ್ಲಿ ಬರೋಣವಾಯಿತು! ಕೆಲಸವೇನು?” ಎಂದು ಕೇಳಿದನು.

ಶಾಮನು ಪ್ರತ್ಯುತ್ತರವಾಗಿ ನಕ್ಕ ಅಂದದ್ದು:—“ನಿನ್ನ ಬಳಯಲ್ಲಿಯೇ ಕೆಲಸವಿದೆ. ನಿನ್ನನ್ನು ಸಾಹುಕಾರನನ್ನಾಗಿ ಮಾಡಬೇಕಾಗಿದೆ.”

“ತಾಯಿ-ತಂದೆಗಳು ಈ ಭವಿಷ್ಯವನ್ನು ಇತೇ ನನ್ನ ಹೆಸರನ್ನಿಟ್ಟಿದ್ದರೂ ಇಟ್ಟಿರಬಹುದು! ನನ್ನನ್ನು ಹೇಗೆ ಸಾಹುಕಾರರನ್ನಾಗಿ ಮಾಡುವೆ? ಹೇಳಿ ನೋಡೋಣ!”

“ಜೇಷ್ಟೆಯಲ್ಲ! ಕೇವಲ ಮಹತ್ವದ ಕೆಲಸಕ್ಕಾಗಿ ಈ ನಸುಕೆನಲ್ಲಿ ನಿನ್ನ ಹತ್ತುರ ಬಂದಿದ್ದೇನೆ. ನಿನ್ನೊಡನೆ ಏಕಾಂತದಲ್ಲಿ ಮಾತಾಡಬೇಕಾಗಿದೆ. ಎಲ್ಲ ಕುಳಿರೋಣ?”

ಕುಬೀರನು ಸೂಚಿಸಿದ ಕೋಣಿಯಲ್ಲಿ ಕುಳಿತು, ಇಬ್ಬರೂ ಅಥರ್ವಾಸಿನವರೆಗೆ ಮಾತಾಡಿಕೊಂಡರು; ಮುಂದಿನ ಕಾಯ್ದಕ್ಕೆಮನನ್ನು ಗೊತ್ತು ಮಾಡಿಕೊಂಡರು. ಹೋಗುವಾಗ್ಗೆ ಶಾಮನು:—“ಈಗಲೇ ಹೋರಬು. ನಾನು ಸಾಯಂಕಾಲದಲ್ಲಿ ಮತ್ತೆ ನಿನ್ನ ಬಳಿಗೆ ಬರುವೆನು” ಎಂದು ಹೇಳಿದನು.

ಮಿತ್ರನಿಗೆ ಮಾತು ಕೊಟ್ಟಂತೆ ಕುಬೀರನು ಹನುಮಂತನಾಯಿಕನ ಮನೆಗೆ ಹೋದನು. ಪದಸಾಲಿಯಲ್ಲಿ ಇಬ್ಬ ಹುಡುಗನು ಓದುತ್ತ ಕುಳಿ

ದ್ವಿನು. ಕುಬೇರನು ಹೋಗಿ ಕುಳಿತು ‘ನಾಯಿಕರನ್ನು ಹೊರಗೆ ಕಳುಹಿ ಕೊಡು’ ಎಂದು “ ಹೂಡುಗಸಿಗೆ ಹೇಳಿದನು. ನಾಯಿಕನು ಹೊರಗೆ ಬಂದನು. ಕುಬೇರನು ಅವನಿಗೆ ನಮಸ್ಕಾರ ಮಾಡಿ ‘ಕೆಲಸದಲ್ಲಿದ್ದ ತಮಗೆ ತೊಂದರೆ ಕೊಡಬೇಕಾಯಿತು ಹೃಮಿಸಿರಿ’ ಎಂದು ಅಂದನು. ಹನುಮಂತನಾಯಿಕನು ಅವನ ವೇಷ-ಭೂಪಳಗಳನ್ನು ನೋಡಿ:-“ನೀವು ಯಾರು? ಯಾಕೆ ಬಂದಿರು ವಿರಿ?” ಎಂದು ಹೇಳಿದನು.

“ಕುಳಿತ್ತಿಕೊಳಿ. ನಿನ್ನೊಡನೆ ಬಹಳವಾಗಿ ಮಾತಾಡಬೇಕಾಗಿದೆ. ಜನರು ನನ್ನನು ಕುಬೇರಪ್ಪನೆಂದು ಕರೆಯುತ್ತಿದ್ದಾರೆ. ಹಿರಿಯಂತಹ ಗಳಿಸಿಟ್ಟು ಹಣವು ಉಂಟ್ಟೇವೂ ವಾರಿರುವದರಿಂದ ಉಪಜೀವನಕ್ಕಾಗಿ ಬೇರೆ ಯಾವ ಹೊರಿಯನ್ನೂ ಮಾಡಬೇಕಾಗಿಲ್ಲ.”

ಹನುಮಂತನಾಯಿಕನು ಕುಳಿತಕೊಂಡು ಅಂದದ್ವಾರಾ:—“ನಿಮ್ಮ ಕೆಲ ಸವು ಯಾವೇಂಬದನ್ನು ಹೇಳಿ. ನಿರಭರವಾಗಿ ಮಾತಾಡುತ್ತ ಕುಳಿರ ಲಿಖ್ಯ ನನಗೆ ಅವಶಾಯವಿಲ್ಲ. ಈ ಪ್ರಸಂಗದಲ್ಲಿ ನಾನು ನಿಮಗೆ ಒಂದು ಸೂಚನೆ ಇಂಡಿಕಾಗಿದೆ. ಇದೇನಂದರೆ. ಲಾಯಿಫ ಇನ್ನುರನ್ನ ಕಂಪ ನಿಯ ಏಜಂಟಿನ್ನೆನ್ನೂ, ಸಂಸ್ಕೃತ ಒಂದರೆ ಇನ್ನೊಂದನ್ನೆನ್ನೂ ನಾನು ಸಂಬಂಧವಿದೆಂಬೀಚಿಸುವದಿಲ್ಲ. ನೀವು ಇವೆರಡರಲ್ಲಿಂದು ಕಾರ್ಯವನ್ನು ಕ್ಷೇತ್ರಕೊಂಡಿದ್ದರಿ ಮುಂದೆ ಮಾತಾಡುವ ಕಾರಣವೇ ಇಲ್ಲ. ನಮಸ್ಕಾರ, ಹೋಗಿ ಬಸ್ತಿರಿ.”

“ನೀವು ಸೂಚಿಸಿದ ಕೆಲಸಗಳಿಗಾಗಿ ನಾನು ಬುದವನಲ್ಲ. ನನ್ನ ಕೆಲ ಸವು ಇವುಗಳಿಂದ ಬೇರೆಯಾಗಿದೆ.”

“ಹಾಗಾದರೆ ಕನ್ನಾಡಾಯಗ್ರಸ್ತರ ವಕಾಲತ ಮಾಡಕ್ಕೆ ಬಂದಿರುವಿರಾ? ನಮ್ಮ ಸಮಾಜದಲ್ಲಿ ಈ ಜನರ ಸಂಖ್ಯೆಯೂ ಹೆಚ್ಚುತ್ತಲಿದೆ. ಲಕ್ಷ್ಮೀಪುತ್ರರಾದ ವರಸಿತಿಗೆ ಈ ಜನರ ಪೀಡಿಯೂ ಅಸಹ್ಯವಾಗುತ್ತ ನಡೆದಿದೆ! ನಾನು ಇಂಥವರೆಹಾಡನೆಯೂ ಮಾತಾಡುವದಕ್ಕೆ ಮನಸ್ಸಿಲ್ಲದವನಾಗಿದ್ದೇನೇ.”

ಕುಬೇರನು ನಕ್ಕು ಹೇಳಿದನು:—‘ನಾನು ನೀವು ಹೇಳಿದಂತೆ ವರ್ಕೆಲಿಯನ್ನು ಮಾಡಬಂದವನೂ ಆಲ್ಲ. ಕನ್ನಾಟಿತರು ಬಡವರಾಗಿದ್ದರೂ ಶ್ರೀಮಂತರೇಂದ್ರನೇ ಶರೀರಸಂಬಂಧ ಬಳಿಸಬೇಕೆಂದು ಇಂಟಿಸುವದು ಮನುಷ್ಯಸ್ವಭಾವಕ್ಕೆ ವಿಳಿದ ಮಾತಲ್ಲ; ಅದರೆ ಈ ವಿಷಯದಲ್ಲಿ ಶ್ರೀಮಂತರು ಶಾಶ್ವತತೀರ್ಥೇಸುಗ ಅವರಿಗೆ ತುಂಬಾ ತಾಪವಾಗುತ್ತದೆ. ಈ ಮನಸ್ಕಾರದಿಂದ ದೂರಿರುವದಕ್ಕೂ ಸುಗ ನಾನು ಹೆಣ್ಣು ಜಡೆದಿಲ್ಲವಿಷ್ಟೇ ಆಲ್ಲ; ನನ್ನ ಬಂಧು

ಬಾಂಧವರಿಗೂ ಅನ್ನೇ ಹ್ಯಾರಿಗೂ ಕನ್ನಾಸಿಕರಾಗದಂತೆ ಕಟ್ಟಪ್ಪಕೆ ಮಾಡಿದ್ದೇನೇ!

“ನಿಮ್ಮ ಮಾತು ಕೇಳಿ ನನಗೆ ನಗೆ ಒರುತ್ತದೆ. ಇರಲಿ, ಇನ್ನು ಹರಬಿಯ ಮಾತು ಸಾಕು. ವುಖ್ಯ ಸಂಗತಿಯ ಕಡೆಗೆ ಹೊರಳಿರಿ”

“ನಾಯಿಕರೆ, ಮೋದಲು ನಿರ್ವಾಗಿಯೇ ಹಾಗೆ ನೂತಾಡತೊಡಗಿದ್ದ ರಿಂದ ನಾನು ಹೀಗೆ ವೂತಾಡಬೇಕಾಯಿತು. ಇನ್ನು ಕೆಲವನ್ನು ಹೇಳುತ್ತೀನೇ ಕೇಳಿರಿ. ಕನ್ನಾದಾಯಗ್ರಸ್ತರಿಂದ ಗ್ರಸ್ತರಾದ ನಿವಾಗ ಲಾಭದ ದಾರಿಯನ್ನು ತೋರಿಸಿ ಕೊಡಲು ನಾನು ನಿಮ್ಮ ಬಳಿಗೆ ಬಂದಿದ್ದೇನೇ.”

“ಬಹಳ ಗೂಢವಾಗಿ ಮಾತಾಡಿದಿರಿ! ನನಗೇನೂ ಜೊಳಿಯಲ್ಲಿ ಸರಳವಾಗಿ ಮಾತನಾಡಿರಿ.”

“ನಿಮ್ಮ ಸ್ನೇಹಿತನಾದ ಗೋವಿಂದರಾಯನು ಮಂಗಳ ವಿವಾಹಕ್ಕೊನ್ನೇ ಸುಗ ನಿಮ್ಮ ಬಳಿಯಲ್ಲಿ ಮೂರುಸಾವಿರ ರೂಪಾಯಿಗಳನ್ನು ಸಾಲತಕ್ಕೊಂಡಿ ರುವನ್ನೆಂದೂ ನಿಮಗೀಗ ಹಣದ ಶಡಜಣೆಯಿದ್ದರೂ, ಆ ದುಡ್ಡ ಕೂಡಲೇ ವಸೂಲಾಗುವದು ಸಾಧ್ಯವಿಲ್ಲೆಂದೂ ನಾನು ಕೇಳಿದ್ದೇನೇ. ನಿಜವೇ?”

“ಅಹುದು.”

“ಅಸಲಿನಲ್ಲಿ ಬಡ್ಡಿಯು ಕೂಡಿ, ಈಗ ಗೋವಿಂದರಾಯರಿಂದ ನಿಮಗೆ ನಾಲ್ಕು ಸಾವಿರ ರೂಪಾಯಿಗಳು ಬರಬೇಕಾಗಿವೆಯಷ್ಟೇ?”

“ನಿಜ.”

“ಹಣದ ವೇಚಿನಲ್ಲಿ ಸಿಕ್ಕ ನಿರ್ವು ಅ ನಿಮ್ಮ ಗೆಳಿಯನ ಮೇಲೆ ದಾವೆಯನ್ನು ಮಾಡತಕ್ಕ ವರಿರುವಿರಷ್ಟೇ?”

“ಈ ಸಂಗತಿಯನ್ನು ನಿಮಗೆ ಹೇಳಿದವರಾರು?”

“ಯಾರೇ ಹೇಳಿರಲಿ, ಡಾವೆಯನ್ನು ಮಾಡುವ ಮನಸ್ಸು ಮಾಡಿದ್ದ ನಿರ್ವು ಖಭಯವಿಧ ಸಂಕಟಗಳಲ್ಲಿ ಸಿಹ್ಯೆಕೊಂಡಿರುವದು ಸ್ವಾಭಾವಿಕವು.”

“ಅದೇಕೆ?”

“ಮಿತ್ರನ ಮೇಲೆ ಹೀಗೆ ದಾವೆಯನ್ನು ಮಾಡಬೇಕೆಂಬುದು ಒಂದು ವಿಚಾರ. ಈ ಆಪತ್ತಿಯನ್ನು ಲಕ್ಷಿಸದೆ ಕೊಟ್ಟಿರುತ್ತಿದ್ದೇನ ಆಶ್ರಯವನ್ನು ತಕ್ಕೊಂಡರೂ ಬೇಗ ಹಣ ವಸೂಲಾಗುವ ಸಂಭವವಿಲ್ಲ. ಮೇಲಾಗಿ ಇದಕ್ಕೊನ್ನೇ ಸುಗ ಯಾತಾಯಾತವೂ, ನಿರಲ್ಲಿ ಚಲ್ಲಿದ ದುಡ್ಡನ್ನು ಮೇಲೆಗೆಯುವದಕ್ಕೊನ್ನೇ ಸುಗ ಮೋದಲು ನಿರಲ್ಲಿ ಮತ್ತಿಷ್ಟು ದುಡ್ಡ ಚೆಲ್ಲಬೇಕಾದುದೂ ಅನಿವಾಯ ವಾದುದು. ನಾಯಿಕರೇ, ಕೋಟ್ಟಿರುತ್ತಿರುವ ಸುಖವನ್ನು ಏನೆಂದು ಹೇಳಲಿ? ಸಂಭಾವಿತರಾದ ನಿರ್ವು ಸಾಲಿಗರು ವಚನಭೂಪೂರಾದರೂ ಇದು ವರೆಗೆ ಕಚೇರಿಯ

ಕಟ್ಟಿಯನ್ನೇ ರಿಂದವರಳಿ. ಕಾರಣ ನಿಮಗೆ ಕೋಟೀರೆನ ಅನುಭವವು ಸಾಕಷ್ಟು ಇರುವ ಸಂಭವವಿಲ್ಲ. ವೊದಲು ವಕೀಲರ ಮನೆಗೆ ವೈಚ್ಯಾ ಹರಿಯುವ ವರಿಗೆ ಅಲೀಯಬೀಕು; ವಕೀಲರು ಅಂದದ್ದು ಅನಿಸಿಕೊಂಡು ಬೇಡಿದಷ್ಟು ದುಷ್ಟಿ ಕೊಡಬೀಕು. ಪುರಾವೆಗಳನ್ನು ಒದಗಿಸಿ ಕೊಡಬೀಕು. ಸಾಪ್ತೀ ದಾರರೆ ಕಾಲು ಕಟ್ಟಿಕೊಂಡು ಕರೆತಂದು ಕೋಟೀರೆನಲ್ಲಿ ಹಾಜರವಡಿಸಬೀಕು. ಬೇಲಿಫರ ಮಜ್ಫ ಕಾಯ್ದು ಪ್ರತಿವಾದಿಗೆ ಸಮನ್ವ ಜಾರಿ ವಾಡಿಸಬೀಕು. ತಷ್ಟೆಲ್ಲ ವಾಡಿದಾಗ ನ್ಯಾರಾಧಿಕರ ಶಿಂಹಾರ್ ನಷಾಗುವದು. ಆ ಶಿರಾಳನ ದಂತಿ ಹಣ ನಿಮ್ಮ ಕೈಸೇರಬೀಕಾದರೆ, ಮತ್ತೆ ವೊದಲಿಗಿಂತ ಹೆಚ್ಚು ಖಚಾಟೀನ ವಾಡಬೀಕಾಗುವದು. ಅಧಾರ್ತ್ ನಿಮ್ಮ ಹಣವು ನಿಮಗೆ ಬರಬೀಕಾದರೆ, ದಗದಗಿಯಲ್ಲಿ ಕಸಿಷ್ಟಪಕ್ಕಕ್ಕೆ ಎರಡು ವರುಷಗಳನ್ನು ಕಳಿಯ ಬೀಕು.”

“ಬೆಂತಾಗ್ರಸ್ತನಾಗಿದ್ದ ನನಗೆ ಹೆಚ್ಚು ಭಯವುಂಟಾಗುವಂತೆ ಮಾಡಬೇಕಿರಿ. ಕೋಟೀರೆನ ವತ್ತಿಯಿಂದ ಹಣವನ್ನು ವಸೂಲ ವಾಡುವದು ತಾವ ದಾಯಕವೇನೋ ನಿಜ; ಆದರೆ ಉಪಾಯವಿಲ್ಲದಾಗಿನೆ. ನೀವೇನಾದರೂ ಹಂಚಿಕೆ ಹೇಳಬೇಕುತ್ತದ್ದರೆ ಹೇಳಿರಿ.”

“ಗೋವಿಂದರಾಯನಲ್ಲಿ ಜಂಗಮ ಅಸ್ತಿಯಂತೂ ಇಲ್ಲವೇ ಇಲ್ಲ. ಸಾಫರ ಅಸ್ತಿಯೆಂದರೆ ಕೇವಲ ಒಂದು ಮನೆ. ಆ ಮನೆಯನ್ನು ಮತ್ತೆ ಯಾರಿಗಾದರೂ ಬರೆದು ಕೊಟ್ಟಿದ್ದರೆ ನೀವು ವಾಡುವುದೇನು? ಈಗ ಕೊಟ್ಟಿದ್ದ ಹಣ ಹಾಗು ಆದರ ಬಡ್ಡಿ ಈ ರಕ್ತಮಿನೊಡನೆ ಕೋಟೀರೆ ಖಚಿಗೂ ಕಿಲಾಂಜಲಿಯನ್ನು ಕೊಡಬೀಕು. ಇಲ್ಲವೇ ಉಂಟಾಗಿದ್ದ ಹೊಟ್ಟಿಯ ಉರಿ ಯ ಮೂಲಕ ಸ್ನೇಹಿತನ ಮೇಲೆ ತುರಂಗವಾರಂಟು ತೆಗಿಸಿ, ಮತ್ತುನನ್ನು ಸೆರಿಮನೆಯಲ್ಲಿರಿಸಿ, ಕೈಖಚಿಸಿಂದ ಅವನ ಹೊಟ್ಟಿಗೆ ಹಾಕಬೀಕು!....”

ಹನುಮಂತನಾಯಕನು ಅವನಿಗೆ ಮುಂದೆ ವಾತಾತಾಡಗೆ ದದೆ ಸಿಟ್ಟಿಸಿಂದ ಹೇಳತೊಡಗಿದನು—“ನಿಮ್ಮ ಉದ್ದೇಶವೇನೆಂಬುದೇ ನನಗೆ ತಳಯಲೊಲ್ಲಿದು! ನಾನು ನನ್ನಲ್ಲಿಯ ಪ್ರಮಾಣ ನೋಟ ನ್ನು ಹರಿದು ನಿಮ್ಮ ಕೈಯಲ್ಲಿ ಕೊಡಬೀಕು, ನೀವದನ್ನು ತಕ್ಕಂಡು ಹೊಗಿ ಗೋವಿಂದರಾಯನಿಗೆ ತೋರಿಸಬೀಕು, ಎಂದು ನಿಮ್ಮ ಮನಸ್ಸಿನಲ್ಲಿದೆಯೆ?”

ಕುಬೀರನು ಮೆಲ್ಲನೆ ನಕ್ಕು ಹೇಳಿದ್ದು—“ನಾಯಿಕರೆ, ಕೋಪಗೊಳ್ಳಬೇಕಿರಿ. ನನ್ನ ಮಾತುಗಳನ್ನು ಸಂಪೂರ್ಣವಾಗಿ ಶಾಂತತೆಯಿಂದ ಕೇಳಿ ಕೊಳ್ಳಿರಿ. ಅಂದರೆ ನಾನು ನಿಮ್ಮ ಹಿತಕರ್ತೆನೆಂದೂ, ನಿಮಗೆ ಲಾಭ ವಾಡಿ

ಕೊಡುವದಕ್ಕಾಗಿ ಇಲ್ಲಿಗೆ ಬಂದಿರುವೆನೀಡೂ ಮನವರಿಕೆಯಾಗುವದು. ನನಗೆ ನಿಮ್ಮಲ್ಲಿಯ ಪ್ರಾಮಿಸರಿನೋಟು ಬೇಕಾಗಿದೆ; ಅದರೆ ನಾನು ಅದನ್ನು ನೀವು ಹೇಳಿದ ರೀತಿಯಿಂದ ಒಯ್ಯಬಂದವನಲ್ಲ. ನಿಮಗೆ ಮುಟ್ಟತಕ್ಕ ಯಾವತ್ತು ರಕಮನ್ನು ಮುಟ್ಟಿಸಿ, ಬಳಿಕ ಆ ಪ್ರಾಮಿಸರಿ ನೋಟ ತೆಗೆದುಕೊಳ್ಳುವೆನು.”

“ನೀವು ಆ ಹಣವನ್ನು ಹೇಗೆ ಹೇಡ ಮಾಡುವಿರಿ?” ಎಂದು ನಾಯಿ ಕನು ವಿಸ್ತೃಯಿದಿಂದ ಕೇಳಿದನು.

“ಆ ಶಕ್ತಿಯು ನನ್ನಲ್ಲಿಲ್ಲವೆಂದು ತಿಳಿದಿರುವಿರಾ? ನಾನು ನಿಮ್ಮಲ್ಲಿಗೆ ಬಂದು ಇದಕ್ಕಾಗಿಯೇ. ನೀವು ಒಪ್ಪುತ್ತಿದ್ದರೆ ತಿಳಿಸಿರಿ. ಇಂದು ಸಾಯಂ ಕಾಲದಲ್ಲಿ ನಿಮ್ಮ ಹಣವನ್ನು ತಂದು ಕೊಡುವೆನು.”

“ನೀವು ಆ ನೋಟನ್ನು ತಕ್ಕೊಳ್ಳಬಿಯಿಸುವಿರಾ?”

“ಹಾಯು.”

“ಸಿಜವೇ?”

“ಸಿಕ್ಕಿತವಾಗಿ ಹೇಳುತ್ತೀರೆನೆ.”

“ನೀವು ಪರಿಹಾಸ ಮಾಡುತ್ತಿರುವಿರೆಂದು ನನಗೆ ಸಂದೇಹವುಂಟಾಗಿದೆ.”

“ನಿಮ್ಮಾಡನ ಪರಿಹಾಸವೇ? ಅವೈಂದು ಘಣಿಸ್ತು ಸಂಬಂಧವು ನಮ್ಮಿಬ್ಬರಲ್ಲಿ ಇಲ್ಲವೆಂಬುದು ನಿಮಗೆ ಗೊತ್ತಿದ್ದ ಸಂಗತಿಯಾಗಿದೆ.”

ಹನುಮಂತನಾಯಿಕನ ಬಾಯಿಂದ ಮಾತು ಹೊರಡಿಲ್ಲ. ಅವನು ಆಶ್ಚರ್ಯಾಸೂಜಿಕ ಮುಖಭಾವದಿಂದ ಕುಬೇರನನ್ನು ನೋಡುತ್ತ ಸುಮ್ಮನೆ ಕುಳಿತನು. ಕುಬೇರನು ಹೇಳತ್ತಿದ್ದಿದನು:—“ನಾಯಿಕರೇ, ಗೋವಿಂದರಾಯನಿಂದ ಹಣ ವಸೂಲ ಮಾಡುವದಕ್ಕಿರುವ ಉಪತ್ತಗಳನ್ನೆಲ್ಲ ನಾನು ನಿಮಗೆ ವರಂಸಿ ಹೇಳಿದೆನು. ಆ ವಿಪತ್ತಗಳನ್ನು ತಿಳಿದೂ ತಿಳಿದೂ ನಾನು ನನ್ನ ಮೈಲೆ ಹಾಕಿಕೊಳ್ಳಲಿಕ್ಕೆ ಸಿದ್ಧನಾಗಿದ್ದೇನೆ. ಇದನ್ನು ನೋಡಿ ನಿಮಗೆ ಆಶ್ಚರ್ಯಾವಾಗುತ್ತಿದೆಯಲ್ಲವೇ? ಮೇಲಾಗಿ ಇದು ಅಸಂಭವವೆಂದೂ ನಿಮಗೆ ಅನಿಮುತ್ತಿರಬಹುದು!”

ಹನುಮಂತನಾಯಿಕನು ಆನುಮಾನಿಸುತ್ತ ಅಂದದ್ದು: “ಆದೇನೂ ಇಲ್ಲ; ಆದರೂ ಒವೈಸ್ ಮೈಲ್ ಹಾಗೆ ಸಂದೇಹವುಂಟಾಗುತ್ತಿರುವದು.” ಬಳಿಕ ಹನುಮಂತನಾಯಿಕನು ತನ್ನ ಮಗನನ್ನು ಕರಿದು, ಚಹಾ ಸಿದ್ಧಗೊಳಿಸುವಂತೆಯೂ ತಾಂಬಾಲದ ತಟ್ಟಿಯನ್ನು ತಂದು ಕೊಡುವಂತೆಯೂ ಸೂಚಿಸಿ, ಕುಬೇರನನ್ನು ಕುರಿತು:—ನಮ್ಮ ಮನೆಯಲ್ಲಿ ಇಹಾ ತಕ್ಕೊಳ್ಳಲಿಕ್ಕೆ ನಿಮಗೆ ಸಂಕೋಚವುಂಟಾಗದಷ್ಟೇ?” ಎಂದು ಕೇಳಿದನು.

“ಮಾಲತಿಃ ಜಲವು ಶುದ್ಧವಾದಾದು. ಅದು ಮತ್ತೆ ಆಗ್ನಿಯ ಸಂಸ್ಕಾರ ದಿಂದ ಪರಿಶಾಧಿವಾದ ಬಳಿಕ ಅದನ್ನು ಸ್ವೀಕರಿಸುವದಕ್ಕೆ ಸಂಕೋಚ ವೆಲ್ಲಿಯದು? ಇಲ್ಲಿ, ನನಗೇಗ ಚಹದ ಆವಶ್ಯಕತೆಯಿಲ್ಲ; ಯಾಕಂದರೆ, ಮನೆಯಲ್ಲಿ ತಕ್ಷಣಂದೇ ಬಂದಿದ್ದೇನೆ.” ಕುಬೀರನು ತುಸ ಹೊತ್ತು ಸುಮೃದ್ಧಿ ಕುಳತು, ಮಾಖಿದಲ್ಲಿ ಕೃತ್ಯಾಪು ಚಿಂತೆಯ ಭಾವವನ್ನು ತಂದುಕೊಂಡು ಅಂದಂದ್ದಿ: “ನಾಯಿಕೆಂಬೆಂದು ಈ ಪ್ರಸಂಗದಲ್ಲಿ ನಾನು ನಿಮಗೆ ಇನ್ನೊಂದು ಮಾತು ಹೇಳಬೇಕಾಗಿದೆ. ನಮ್ಮ ನಿಮ್ಮ ಈ ವ್ಯವಹಾರವನ್ನು ಯಾರೂ ಅರಿಯ ದಂತಿ ತಾವು ಕಾಳಜಿಯನ್ನು ತಕ್ಷಣಾಳ್ಳಿಲಕ್ಕೆ ಬೇಕು.”

“ಹುಗ್ಗೆ ರಾತ್ರಿವಾ ೧೦ ಮಿನಿಟ್‌ಕ್ಕೆ ಕಾರಣವೇಸಂಬುದನ್ನು ಹೇಳಬಲ್ಲಿರಾ? ನಿಮ್ಮ ಇಚ್ಛೆ ಇಲ್ಲಿದಿದ್ದರೆ ಬಿಡಿರಿ; ಯಾಕಂದರೆ, ಆ ಕಾರಣವನ್ನು ತಿಳಿಯುವದರಿಂದ ನನಗೇನೂ ಪ್ರಯೋಜನವಿಲ್ಲ.”

“ಸಂಯಾಗಿ ಮಾತಾಡಿದಿರಿ. ಕಾರಣವನ್ನು ಹೇಳಲಿಕ್ಕೆ ಯಾವ ಅಡ್ಡಿಯೂ ಇರಲಿಲ್ಲ; ಆದರೆ ನೀವು ಅದನ್ನು ತಿಳಿಮಾತೂರ್ಕುವ ವಿಷಯ ದಲ್ಲಿ ಉದಾಸೀನರಾಗಿದ್ದ ಬಳಿಕ ನಾನು ವ್ಯಘಫವಾಗಿ ಹೇಳಿ ಬಾಯಿ ನೋರಿಯಿಸಿಕೊಳ್ಳಲಿಕೇ?”

“ಬೇಡ ಹೇಳಲೇ ಬೇಡಿರಿ; ಯಾಕಂದರೆ, ಮನುಷ್ಯನೇ ಬಾಯಿಂದ ಯಾವ ಮಾತು ಯಾವ ಕಾಲಕ್ಕೆ ಹೊಂದಿದ್ದಿರುತ್ತಂಬದರ ನಿಯಮವಿಲ್ಲ. ಕಾರಣವನ್ನು ತುಕೊಂಡು ಅದನ್ನು ಮುಚ್ಚಿಡುವದಕ್ಕೆಂತೆ ಆ ಕಾರಣವನ್ನು ಕೇಳಿಕೊಳ್ಳಲಿರುವದೇ ಒಳಿತೆಂದು ನಾನು ಭಾವಿಸುತ್ತೇನೆ; ಮೇಲಾಗಿ ಆ ಕಾರಣದಿಂದ ನನಗ ಲಾಭ-ಹಾನಿಗಳೇನೂ ಆಗುವಂತಿಲ್ಲ. ಅಂದಬಳಿಕ ನಾನೇಕೆ ಆಗ್ರಹವನ್ನು ತೋರಿಲಿ? ನಿಮ್ಮ ಹೇಳಿಕೆಯಂತೆ ವ್ಯವಹಾರವನ್ನು ಗುರ್ತುವಿಡುವದಕ್ಕೆ ನಾನು ಸಮಾಗೆ ವಜನ ಕೂಡುತ್ತೇನೆ.”

ತುಸಹೊತ್ತು ತಡೆದು ಹನುಮಂತನಾಯಿಕನು ಮತ್ತೆ ಹೇಳತ್ತೊಡಗಿದನು: “ಆದನ್ನು ಬೇಗ ಈ ವ್ಯವಹಾರವನ್ನು ತೋರಿಸಬಿಡುವದು ಒಳ್ಳೆಯಿದು; ಯಾಕಂದರೆ, ಮನುಷ್ಯನ ಮನಸ್ಸು ಸದಾ ಸ್ತುರವಿರುವದೆಂದು ಹೇಳಲಿಕ್ಕಾಗಿ ಗುವದಿಲ್ಲ. ನೂರಾರು ವಿಚಾರಕೊಳ್ಳಬಾಗಿ ನನ್ನ ಮನಸ್ಸು ಈ ವಾಪಾರಕ್ಕೆ ಹಿಂಜರಿಯುವ ಸಂಭಾವನೆ ಉಂಟು!”

“ಆ ಹೇದರಿಕೆ ಸಮಸ್ಯೆ ರಿಗೇ ಇರುವವೆಂತಿಲ್ಲ; ನನ್ನ ಮನಸ್ಸು ಹಿಂತಿಗೆಯುವ ಸಂಭಾವನಿದೆ. ಲಾಭದಾ ಯಾರವಾಗಿದ್ದ ವ್ಯಾಪಾರಕ್ಕೆ ನಿಮ್ಮ ಮನಸ್ಸು

ಅನುನಾಸಿಮತ್ತಿರುವಾಗೆ, ಕೈಯಿಂದ ಹಣ ತೆತ್ತು ಕಾನಿ ಮಾಡಿಕೊಳ್ಳುವ ವ್ಯಾಪಾರದಲ್ಲಿ ನನ್ನ ಚಿಕ್ಕತ್ವ ಸ್ಥಿರಿರುವದೆಂದು ಹೇಳಲಿಕ್ಕಾದೀತೇ?”

“ಬೇಡ. ಇನ್ನು ಹುಡುಗಾಟಿಕೆಯ ಮಾತುಗಳೇ ಬೇಡ. ನಾವಿ ಬ್ರಹ್ಮ ಈ ವ್ಯಾಪಾರ ಮಾಡುವದಕ್ಕೆ ವಚನಬಢ್ಣರಾಗೋಣ” ಎಂದಂದು ಹನುಮಂತನಾಯಿಕನು ಮಗನಿಗೆ ಚೂತರುವಂತೆ ಪುನಃ ಅಜ್ಞಾಪಿಸಿದನು.

ಕಾಯ್ದೆಯ ಮೇರಿಗೆ ನೋಟೀಸೆ ಹೊದಲಾದವು ಆಗಿ ಹನುಮಂತ ನಾಯಿಕನ್ನಿಧ್ವ ಪ್ರಾಪ್ತಿಪರಿ ನೋಟು ಕುಚೀರನ ಹೆಸರಿನಿಂದ ಬರಿದಿ ಮಾಡಲ್ಪಟ್ಟತು.

೨

ಸ್ವರ್ಯಂಕಾಲವಾಗಿ ಹೋಗಿದೆ; ಆವರೂ ಗೋವಿಂದರಾಯನ ಹನ್ನೆ ಯಲ್ಲಿ ದೀನ ಹಚ್ಚುವ ಎತ್ತುಗಡೆ ಇಲ್ಲ. ರಮಾಭಾಯಿಯು ಚಂದ್ರಶಾಲೆಯಲ್ಲಿ ಕ್ರನುಃ ಚೆಚ್ಚತ್ತಲುವ ಕತ್ತಲೆಯಲ್ಲಿ ಕುಕುತ್ತ, ತನ್ನ ದುರದೃಷ್ಟಿ ಹನ್ನು ಹೆಚ್ಚುಮಕೊಳ್ಳುತ್ತಿದ್ದಾಗೆ. ಚೆಂಡಿಕೆಯು ಕೋಣೆಯಲ್ಲಿಯ ಹಾನುಗಿಬು ಮೇಲೆ ಬಿದ್ದ ಕೊಂಡು ತಳವುಳಿಸುತ್ತಿದ್ದಾಗೆ. ಇಂದು ಮುಂಜಾನೆ ಕುಚೀರನು ಬಂದು, ಸಾಯಂಕಾಲವಲ್ಲಿ ಸಾಲವ ಹಣವನ್ನು ಸಲ್ಲಿಖವನ್ನರಿದಾವೆಯ ನಾಡುವೆನೆಂದು ಗೋವಿಂದರಾಯನಿಗೆ ಬಜಾಯಿಸಿ ಹೋಗಿದ್ದನು.

ಚಂದ್ರಿಕೆಯು ವ್ಯಧಿತಳಾದದ್ದು ತುನೆಯ ಮೇಲೆ ದಾವೆ ಆಗುವದೆಂಬ ಒಂದೇ ಕಾರಣದಿಂದಲ್ಲ. ತುದೆಯು ಸಾಹುಕಾರನ ಕಟ್ಟಿತ್ತೆಯ ಕರ್ತೀರಕೆಯನ್ನು ಸಹಿಸದೆ, ಅವನಾನದ ಯಾತನೆಯಿಂದ ಅಂತಃಪುರದಲ್ಲಿ ಉಚ್ಚರಿಸಿದ ವಾತಾವರಣೆಯ ಕೆಲವು ವಾಕ್ಯಗಳು ಚಂದ್ರಿಕೆಗೆ ಅತಿಶಯ ತಾಪಕೊಟ್ಟಿದ್ದವು. ಸಿತನ ಸಂತಾಪವ ನಾಶಗಳ ಸಾರವಾಗಿ ಆವಳು ಗ್ರಹಿಸಿದ್ದೀರ್ಘ ನಂದರೆ, ನನ್ನ ದುರ್ಬೀವದ ಮೂಲಕ ನಾನು ಎಷ್ಟು ಕಷ್ಟವನ್ನನುಭವಿಸಿರುವೆನೋ ಅದರ ಹತ್ತುಪಟ್ಟು ಕಷ್ಟವನ್ನು ಅನ್ಯರು ಅನುಭವಿಸಿದ್ದಾರೆ, ಭವಿಷ್ಯತ್ವಾಲದಲ್ಲಿ ಆ ದುರದೃಷ್ಟಿದ ಮೂಲಕ ನಾನು ಪರಿಶಾಪವಹಿಸಿಕಾಗಿದ್ದರೆ ಎಷ್ಟೋಪಟ್ಟು ತಾಪವನ್ನು ಹೆರವರು ಹೊಂದಬೇಕು! ಈ ಗ್ರಹಿಕೆಯಿಂದ ಆವಳು ಭಾವಿಸಿದ್ದು: - “ನಾನು ತೀರ ಕೆಟ್ಟ ಮುಹೂರ್ತದಲ್ಲಿ ಈ ಮನೆಯಲ್ಲಿ ಕಾಲಿಟ್ಟಿದ್ದೇನೆ! ಅಂತಿಯೇ ನನ್ನ ಸಹವಾಸದಿಂದ ನನ್ನ ಸಹೋದರನು ಹಿಂಣು ಸಂಪಾದಿಸಿದ್ದ ಈ ಮನೆಗೆ ಎರವಾಗುವ ಸಮಯ ಬಂದಿದೆ.”

ಆಗತಕ್ಕದ್ದು ಆಗಿ ಹೋಗಿತ್ತು. ಅದನ್ನು ತಪ್ಪಿಸುವ ಶಕ್ತಿಯು ಚಂದ್ರಿಕೆಯಲ್ಲಿರಲ್ಲ; ಅದರೂ ಅವಳು ಭವಿಷ್ಯತ್ತಾಲ್ಲದ ಬಗೆ ಚಿಂತಾಪರಖಾಗಿ ಆಲೋಚಿಸುತ್ತಿದ್ದಳು. ನಡೆದ ದುರ್ಯಾಕಾರದ ಮೂಲಕ ತನು ಇಂಟಾಗಿದ್ದ ಹೃದಯವ್ಯಘಿಯನ್ನು ತಪ್ಪಿಸಿಕೊಳ್ಳುವದು ಅವಳ ಕೈಯಲ್ಲಿತ್ತು; ಆದರೆ ಹೀಗೆ ವಾಪ್ತವನೆಡಕ್ಕಾಗಿ ಅವಳು ಆತ್ಮಹತ್ಯೆ ವಾಡಿಕೊಳ್ಳುವದರಿಂದ ತಾಯಿ ತಂಡೆಗಳಿಗಾಗಲಿ ಸಹೇಳರಸಿಗಾಗಲಿ ಲಾಭವಿರಲಿಲ್ಲ. ತನ್ನ ನಿಷ್ಪಲವಾದ ವಿವಾಹಕೊಳ್ಳುವುದು ತಲೆಯಿತ್ತಿದ್ದ ರಾಳವೆಂಬ ಕಾಲಕರ್ಮವು ತಂಡೆಯ ವರ್ತಮಾನಕಾಲವನ್ನೂ, ಸಹೇಳರನ ಭವಿಷ್ಯತ್ತಾಲವನ್ನೂ ಒಲವಾಗಿ ಸುತ್ತು ಹಾಕಿಕೊಂಡಿತ್ತು. ಈ ಕರಿಣಾಶಾಶವಿಂದ ತಂಡೆ-ತಮ್ಮಾದಿರನ್ನು ಬಿಡಿಸುವ ಬಗೆಯೆಂತು? ಇದರಲ್ಲಿ ತಾನು ಅವರಾಧಿಸಿಯಲ್ಲವೆಂದೂ, ಬೇಕಾಗಿದ್ದ ಶಕ್ತಿಯು ತನ್ನಲ್ಲಿಲ್ಲವೆಂದೂ ಚಂದ್ರಿಕೆಯು ಅರಿತಿದ್ದರೂ ಮನಸ್ಸಿನ ತಳಮಳವನ್ನೂ ವಿಚಾರ ಸರಣಿಯನ್ನೂ ತಡೆದು ನಿಲ್ಲಿಸಲಿಕ್ಕೆ ಅವಳಿಂದಾಗಲಿಲ್ಲ. ಅವಳು ಒವಳ ವಾಗಿ ಯೋಚಿಸಿದಳು. ಆತ್ಮಬಲಯಿಂದಾದರೂ ಕಾರ್ಯವಾಗಬಹುದೇನಿಂದು ಗೀರೀಸಿಕೆ ಹಾಕಿದಳು. ಯಾವ ಸಮರ್ಪಕ ಉತ್ತರವೂ ಅವಳಿಗೆ ದೊರೆಯಲಿಲ್ಲ. ಈ ಪ್ರಸಂಗವಲ್ಲಿ ಅವಳಿಗೆ ಪತಿಯು ಸ್ತುರಣೆಯಾಗದಿರಲ್ಲಿ. ನಾಥನಿಗೆ ನಡೆದ ಸಂಗತಿಯನ್ನೂ, ಸಂಕಟ ನಿವಾರಣೆಯ ಪ್ರಾರ್ಥನೆಯನ್ನೂ ಪತ್ರಮುಖಿಂದ ಪ್ರಾರ್ಥಿಸಿಕೊಂಡರೆ ಹೇಗಾದಿತ್ತ? ಎಂದು ಒಮ್ಮೆ ಅವಳು ಆಲೋಚಿಸಿದಳು ಕೂಡಲೇ ಅವಳ ಹೃದಯದಲ್ಲಿ ಅಡಗಿದ್ದ ಕೋಪವು ಜಾಗ್ರತ್ತವಾಯಿತು. ಅವಳು ತನ್ನಲ್ಲಿಯೇ ಇಂತು ಅಂದುಕೊಂಡಳು:—“ಕೈಹಿಡಿದ ಸತಿಯನ್ನು ನಿಷ್ಘಾರಣವಾಗಿ ಕೈಸಿದವನನ್ನು ಬೇಡಿಕೊಳ್ಳುವದಕ್ಕೆಂತ ಆ ಸಾಹುಕಾರನ್ನೇ ಪ್ರಾರ್ಥಿಸಿಕೊಳ್ಳುವದು ಮೇಲು! ಆ ಸಾಹುಕಾರನು ದಯಾವಂತನಾಗಬಹುದು; ಮುದಿತು ಕೂಡಬಹುದು.”

ಈಬೇರನು ಮುಂಜಾವಿನಲ್ಲಿ ಹೇಳಿಹೋಗಿದ್ದಂತೆ ರಾತ್ರಿಯಲ್ಲಿ ಗೋವಿಂದರಾಯನ ಒಳಗೆ ಬಂದಿದ್ದನು. ಪದಸಾಲೆಯಲ್ಲಿ ಅವರಿಬ್ಬರ ಮಾತು-ಕಥೆಗಳು ನಡೆದಿದ್ದವು. ಕುಬೇರನು ಅಂದದ್ದು:—ರಾಯರೇ, ಮೂರು ವರುಷಗಳಲ್ಲಿ ತಮ್ಮ ದೊಡ್ಡ ಸಾಲದಲ್ಲಿ ಒಂದು ಸೈಯನ್ನಾದರೂ ತೀರಿಸದಿದ್ದವರು ಇನ್ನೇರಡು ನರಾಷಗಳಲ್ಲಿ ಯಾವತ್ತು ಸಾಲವನ್ನು ಮುಟ್ಟಿಸುವಿರಿಂಬದನ್ನು ನಾನು ನಂಬಿಯಾ? ಈ ಬಗೆ ನಿವೃ ನನಗೆ ಖಾತ್ರಿವಾಡಿಕೊಡಬಲ್ಲಿರಾ?”

ಗೋವಿಂದರಾಯನು ಮನಸ್ಸಿನಳ್ಳಿಯ ತನ್ನ ಇಂಗಿತವನ್ನು ಆರುಹುವ ಇಂದ್ರಾಂ. ಏಕೆಂದ ಇಂದ್ರ, ಇಂದ್ರಾಂಸಗಿಂದ ಸೋಧಳೇಬೀಕಾಲಿಯಾಡು:—“ಕೈ

యిరి. వినూకంపనియల్లి హణవిరిసిచ్చేఇనే. ఇన్నీరఁడు వఫ్సగళల్లి ఆ ధనవు నన్న కైసేరువదు.”

“ఎష్టు రూపాయిగళు?”

గోవిందరాయను ఆతోఃచిసి హేళిదను: ~“సువారు ఐదు సావిర రూపాయిగళు.”

“రాయరే, ఆ వినూకంపనియు గొందలదల్లి బీళలిక్కే నానేల్లేను; యూకందరీ, వినూకంపనియు హణవు నజ్జెగేయదల్ల. గొత్తు పడిసిద కంతవన్న తుంబువదన్న ఒమ్మె బిట్టురూ కొందిన హణవేల్ల హోగి బిడువదు. మేలాగి నీవు కంతగళన్న సరియాగి తుంబి దరూ కంపనియింద నిమ్మ హణవన్న వశాల మాడిచోళువదు; జడ వాద కేలసవాగిరువదు. వినూకంపనియు దివాళ తిగెయువ భయ వంతూ ఇస్తే ఇదే.”

గోవిందరాయను భయుకంపికనాదను. సమాపదల్లిరువ విభష్య త్వాలద సంకటగళు సినేవాద చిత్రసటిగళుతి ఆవన మానసంఖు నద ఎదురినట్లి అల్పావకారదల్లి తటవాడి హోదవు. గోవింద రాయను కేలహోత్తు మాతనుఁడలూరదవనాగి కులతు, బలిక వినయ దింద చేఇద్దు: ---“నామకారరే, తున దయేమోరిరి. ఆపేఇసినట్లి నాను హణద కేలసవన్నీ మాపుత్తిరువెను. నీవు నన్న మేలీ దావేయ మాదిచరే నన్న నవకెరి హోగిచిడువదు! నానూ నన్న పరి వారవు కేవల ఈ చుకరియింద ప్రోపిసల్పుడక్కువరు. నీవు నిదర్శయ రాగి నమ్మ హూట్టుయు మేలీ కాల కొడబేరి. హనుమంతనాయి కరు మంరు వఫ్స సహికోండిదార్చి. నీవు ఇన్నీరడు వఫ్సగళ ముద్దతు కొట్టుబిడి. నాను హేగాదరూ మాడి సాల తీరిసు వేను.”

కుబేరను తున హోత్తు సుమ్మనే కులతు ఒక వ్యంగ్యస్వరదింద హేళతొడగిదను:-“రాయరే, నిమగే ఈ దావేయ గుట్టీ తలదిల్లవేందు తోఏరుత్తదే, నానాగియే ఈ దావేగే ప్రవృత్తానాదవనల్ల; ఆగువ సంభ వవూ ఇల్ల. విచారిసి నోడిరి! మనయోళగిన దుఢ్చు ఒయ్యు కను మంతనాయికరల్లి సురువి, ఈ కంగదద నోటు కొళ్లలిక్కే నానేను ఉన్నతునే? ననగేను బేరి హోరేగళరల్లివే? హనుమంతనాయికరు

ಸಿಮ್ಮು ಗೇಡಿಯರು. ಮಿತ್ರನ ಮೇಲೆ ದಾವೆ ಮಾಡಿದರೆ ಜನರು ಮನಬಂ ದಂತೆ ಮಾತನಾಡಿಕೊಳ್ಳಬಹುದೇದೂ, ಈ ಅವಾದದಿಂದ ದೂರಿರುವದು ಒಳಗೆಂದೂ ಭಾವಿಸಿ, ಅವರು ನನ್ನನ್ನು ಮುಂದೆ ನೂಡಿ ಈ ಆಟವನ್ನು ಹೂಡಿದ್ದಾರೆ. ನೀವು ಸನ್ನರೆ ಹೇಳಿಕೊಳ್ಳುವುದರಿಂದ ಉಪಯೋಗವಿಲ್ಲ. ನೀವು ಈ ವಿಷತ್ತಿನಿಂದ ಪರಾಗಬೇಕಾದರೆ, ಯಾವತ್ತು ಹಣವನ್ನು ಪೇಡ ಮಾಡಲೇ ಬೇಕು. ಬೇರೆ ಮಾರ್ಗವೇ ಇಲ್ಲ.”

“ದುಡ್ಡ ನನ್ನ ಬಳಿಯಲ್ಲಿದ್ದಾರೆ, ನಾನು ನಿಮಗೆ ಈ ಪರಿಯಾಗಿ ಹೇಳಿ ಕೊಳ್ಳುತ್ತಿದ್ದೇನೇ? ಇಂದೇ ಹಣವನ್ನು ಸಲ್ಲಿಸಿ ಬಿಡುತ್ತಿದ್ದೇನು.”

ಈ ಸಮಯದಲ್ಲಿ ಶಾಮನು ಬಂದು, ಕುಬೀರನನ್ನು ಸೋಧದವನಂತೆ ನಡೆಸಿ, ಗೋವಿಂದರಾಯನಿಗೆ ನಮಸ್ಕಾರ ಮಾಡಿ, ಕುಶಲ ಪ್ರಶ್ನೆ ಮಾಡಿದನು. ಗೋವಿಂದರಾಯನು ಶಾಮನ ಎಮುಕನಲ್ಲಿ ತನ್ನ ಸಾಲದ ವಾದ-ವಿವಾದವನ್ನು ಮಾಡುವ ಮನಸ್ಸಿಲ್ಲದವನಾಗಿ, ಶಾಮನ ಪ್ರತ್ಯೇಗಳಿಗೆ ಉತ್ತರಕೊಟ್ಟು ಬಳಗೆ ಹೋಗುವಂತೆ ಸೂಚಿಸಿದನು; ಆದರೆ ಶಾಮನು ಗೋವಿಂದರಾಯನ ಇಂಗಿತ ದಂತೆ ಒಳಗೆ ಹೋಗದೆ ಬೇರೆಯಲ್ಲಿಯ ಪರ್ವಮಾನಪತ್ರವನ್ನು ತಕ್ಷಣಂದು, ಒತ್ತಪ್ಪಿಗೆ ಕುಳಿತು ಏಕಮನಸ್ಸಿನಿಂದ ಒದವಶಿಳಿದಿಂತೆ ನಡೆಸಿದನು. ಕುಬೀರನು ಪುನಃ ತನ್ನ ವಾತಿತ್ತಿದನು:—“ಉಯರೆ, ಬಳಿಯಲ್ಲಿ ಧನವಿಲ್ಲವೇಂದು ಹೇಳಿ ಪಾರಾಗುವ ಹಾಚಿಕೆಯಲ್ಲಿರುವರಿ! ಈ ಸಿಮ್ಮು ಆಟವು ನನ್ನ ಬಳಿಯಲ್ಲಿ ನಡೆಯದು! ಸಿಮ್ಮಲ್ಲಿ ದುಡ್ಡ ಆದೆಯೋ ಇಲ್ಲಿತ್ತೇ ಎಂಬುದನ್ನು ಕೋಟಿನ ಶಿವಾರ್ಥನವ ತರುವಾಯದಲ್ಲಿ ತುರಂಗವಾರಂಬು ತೆಯುಸಿಕೊಂಡು ಬಂದು ಸಿನಂಗಿ ರ್ಳಿಹಿ ಕೊಡುವನು! ಅಂದು ಶಾನೇ ಶಾನಾಗಿ ದುಡ್ಡ ವಸೂಲ ಆಗುವದು. ಇಂದೇ ಹಣಕೊಡುವದು ಉತ್ತಮವಲ್ಲವೇ?”

ಗೋವಿಂದರಾಯನು ಬುದ್ಧಿಶೂರ್ವಕವಾಗಿ ಉತ್ತರ ಕೊಡುವದನ್ನು ತಡೆದು ಕುಳಿತನು. ಶಾಮನ ಆ ಸ್ಥಳದಿಂದ ಎದ್ದು ಹೋಗಬೇಕೆಂಬುದು ಅವನ ಇಚ್ಛಿಯಾಗಿತ್ತು; ಆದರೆ ಶಾಮನ ತನ್ನ ವಾಚನ ಸ್ವಿಯತೆಯ ನಿದರ್ಶಕತೆಯಲ್ಲಿ ಆ ಸ್ಥಳವನ್ನು ಬಿಟ್ಟೇಇವ ಲಕ್ಷಣವು ತೋರಲಿಲ್ಲ. ಗೋವಿಂದರಾಯನು ನಿರುಸಾಯ ನಾಗಿ ಅಂದದ್ದು “ಸಾಮುಕಾರರೆ, ಹೆಚ್ಚಿಗೆ ಮಾತಾಡಿ ಉಪಯೋಗವಿಲ್ಲ. ನನ್ನ ಮಾತಿನೆ ಮನವರಿಕೆಗಾಗಿ ಬೇರೆ ಪ್ರಮಾಣಗಳನ್ನು ತಂದು ಕೊಡಲಾಗೆನು. ಸದ್ಗುಣರ ಮಾತಿನಲ್ಲಿ ವಿಶ್ವಾಸವಿದಲ್ಕ್ಷಣೆ ಇವು ಇಷ್ಟಾಂದು ಸಂಕೋಚ ತಕ್ಷಣ್ಣವಿರೆಂದು ನಾನು ಶಿಳಿರಲಿಲ್ಲ.

ಸಂಭಾವಿತರಾದ ನೀವು ಹೀಗೆ ಮನಬಂದಂತೆ ಮಾತನಾಡುವದಕ್ಕೆ ಸ್ವಲ್ಪಂ
ಸಂಕೋಚನೊಳ್ಳುವುದಿಲ್ಲವೇ?”

ಗೋವಿಂದರಾಯನ ಕೋವನ ತಂಸುವ ಈ ಮಾತುಗಳನ್ನು ಕೇಳಿ
ಕುಬೇರನು ಕ್ರಷ್ಣಕಾಲ ಸುಮೃತಿ ಕುಳಿತನು. ಒಳಕ ಮೆಲ್ಲಿನೆ ನಕ್ಕು ಹೇಳಿ
ದನು:—“ನನಗೆ ಸಂಕೋಚನೇ? ಎಂದಿಗೂ ಇಂಳಿ! ನಾಳಿ ನಿಮ್ಮ ಮೇಲೆ ದಾವೆ
ಯ ಮಾಡಲಿಕ್ಕೆ ನನಗೆ ಸಂಕೋಚನೆ ಸುವಿದಿಲ್ಲ! ನಾಡು ನಿಮ್ಮ ಆಫೀಸಿನ
ಮೇಲಧಿಕಾರಿಯ ಮುಖಾಂತರ ನಿಮಗೆ ಸಮನ್ವಯ ಜಾರಿ ಮಾಡಿಸಲಿಕ್ಕೆ ನನಗೆ
ಸಂಕೋಚನೆ ಸುವಿದಿಲ್ಲ! ಕಡೆಯಲ್ಲಿ ಸಾಲದ ಹಣವನ್ನೂ ಕೋಟ್ಟು ಖಚಿ
ನ್ನೂ ವಸೂಲ ಮಾಡಿಕೊಳ್ಳಲಿಕ್ಕೆ ಸಾಧ್ಯಪಿರುವ ಯಾವತ್ತು ಉಪಾಯಗಳ
ನ್ನು ವಲಂಬಿಸಲಿಕ್ಕೆ ನಾನು ಸಂಕೋಚನೊಳ್ಳುವದಿಲ್ಲ! ರಾಯರೆ, ತಾವು
ಸದ್ಗೃಹಿಸ್ತರು! ಸಂಭಾವಿತರ ಮಾತಿನಲ್ಲಿ ವಿಶ್ವಾಸವಿಡಲಿಲ್ಲವೆಂದು ಕಟುವಚನ
ಗಳಿಂದ ನನ್ನನ್ನು ತಿರಸ್ತುಸುತ್ತಿರುವಿರಿ! ಆದರೆ ರಾಯರೆ, ಈ ನೋಟನ್ನು
ನಿಮ್ಮ ಮುಂದೆ ಹುಡಿವರ ಸುಮೃತಿ ಮೋರೆ ಹೇಗಾಗುವದು ನೋಡಿರಿ. ಇದರಲ್ಲಿ
ಕೇವಲ ಬಾಯಮಾತ್ರ. ಇದರಲ್ಲಿ ನೀವು ನಿಮ್ಮ ಕೈಯಿಂದ—ಸ್ವಂತ
ಅಕ್ಕರೆಗಳಿಂದ - ಬೇಡಿದಾಗ ಹಣ ಕೊಡುವೆನೆಂದು ಬರಿದು ಕೊಟ್ಟಿರುವಿರ.
ಸಂಭಾವಿತರು ಹಣವನ್ನು ಕೇಳಿ ಪ್ರಾಣಾಂತ ಸಮಯವನ್ನು ತಂದು
ಕೊಂಡಿದ್ದಾರೆ; ಆದರೆ ಸದ್ಗೃಹಿಸ್ತರಿಗೆ ಕರುಣೆ ಬರಲೊಳ್ಳಿದು! ಗೋವಿಂದ
ರಾಯರೆ, ಕ್ರಮಿಸಿರಿ. ನೀವು ಯಾರಿಗೆ ಅಸಂಭಾವಿತರೆಂದೆನ್ನು ಶ್ರಿಯಿರೋ,
ಅವರ ಮಾತಿನಲ್ಲಿ ವಿಶ್ವಾಸವಿಡಬಲ್ಲಿನಾದರೂ, ಸದ್ಗೃಹಿಸ್ತರನ್ನು ನಂಬ
ಲಾರೆನು!”

ಸಾಹುಕಾರನಿಗೆ ಹೇಳಿಕೊಂಡು ಅವನಲ್ಲಿ ದಯವುಂಟಾಗುವಂತೆ ಮಾಡ
ಬೇಕೆಂಬ ಕ್ಷಮೆಯುಂಟಾಗುತ್ತಲೇ ಚಂದ್ರಿಕೆಗೆ ಕುಬೇರನ ಮುಂಜಾವಿನ
ಮಾತುಗಳ ಸ್ವರಣೆಯಾಯಿತು. ಕುಬೇರನು ಸಾಯಂಕಾಲದಲ್ಲಿ ಬರುವೆ
ನೆಂದೂ, ಎಲ್ಲ ಸಾಲವನ್ನು ತೀರಿಸಲೇ ಬೇಕೆಂದೂ ನಿಮ್ಮ ರದಿಂದ ಹೇಳಿ
ಹೋಗಿದ್ದನು. ಆ ಪ್ರಕಾರ ಅವನು ಬಂದಿರಬಹುದೆಂದೂ ಹೊರಗೆ ಈ
ವಿಷಯವಾಗಿ ಮಾತುಕಥೆಗಳು ನಡೆದಿರಬಹುದೆಂದೂ ಭಾವಿಸಿ, ಚಂದ್ರಿಕೆಯು
ಜಾಸುಗೆಯ ಬಿಟ್ಟಿದ್ದ ಹೊರಗೆ ಬಂದು, ಬಾಗಿಲವ ಬಳಿಯ ಮರೆಯಲ್ಲಿ ನಿಂತು,
ಸಾಹುಕಾರ-ಸಾಲಿಗರಲ್ಲಿ ನಡೆದ ಮಾತುಗಳನ್ನು ಕೇಳಿತೊಡಗಿದ್ದು. ಕುಬೇ
ರನ ಕಟುವಚನಗಳಿಂದ ಭಯವೂ ಸಂತಾಪನ್ನು ಉಂಟಾಯಿತು. ಇಂದಿನಿಂದ
ಪ್ರಾರಂಭವಾಗಿದ್ದ ತಂದೆಯ ಮಾನಹಾಸಿಗೂ ಅಸಾರದು:ಖಚ್ಚಾ ಏಕಮಾತ್ರ

ಕಾರಳಳಾಗಿದ್ದ ತಾನು ಇನ್ನು ತಾಯಿ-ತಂಡಿಗಳಿಗೆ ಹೇಗೆ ಮೋರೆಯನ್ನು ತೊರಿಸಲಿ? ಎಂದು ಆಲೋಚಿಸಿ ಅತ್ಯಂತ ಕಳವಳಹೊಂದಿದಳು. ತಂಡಿಯು ಸಾಹುಕಾರನಿಗೆ ಏನೆಂದು ಉತ್ತರ ಕೊಡುವನೆಂಬದನ್ನು ಕೇಳುವ ಕುತ್ತೊಡಲತೆಯಿಂದ ಅಲ್ಲಿಯೇ ನಿಂತುಕೊಂಡಳು.

ಆದರೆ ಗೋವಿಂದರಾಯನು ಉತ್ತರ ಕೊಡಬೇಕುವುದು ಕುಳತುಬಿಟ್ಟಿದ್ದನು. ಶಾಮನು ವರ್ತಮಾನಪತ್ರದಲ್ಲಿ ನಷ್ಟಿದ್ದ ಸೊಂಟವನ್ನು ಕಿತ್ತು ಕೊಂಡು ಆದನ್ನು ಕುಬೀರನ ಮೇಲೆ ಜೆಲ್ಲಿ ಅಂದದ್ದು:—“ಸಾಹುಕಾರರೇ, ಈ ವಿಷಯದಲ್ಲಿ ನಾನು ಒಂದರೆಡು ಮಾತುಗಳನ್ನು ಆಡಬೇಕೆಂದಿದ್ದೇನೆ. ನಿಮ್ಮ ಪರವಾನಿಗೆ ದೊರೆಯಬೇಕು! ಹಾಗು ಸಿಮಂಗಿ ರುಚಿಸದಿದ್ದ ವರ್ಚನಗಳು ನನ್ನ ಬಾಯಿಯಿಂದ ಹೊರಬಿದ್ದರೆ, ಹೀಮೇಹೋರುವ ಆಶ್ವಾಸನವನ್ನು ಕೊಡಬೇಕು. ನಿಮ್ಮ ಸಾಲಿಗನು ನನ್ನ ಆಸ್ತಿಸಾಗಿರದಿದ್ದರೆ, ‘ಅವ್ಯಾಪಾರೇಷು ವಾಘಾರ’ ಮಾಡಲಿಕ್ಕೆ ನಾನೆಂದೂ ಇಚ್ಛಿಸುತ್ತಿರಲ್ಲಿ.”

ನಡೆದಿದ್ದ ನಾಬಿಕದಲ್ಲಿ ತನಗಿಂತಲೂ ಹೆಚ್ಚು ಅಭಿನಯ ಕುಶಲತೆಯನ್ನು ತೋರುತ್ತಿರುವ ಶಾಮನನನ್ನು ನೋಡಿ ವೈಮಾರೆದ ಕುಬೀರನ ಅಥರ್ಗಳಲ್ಲಿ ಎಳೆನಗುವು ಮಿನುಗಿತು; ಆದರೆ ನಾಬಿಕವಾಡುವದರಲ್ಲಿ ನುರಿದ್ದ ಕುಬೀರನು ತನ್ನ ಅಸಾವಧತೆಯನ್ನು ಮುಂದ್ದಿ ಕೊಳ್ಳುವವಕ್ಕೊಂಡು ಸುಗ ಗಟ್ಟಿಯಾಗಿ ನಕ್ಕು ಅಂದದ್ದು:—“ಹೇಳೋಽಂವಾಗಲಿ! ಸಾಲಿಗರು ನನ್ನನ್ನು ಅಸಂಭಾವಿತನೆಂದು ಸಂಭಾವಿಸಿವಾಗಿ! ಸಾಲಿಗರ ಆಪ್ತರ ಕಡೆಯಿಂದ ಉಳಿದ ಬಹುಮಾನವನ್ನು ಪಡೆದು ಮಂಸಿಗೆ ಹೋಗುವೆನು!”

“ಲಡ್ಡಿಯ ಕೃಷಾಕಟ್ಟಕ್ಕೆದಿಂದ ರಕ್ತಸಂಪನ್ಮೂರಾದ ಸಾಹುಕಾರರಿಗೆ ಅಸಭ್ಯರಿಂದೆನ್ನು ವ ಸಾಕಷವು ಯಾರಿಗೂ ಆಗದು! ಆದರೆ ಆ ಸಾಹುಕಾರರು ದುಜರೆನರು ಕೊಡ ಹೆಸರಿಡೆದಂತೆ ನಡೆಯುವದು ಇಷ್ಟವಾದದ್ದು. ದೊಡ್ಡ ವರ ಮನಸ್ಸು ಸದಾ ಚೊಡ್ಡಾಗಿರಲೇ ಬೇಕು.” ಶಾಮನು ಅಂದನು:

ಕುಬೀರನು ತುಸ ವಿಚಾರಿಸಿ ಅಂದದ್ದು:---“ನೀವನ್ನು ವದು ಯೋಗ್ಯವಾದುದು; ಆದರೆ ಸಾಲಿಗರು ಕಾಲಸ್ವರೂಪರಾದರೆ ಧನಿಕರು ಅನಿವಾರಹದಿಂದ ದುಷ್ಪರಾಗಬೇಕಾಗುವದು ಇರಲಿ. ರಾಯರೇ, ಈ ಪ್ರೋಳ್ಜು ಹರಟಿಯಿಂದ ಪ್ರಯೋಜನವೇನು? ಕೆಲಸದ ಸಲುವಾಗಿ ಏನಾದರೂ ಹೇಳುವದಿದ್ದರೆ ಮಾತನಾಡಿರಿ?”

“ನಾನು ಕೇವಲ ಹರಟಿಗಾಗಿ ಇವೆಷ್ಟುಷನೆ ಮಾತು ಬಳಿಸಿದವನಲ್ಲ. ಪ್ರಕೃತ ಪ್ರಸಂಗದ ಸಲುವಾಗಿ ಹೇಳುತ್ತೀನೆ, ಕೇಳಿ. ಕೇವಲ ದುಡ್ಡು

ವಷಣಲು ವಾಡಿಕೊಳ್ಳುವುದಿಷ್ಟೇ ನಿನ್ನ ಕೆಲಸವಾಗಿದ್ದು, ನಮ್ಮನ್ನ ಸಂಕಟ ದಲ್ಲಿ ಕೆಡಹುವ ಮನಸ್ಸು ನಿಮಗ್ಗಿಲ್ಲಿದ್ದರೆ, ನೀವು ನಮಗೆ ಕೆಲವು ದಿನಸ ಮುದ್ದತು ಕೊಡಬೇಕು; ಯಾಕಂದರೆ, ನಾವು ನಿಮಗೆ ಇಂದೇ ಹಣವನ್ನು ಸಲ್ಲಿಸಲು ಸಮರ್ಥರಾಗಿಲ್ಲ. ಕಕ್ಷಾಂದಿರೇ, ನಾನು ಅನ್ನತ್ವಿರುವದು ಸರಿ ಯಾದನ ಷ್ಟೇ?”

ಗೋವಿಂದರಾಯನು ವಿಹ್ಯಾಲತೆಯಿಂದ ಅಂದದ್ದು “ನಿಜವು.”

ಶಾಮನು ಕುಬೇರನನ್ನು ಕುರಿತು ಅದಂತು “ನೀವು ನಮಗೆ ಸಮಯ ವನ್ನು ಕೊಡಲೇ ಬೇಕು. ದಾವೆಯ ಪ್ರಕಂಗವನ್ನು ತಂದುಕೊಳ್ಳುವದು ನಮಗೆ ಎಷ್ಟೇ ಭಯಾನಕವಾಗಿದ್ದರೂ, ಸಿಮಗೂ ಅದು ಅಸ್ತಿಯವೇ ಸರಿ.”

ಕುಬೇರನು ಗಂಭೀರ ಮುದ್ದೆಯಿಂದ ಹೇಳಿದ್ದು “ಅಸ್ತಿಯವೆಂಬುದು ನಿಷ್ಟಿತವಾದದ್ದು. ಮಲೀರಿಯಾ ರೋಗಪೀಡಿತನಾದವನಿಗೆ ಹೈಸೈನ ಎಂದಿಗೂ ರುಚಿಕರನಿಸದು; ಆದರೂ ಅದನ್ನು ಸೇವಿಸಲೇ ಬೇಕು. ನಾನು ನಿಮಗೆ ಕೇವಲ ಹೆದರಿಕೆಯನ್ನು ತೋರುವದಕ್ಕೆಷ್ಟೇಸ್ವರ ಹೀಗೆ ಮಾತಾಡುತ್ತಿರುವೆ ನೆಂದಿಲ್ಲ; ಬೇಕಾದರೆ ಸೀವು ಭಿಡೆ ವಕೀಲರ ಒಳಗೆ ಹೋಗಿ ವಿಚಾರಿಸಿಕೊಳ್ಳಿ. ಅಂದರೆ ನಿಮಗೆ ಈ ಅಸ್ತಿಯವಾದ ವ್ಯಾಪಾರವು ನಷ್ಟ ಮುಂದರಿದಿದೆಯೆಂಬು ದರ ಮನವರಿಕೆಯಾಗುವದು. ನಾನು ಭಿಡೆ ವಕೀಲರ ಮನೆಯಿಂದಲೇ ಇಲ್ಲಿಗೆ ಬಂದಿದ್ದೇನೆ; ಈ ಈಗ ನಾನು ಮನೆಗೆ ಹೋಗಿದೆ ವಕೀಲರ ಒಳಗೆ ಹೋಗುತ್ತೇನೆ. ವಕೀಲಿ ಪತ್ರಕ್ಕೆ ಸಹಿ ಮಾಡುವದೂ ಈ ಪ್ರಾಮಿಸೇ ನೋಟನ್ನು ಅವರ ಕೈಯಲ್ಲಿ ಕೊಡುವದೂ ಬಾಕಿ ಉಳಿದಿದೆ. ನಾನು ಇಮ್ಮು ಕೆಲಸವನ್ನು ಸಮಾಪ್ತಗೊಳಿಸಿಯೇ ಮನೆ ಸೇರುತ್ತೇನೆ. ನಾಳನ ಹನೆನ್ನಿಂದು ವರೆ ಗಂಭೀರೇ ನಮ್ಮ-ನಿಮ್ಮ ವ್ಯವಹಾರವು ಕೊಟ್ಟಿರುತ್ತಿದ್ದು ವ್ಯಾಪಾರವಾಗಿ ನಿಲ್ಲುವದು. ರಾಯರೇ, ಇನ್ನು ಹೆಚ್ಚಿಗೆ ಹೇಳಲೇನು! ಒಂದು ದಿನಸದ ಅವಕಾಶವನ್ನು ನಾನು ನಿಮಗೆ ಕೊಡಲಾರೆನು. ನೀವು ಹೇಳತಕ್ಕದ್ದಾಯಿ ತಷ್ಟೇ? ಇನ್ನು ನನಗೆ ಅಪ್ಪಣಿಯ ಕೊಟ್ಟುಬಿಡಿರಿ; ನಾನು ಸತತೋದ್ದೋಗಿ ಯಾಗಿರವಿದ್ದರೂ ಹೀಗೆನಿರಫರ್ಕ ವೇಳಿಗಳೆಯುವನನ್ನಲ್ಲ.”

ಶಾಮನು ಕ್ರಾಂಕಾಲ ಅಲೋಚಿಸಿ ಅಂದದ್ದು:-“ಅವಕಾಶವು ನಮಗೆ ಬೇಕೇಬೇಕು; ಆದರೆ ಸಾಲಗಾರಂದ ನಾನು ಸಾಧುಕಾರರಾದ ನಿಮ್ಮಮಾತನ್ನು ಕೇಳಲೇಬೇಕು. ಆದುದರಿಂದ.....” ಶಾಮನು ಕಿಸೆಯಿಂದ ‘ಮನಿಬಂಗ’ ಹೊರಡಿಗೆದು, ಅದರಲ್ಲಿಯ ಒಂದು ನೋಟನ್ನು ತಕ್ಕಂಡು ಕುಬೇರನ ಎಡು ರಿಗೆ ಹಿಡಿಡನು

ಕುಬೀರನು ಪ್ರಸನ್ನ ತೆಯನ್ನು ಶೋಷಣಿಸಿ, ಆ ಸೋಟು ತಿಗೆದು ಕೊಂಡು ಸೋಡಿ ‘ಇದೇನು? ನೂರು ರೂಪಾಯಿಗಳ ಸೋಟು!’ ಎಂದಂದನು.

“ಅಹುದು. ಒಂದು ಪೈ ಸಹ ಹೆಚ್ಚಿಗೆ ಕೊಡಲಾರೆನು. ನಾವು ನಮ್ಮ ಕರ್ತವ್ಯವನ್ನು ಸಾಧ್ಯವಿದ್ದ ಮಂಟ್ಪಗೆ ಮಾಡಿದ್ದೇವು. ಇದರ ಪ್ರತಿಫಲವಾಗಿ ನೀವು ಎಪ್ಪು ದಿವಸಗಳ ಆವಕಾಶವನ್ನು ಕೊಡುವಿರಿ?”

“ನಿಮಗೆ ಆವಕಾಶವೇತಕ್ಕೆಬೇಕು?”

“ಸಾಧ್ಯವಿರುವ ಪ್ರಯತ್ನ ಗಳಿಂದ ಹಣವನ್ನು ಸಾಗ್ರಹಿಸಬೇಕಾಗಿದೆ. ಇದಕ್ಕೆ ಕಾಲಾವಧಿಯು ಏಕು. ಒಂದು ಮುದ್ದು ಕು ಕೊಟ್ಟು ಸೋಡಿರಿ; ಅದಕ್ಕೂ ನಾವು ತಪ್ಪಿದರೆ, ನಿಮ್ಮ ಇಷ್ಟವಿರುವಂತಹ ಮಾಡಿಕೊಳ್ಳಬಹುದು.”

ಕುಬೀರನು ಶಾಮನ ಆಗ್ರಹಾತಿರಾಯಿದಿಂದ ಹತ್ತು ದಿವಸಗಳ ಮುದ್ದು ಕು ಕೊಟ್ಟು, ಗೋವಿಂದರಾಯನ ಕಡೆಯಿಂದ ಸೋಟಿನಲ್ಲಿ ನೂರು ರೂಪಾಯಿ ಗಳ ಭರಪಾಯಿ ಹಾಕಿಸಿಕೊಂಡು ಮನ್ಯೆಯಿಂದ ಹೊರಬಿದ್ದ್ಯು ನು. ಚಂದ್ರಿಕೆಯು ಕುಬೀರನು ಹೋದದ್ದನ್ನು ತಿಳಿದು, ಶಬ್ದವಾಗದಂತೆ ನಡೆದು ಒಳಗೆ ಹೋದಳು.

“ಗೋವಿಂದರಾಯನು ಶಾಮನ ಕೈಹಿಡಿದು ಗದ್ದವ ಸ್ವರದಿಂದ ಅಂದಮ್ಮೆ “ಅಪ್ಪಾ, ನಿನಗೆ ಯಾವ ಆಶೀರ್ವಾದ ಮಾಡಲೆಂಬುದು ನನಗೆ ತಿಳಿಯ ಲೊಲ್ಲಾದು! ನೀನಿಂದ ಕೇವಲ ನನ್ನ ಮಯೋದ್ಯಾದೆಯನ್ನು ಇಸಿದೆಯಿಷ್ಟೇ ಅಲ್ಲ; ಈ ದರಿದ್ರ ಪರಿವಾರವನ್ನು ಮಹಾ ವಿಪತ್ತಿನಿಂದ ವಾರು ಮಾಡಿರುವೇ!”

ಶಾಮನು ಮೇಲ್ಲಿನೆನಕ್ಕು ನುಡಿದದ್ದು: “ಕಾಕಾ, ಹೀಗೇಕೆ ಅನ್ನು ತ್ವಿರುವೇ? ಸಣ್ಣ ಸಂಗತಿಗೆ ಬಹಳ ಮಹತ್ವಕೊಟ್ಟು, ನಾನು ನಾಜುವಂತೆ ಮಾಡಬೇಡ. ಆಶೀರ್ವಾದವನನ್ನು ಮಾಡಬೇಕೆಂಬದೇ ನಿನ್ನ ಮನಸ್ಸಿನಲ್ಲಿದ್ದರೆ, ನನ್ನ ವಿಷಯದಲ್ಲಿ ಉಂಟಾಗಿರುವ ನಿನ್ನ ಸ್ನೇಹವು ಕ್ರಮಶಃ ಹೆಚ್ಚುತ್ತಲೇ ಹೋಗಲೆಂದು ಹರಸು. ಏನು ಮಾಡುವದಿದೆ? ಹೆಚ್ಚು ಹಣವು ನನ್ನಲ್ಲಿರಲಿಲ್ಲ. ಇದ್ದರೆ ಆ ಹಲಕಟ್ಟಿ ಮನುಷ್ಯನ ಕೈಯಲ್ಲಿ ಹಣಕೊಟ್ಟು ಚಂಡಿನ ಮೇಲೆ ಕೈಕೊಟ್ಟು ದಬ್ಬಿಬಿಡುತ್ತಿದ್ದೇನು. ಆಗಲಿ, ಹೂತ್ತು ಬಂದಾಗ ಕತ್ತಿಯ ಕಾಲನ್ನು ಹಿಡಿಯಿ ಬೇಕಾಗುವದು; ನಿಮ್ಮಂಥಹ ಹೊಡ್ಡ ಮನುಷ್ಯರಿಗೆ ಬಾಯಿಗೆ ಬಂದಂತೆ ಬೋಗ ಇವ ಆ ನಾಯಿಯೋಡನೆ ಪ್ರಸಂಗದ ಕಡೆಗೆ ಲಷ್ಯವಿಟ್ಟು ಅನಿರ್ವಹಿಸಿದಿಂದ ಸಾಮ್ಯರೀತಿಯಲ್ಲಿ ಮಾತ್ರಾದಬೇಕಾಯಿತ್ತು!”

“ಶಾಮನು, ಅದಿರಲಿ ಬಿಡು; ಒಂದು ಮಾತಿನ ಬಗ್ಗೆ ನಾನು ಆಗಿನಿಂದ ಲೂ ವಿಚಾರಣೆ ಮಾಡಿದ್ದೇನೇ. ಸೀನಾದರ್ಮೋ ಬಳಿಯಲ್ಲಿಯ ಹಣವನ್ನು ಹಿಂಡು

ಮುಂದಿನ ವಿಚಾರ ಮಾಡದೆ ಒಮ್ಮೆಲೆ ತಿಗೆದು ಕೊಟ್ಟಬಿಟ್ಟೆ; ಅವು ನಿನ್ನ ಅಚಿನ ರೂಪಾಯಿಗಳು.”

“ಅಚಿನ ರೂಪಾಯಿಗಳೇನೋ ಅಹುದು; ಅದರೆ ಶದಕ್ಕೂ ದೆಚ್ಚಿ ಅಚಿನ ಕೆಲಸಕ್ಕೆ ವೆಚ್ಚಿವಾದ್ದರಿಂದ ನನಗಿ ಈ ವಿಷಯದಲ್ಲಿ ಅಸಮಾಧಾನವಿಲ್ಲ.”

“ನಾನು ನಿನಗಿ ರೂಪಾಯಿಗಳನ್ನು ಕೊಡಲಿಕ್ಕೆ ತಡಮಾಡಿದರೆ.....”

ಶಾಮನು ನಗಿನೊಗದಿಂದ ಅಂದದ್ದು:—“ಕಕ್ಕೂ, ನಿನ್ನ ಬಳಿಯಲ್ಲಿ ರೂಪಾಯಿಗಳಲ್ಲ; ಹಾಗು ಒಂದೆರಡು ದಿವಸಗಳಲ್ಲಿ ನಿನ್ನ ಕೈಯಲ್ಲಿ ದುಡು ಬರುವ ಸಂಭವವಿಲ್ಲ, ಎಂಬುದನ್ನು ವಿಚಾರಿಸಿಯೇ ಈಗ ರೂಪಾಯಿಗಳನ್ನು ಕೊಟ್ಟಿದ್ದೇನೆ. ಅಂದಬಳಿಕ ಅವು ತಿರುಗಿ ಎಂದು ನನ್ನ ಕೈಸೇರುವವು ಎಂಬು ದರ ಭಾವನೆಯು ನನಗಿಲ್ಲ. ನೀನು ಅವುಗಳನ್ನು ಕೈಗಡವೆಂದಾಗಲಿ, ಸಾಲ ವೆಂದಾಗಲಿ ಬೇಡಿ ತಕ್ಕೂಂಡವನಲ್ಲ. ಅಥಾರ್ತ ಎಂದು ತಿರುಗಿ ಮುಟ್ಟಿಸೇ ನೆಂಬ ಭಾವನೆಯು ನಿನಗುಂಟಾಗಬೇಕಾಗಲ್ಲ. ನಾನು ನಿನ್ನ ವಿಪತ್ತು ನನ್ನ ದೆಂದು ತಿಳಿದು, ನಿನ್ನ ಆಸಮಾನವು ನನ್ನ ದೆಂದು ಭಾವಿಸಿ ಸಾರಾಯ ಮಾಡಿದೆ ನಲ್ಲಿದೆ, ಪ್ರತ್ಯಾಶೀಯಿಂದ ಹಣ ಕೊಟ್ಟಿವನಲ್ಲ. ನೀನು ಈಗ ಈನ್ನಾಚಾರದ ಮಾತುಗಳನ್ನಿತ್ತಿ ನನ್ನನ್ನು ಸಮಾಧಾನ ಪಡಿಸತ್ತೊಡಗಿದರೆ, ನಾನು ಯಾವ ಅಧಿಕಾರದಿಂದ ಆ ಹಣವನ್ನು ಕೊಟ್ಟಿಸೋ ಆ ಅಧಿಕಾರವು ನಿಜವಾಗಿಯೂ ನನಗಿರಲಿಲ್ಲವೆಂದು ನಾನು ವಿಷಾದಿಸಬೇಕಾಗುವದು.”

“ಭಿ! ಶಾಮು, ಹೀಗೆನ್ನಬೇಡ. ನಿನಗಿರುವ ಸ್ನೇಹದ ಅಧಿಕಾರವು ನಮ್ಮ ಹಂಗಿಂತ ರವಷ್ಟುರಿಂದಲೂ ಕಡಿಮೆಯದಲ್ಲ. ತಿಳಿಯಿತೇ?”

ಹಂರಿಯು ಗೋವಿಂದರಾಯನ ಏಕಮಾತ್ರ ಪುತ್ರನು. ಏಕು ವರುವ ಗಳ ವಯಸ್ಸಿನವನು.

“ಹೀಗಿದ್ದರೆ, ನನ್ನ ಹಣದ ಸಲುವಾಗಿ ಎಳ್ಳಷ್ಟು ಸಹ ಚಿಂತಿಸೋಳ್ಳಬೇಡ. ಇನ್ನು ಹತ್ತು ದಿವಸಗಳಲ್ಲಿ ಆ ಸಾಹುಕಾರನ ರೂಪಾಯಿಗಳನ್ನು ಮುಟ್ಟಿಸುವ ಎತ್ತುಗಡೆ ಮಾಡಿದರೆ ಸಾಕು.”

ಗೋವಿಂದರಾಯನ ಚಿಂತಾಗ್ರಹಣನಾಗಿ ಹೇಳಿದ್ದು “ಎರಡನೆಯ ಕಡೆಯಲ್ಲಿ ಸಾಲಸಿಗುವಂತೆ ಸಾಧ್ಯವಿರುವವಸ್ತು ಪ್ರಯತ್ನ ಮಾಡಿ ನೋಡುವೆನು; ಆದರೆ ಶಾಮು, ಸಾಲ ಸಿಕ್ಕಿತೆಂಬ ಆಶೆ ನನಗಿಲ್ಲ; ಯಾಕಂದರೆ, ಈ ದಿವಸಗಳಲ್ಲಿ ವಿಶೇಷವಾದ ಆಸ್ತಿಯಿಲ್ಲದಿದ್ದರೆ, ದೊಡ್ಡ ರಕಮು ಸಾಲವಾಗಿ ಸಿಗುವುದು ದುರ್ಭಾಗ್ಯ.”

“ಆಗಲಿ, ಮುಂದೇನಾಗುವದೋ ನೋಡೋಣ. ಇಂದು ನಿಮಗೆ ಬಹಳ

ತ್ವಾಸಮಾಗಿದೆ. ಇನ್ನು ನಿಷ್ಟಿಂತರಾಗಿ ವಿಶ್ವಾಂತಿಯ ತಕ್ಕೊಳ್ಳಿರಿ. ನಾನು ಹೋಗಿ ಬರುವೆನು.” ಶಾಮನು ಹೊರಡುವದಕ್ಕೆ ಸಿದ್ಧನಾದನು.

“ಭೀ! ಹೋಗಬೇಡ; ಒಳಗೆ ಹೋಗಿ ಅವಕೊಡನೆ ಮಾತನಾಡು ನಡೆ. ಇಲ್ಲದಿದ್ದರೆ ಅವಳು ದು:ಶಿತಳಾಗಿ ನನ್ನ ಮೇಲಿ ಕೋಪಗೊಳ್ಳುವಳು. ಇಂದು ಉಟ್ಟವು ಇಲ್ಲೇ ಆಗಲಿ.”

“ಬೇಡ. ಇಂದು ರಾತ್ರಿಯು ಬಹಳವಾಗಿದೆ. ಒಳಗೆ ಹೋದರೆ ಬೇಗ ಹೊರಡಲಿಕ್ಕಾಗುವದಿಲ್ಲ. ನಾಳೆಮಾಗಲಿ ನಾಡವ್ವಾಗಲಿ ನಾನೇ ಬಂದು ಉಟ್ಟ ಮಾಡಿ ಹೋಗುವೆನು. ಈಗ ಅಗ್ರಹಮಾಡಬೇಡ.”

ಗೋವಿಂದರಾಯನು ಕೇಳಲಿಲ್ಲ. ಶಾಮನನ್ನು ಕೈ ಹಿಡಿದು ಕರೆದು ಕೊಂಡು ಒಳಗೆ ನಡೆದನು ರಮಾಬಾಯಿಯು ರಾತ್ರಿಯ ಅಡಿಗೆಯಲ್ಲಿ ತೊಡಗಿದ್ದಳು. ಪತಿಯ ಕೂಗಿನಿಂದ ಹೊರಗೆ ಬಂದಳು. ಗೋವಿಂದರಾಯನು ಅವಳನ್ನು ಕೂರಿತು ಅಂದದ್ದು “ಇಂದಿನಿಂದ ಹರಿಯೊಬ್ಬನೇ ನಿನ್ನ ಮಗನಲ್ಲ. ಶಾಮನು ಹರಿಯ ಅಣ್ಣನು.”

ರಮಾಬಾಯಿಯು ರಹಸ್ಯವನ್ನು ರಿಯದವಳಾಗಿಬಮೈ ಪತಿಯ ಮುಖದ ಕಡೆಗೂ ಒಮ್ಮೆ ಶಾಮನ ಮೋರಿಯ ಕಡೆಗೂ ನೋಡಿ ಅಂದದ್ದು “ನೀವೆನ್ನು ವದು ಸತ್ಯವೇ; ಆದರೆ ಇದು ಈ ವಾತು ಆಡಲಿಕ್ಕೆ ಕಾರಣವೇನಾಯಿ ತೆಂಬದನ್ನು ಹೇಳಿರಿ, ನೋಡೋಣ?”

ಗೋವಿಂದರಾಯನು ಉತ್ತರ ಕೊಡುವ ಮೋದಲೇ ಶಾಮನು ಹಾಸ್ಯ ಮುಖದಿಂದ ಹೇಳಿದ್ದು “ಕಕ್ಕೆ, ಕಾರಣವನ್ನು ಕೇಳಿಕೊಂಡು ಮಾಡುವ ದೇನು? ಕಕ್ಕೆನು ಹೇಳಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ಬಿಡು. ಹರಿಯ ಅಣ್ಣನಾಗುವದಕ್ಕೆ ನನ್ನ ತಕರಾರು ಏನೂ ಇಲ್ಲವೆಂದು ನಾನೂ ಕಬೂಲಿ ಜಬಾಬ ಕೊಡುತ್ತೇನೆ. ಆಯಿತವ್ಯೇ?”

ಗೋವಿಂದರಾಯನು ನಡೆದ ಸಂಗತಿಯನ್ನು ವಿಸ್ತರಿಸಿ ಹೇಳಿದನು.

“ನೋಡಿದೆಯಾ ಕಕ್ಕೆ? ತೀರ ಸಣ್ಣ ಸಂಗತಿಯಿದು. ಕಕ್ಕೆನು ಇಡಕ್ಕೆ ಬಹಳ ಬೆಲೆಕೊಟ್ಟು ಗೌರವದ ಮಾತಾಡಿ ನನಗೆ ಸಂಕೋಚನೆಂಟಾಗುವಂತೆ ಮಾಡುತ್ತಿರುವುದು ನಿನಗಾದರೂ ಯೋಗ್ಯಕಾಣಾವುದೇ?”

ಜಂದಿಕೆಯ ದುರವಸ್ಥೆಯನ್ನು ದೂರಗೊಳಿಸುವೆನೆಂದು ಹೇಳಿದಾಗಿ ಸಿಂದ ಶಾಮನು ರಮಾಬಾಯಿಯು ಮನಃಪ್ರಸನ್ನತೆಯನ್ನು ಪಡೆದಿದ್ದನು. ಇಂದಿನ ಕೃತ್ಯದಿಂದಾತ್ಮಾ ಆ ಪ್ರಸನ್ನತೆಯು ವಿಶಿಷ್ಟಿಸಾರಿ ಹೆಚ್ಚಿತು. ಅವಳು ಶಾಮನನ್ನು ಯಾವ ಶಬ್ದಗಳಿಂದ ಕೊಂಡಾಡಬೇಕೆಂಬದನ್ನು ತಿಳಿಯದಾ

ದಳು. “ಅಪ್ಪಾ ಶಾಮ್ಮು....” ಮುಂದೆ ಅವಳಿಂದ ಮಾತನಾಡಲಿಕ್ಕಾಗಲಿಲ್ಲ. ಕಂತವು ಸದ್ಗುರ್ದಿಕ್ತವಾಯಿತು. ಕಣ್ಣಗಳಿಂದ ಅಶ್ವಗಳುದರಕ್ಕಿಂಡಿಗಿದನು.

ಶಾಮನು ತುಸ ಹೊತ್ತು ಸುಮೃದ್ಧಿ ನಿಂತು ಬಳಿಕ: “ನಿಮ್ಮಲ್ಲಿಯ ಯಾರೊಡನೆಯೂ ನನ್ನ ಮತ್ತೆಕ್ಕುವಾಗಲಿಲ್ಲ! ನಾನಿನ್ನ ಇಲ್ಲಿ ಇರಲಾರೆನು! ಹಂ ಯೋಡನೆ ಹರಟಿ ಹೊಡಿಯುವುದಕ್ಕೆ ಹೋಗುವೆನು.” ಎಂದಂದು ಹೊರಟಿನು.

ಹರಿಯು ಅಂತಸ್ತಿನ ಕೋಣೆಯಲ್ಲಿ ಕುಳಿತು, ಉಷ್ಣಸ್ವರದಿಂದ ಓದುತ್ತಿದ್ದನು.

ಹರಿಯು ತನ್ನ ಬಳಿಗೆ ಅವರಂಚಿತನು ಬಂದುದನ್ನು ನೋಡಿ ಚೀರಗು ಗೊಂಡನು. ಓದುವುದನ್ನು ನಿಲ್ಲಿಸಿ, ಶಾಮನ ಮುಖಿದ ಕಡೆಗೆ ವಿಕಿರಿಕಿ ನೋಡುತ್ತ ಕುಳಿತನು. ಶಾಮನು ಹತ್ತರ ಹೋಗಿ ಕುಳಿತು ಹರಟಿಯನ್ನು ಹಚ್ಚಿ ಅವನ ಸಂಕೋಚವನ್ನು ಹೋಗಲಾಡಿಸಿದ್ದಲ್ಲದೆ, ತಕ್ಕೊಂಡು ಬಂದಿದ್ದ ಕಲ್ಲುಸಕ್ಕರೆಯ ಹರಳುಗಳನ್ನು ಕೊಟ್ಟು ಅವನನ್ನು ಸಂತುಷ್ಟಪಡಿಸಿದನು.

ಚಂದ್ರಿಕೆಗೆ ಶಾಮನ ಬಳಿಗೆ ಹೋಗಲಿಕ್ಕಾಗಲಿ, ಅವನೊಡನೆ ಮಾತಾಡಲಿಕ್ಕಾಗಲಿ ಮನಸ್ಸಿರಲಿಲ್ಲ; ಯಾಕಂದರೆ, ಅವಳು ಅವನ ಸ್ವಭಾವವನ್ನು ಸಂಪೂರ್ಣವಾಗಿಯಲ್ಲಿದ್ದರೂ ಆರ್ಥಿಕಮುಧವಾಗಿಯಾದರೂ ಅರಿತವಳಾಗಿದ್ದಳು; ಆದರೆ ಇಂದು ಸಾಯಂಕಾಲದಲ್ಲಿ ಶಾಮನು ತೋರಿದ ಉದಾರತೆಯನ್ನು ಕಣ್ಣಿಟ್ಟು ಕಂಡ ಚಂದ್ರಿಕೆಯು ನೋಡಲು ಸಂಚಿತವಾದ ತಿರಸ್ಯಾರದ ಪಕ್ಕದಲ್ಲಿ ತುಸ ಕೃತಜ್ಞಿಯನ್ನು ಕಲೆಹಾಕಿದ್ದಳು. ಈ ಕೃತಜ್ಞಿತೆಯ ಸ್ವೀರಣೆಯಿಂದಲೂ ಆವ್ವನ ಆನೇಶದಿಂದಲೂ ಚಂದ್ರಿಕೆಯು ಉಪಾಹಾರದ ಸಾಮಾನ್ಯಗಳನ್ನು ತಕ್ಕೊಂಡು ಶಾಮನ ಹತ್ತರ ಹೋದಳು “ಶಾಮಣ್ಣಿ, ಅವ್ವನು ಉಪಾಹಾರವನ್ನು ಕಳುಹಿಕೊಟ್ಟಿದ್ದಾಳೆ, ತಕ್ಕೊಳ್ಳಬೇಕು” ಎಂದು ಅಂದು, ತಂದಿದ್ದ ಪದಾರ್ಥಗಳನ್ನು ಶಾಮನ ಮುಂದಿರಿಗಿದಳು. ಶಾಮನು ಚಂದ್ರಿಕೆಯ ಮುಖಾವವನ್ನು ದಿಟ್ಟಿಸಿ ನೋಡತೋಡಿಗಿದನು. ಚಂದ್ರಿಕೆಯು ಸಂಚಿತವಾಗುತ್ತಲಿರುವ ಸಂಕೋಚದಿಂದ ಮುಕ್ಕೆಳಾಗುವದಕ್ಕೊಳ್ಳಬೇಕಿದ್ದು. ಶಾಮನು ಕಡೆಗೆ ನೋರೆದಿರುವ “ಸಣ್ಣರಾಯರು ಯಾಕೆ ಸುಮೃದ್ಧಿ ಕುಳಿದಾರಾದಿತು? ಎಂದು ದಿಗಿಲಾಗೆಂದಿದ್ದಿನು. ಈಗ ಕಾರಣವು ತಿಳಿಯಿತ್ತಿರಲ್ಲ?” ಎಂದು ಕೇಳಿದಳು.

ದಟ್ಟವಾಗಿ ತುಂಬಿದ್ದ ಕಲ್ಲುಸಕ್ಕರೆಯ ಹರಳುಗಳನ್ನು ಆಸ್ತಾದಿಸುತ್ತಿದ್ದ ಹರಿಯು ಉತ್ತರ ಕೊಡಲಾರದೆ, ತನ್ನ ಕಾಯಕವನ್ನು ಏಕಪ್ರಕಾರವಾಗಿ ಸಾಗಿ

ಸಿದ್ದನು. ಉತ್ತರವನ್ನು ಶಾಮನೇ ಕೊಟ್ಟಿನು:—“ಚಂದ್ರಿಕೆ, ಅವನ ಬಾಯಿ ಯಲ್ಲಿ ಮಾತಿಗಿಂತ ಸಿಹಿಯಾದ ಕಲ್ಲುಸಕ್ಕರೀಯ ಹರಳಿಗಳಿವೆ. ಅಂದಬಳಿಕ ಆವನು ಮಾತಾಡುವ ಗೊಡವೆಗೆ ಯಾಕೆ ಹೋದಾನು?”

ಚಂದ್ರಿಕೆಯು ಪ್ರತಿಮಾತು ಆಡದಿರುವದನ್ನು ನೋಡಿ, ಶಾಮನು ಉಪಾಹಾರಕ್ಕೆ ಕುಳಿತನು. ಉಪಾಹಾರದ ಸಾಮಾನುಗಳೆಂದರೆ, ಉಪಿಟ್ಟಿನಾಗು ಚಹಾ. “ಹರೀ, ಬಾ; ನನ್ನ ಉಪಾಹಾರದಲ್ಲಿ ವಾಲುಗಾರನಾಗು. ನಿಮ್ಮಕ್ಕನೀಂದ ಸಿದ್ಧಮಾಡಲ್ಪಟ್ಟ ಈ ಉಪಿಟ್ಟಿ ಆ ಕಲ್ಲುಸಕ್ಕರೀಗಿಂತಲೂ ರುಚಿಕರವಾಗಿದೆ.” ಉಪಾಹಾರವನ್ನು ಪ್ರಾರಂಭಿಸಿದ ಶಾಮನು ಅಂದನು.

“ಅವನು ಬೇಡ; ಉಟಮಾಡಿಕೊಂಡು ಬಂದು ಓದಲಿಕ್ಕೆ ಕುಳಿತ್ತಾನೆ. ರಾತ್ರಿಯ ಸಮಯ. ಅವನಿಗೆ ತಡೆಯಲಿಕ್ಕಿಲ್ಲ” ಚಂದ್ರಿಯೆಂದಳು.

ಶಾಮನು ಬಂದೆರಡು ಗುಟ್ಟುಕು ಚಪ ಕುಟ್ಟಿದು ಅಂದದ್ದು “ಚಹವು ಸರ್ವೇತ್ತುಷ್ಟವಾಗಿದೆ. ಇಂತಹ ಚಹವನ್ನು ನಾನಿದುವರಿಗೂ ಕುಡಿರಲಿಲ್ಲ. ಈ ಚಹವು ನಿನ್ನ ಸುಂದರ ಹಸ್ತಗಳಿಂದಲೇ ಸಿದ್ಧವಾಗಿರಬೇಕೆಂದು ನಾನು ನಿಶ್ಚಯಿಸಿದ್ದರೆ, ತಪ್ಪಾಗಲಿಕ್ಕಿಲಿವನೆ?”

ಹವಿನಾರು-ಹದಿನೇಳಳು ವರುಷಗಳ ವಯಸ್ಸಿನ ದೂರ ಸಂಬಂಧಿಕ ಯುವತಿಯೊಡನೆ ಹೀಗೆ ಪರಿಹಾಸ ಮಾಡುವದು ಸರಿಯಾದ ಸಂಗತಿಯಾಗಿರಲಿಲ್ಲ. ಇಂದು ಮುಂಜಾನೆ ಶಾಮನು ಈ ತರದ ಪರಿಹಾಸೋಕ್ತಿಗಳನ್ನು ಕಿಡ್ದರೆ, ಚಂದ್ರಿಕೆಯು ಸಹಿಸಿಕೊಂಡಿರುವ ಸಂಭವವಿರಲಿಲ್ಲ; ಆದರೆ ಸಾಯಂಕಾಲದಲ್ಲಿ ಶಾಮನ ಬೈದಾಯುದ ಕೃತ್ಯಕ್ಕೊಣೇಸುಗ ಕೃತಜ್ಞಾಳಾಗಿದ್ದ ಚಂದ್ರಿಕೆಯು ಸದಸದಿನೇಕಬುದ್ಧಿಯ ವಿರುದ್ಧವಾಗಿ ಅತಿಥಿಯ ಕುಚೇಷ್ಟುಯ ಕೆಟ್ಟಿವಾಕೃಗಳನ್ನು ಸಹಿಸಿಕೊಳ್ಳಲು ಸಿದ್ಧಳಾಗಿದ್ದಳು. ಉತ್ತಮವಾದ ಒಡವೆಯನ್ನು ಕೊಳ್ಳಲು ಒಹಳ ಹಣವನ್ನು ವೆಚ್ಚು ಮಾಡುವದು ಆವಶ್ಯಕವಿರುವಂತೆ, ಶಾಮನು ಮಾಡಿದ ಉಪಕಾರದ ದೊಡ್ಡ ಹೋಯಿಸುವ ಅಂಶತ್ವ: ಇಳಿಸಿಕೊಳ್ಳುವ ದಕ್ಕಾ ಅವನು ಮಾಡಿದ ಅಪಮಾನವನ್ನು ತಾಲಿಕೊಳ್ಳುವದಕ್ಕಾ ಬಾಧ್ಯತ್ವ, ಎಂದು ಅವಳು ಸಂಕಲ್ಪಿಸಿಕೊಂಡಿದ್ದಳು. ಈ ಅರಿವಿನ ಮೇರಿಗೆ ಅವಳು ನಕ್ಕು ಅಂದದ್ದು “ಆಣ್ಣಾ, ಹಿಂದಿನ ಯುಗದ ಜನರು ನೀಲಕಂಠ ನನ್ನು ಉಪಾಸ್ಯದೇವನನ್ನು ಮಾಡಿಕೊಂಡಂತೆ ಈ ಇಪ್ಪತ್ತನೇ ಶತಮಾನದ ಜನರು ಚಹವನ್ನು ಆರಾಧಿಸುತ್ತಿರುವರು. ಅಂದಬಳಿಕ ಚಹವು ಪ್ರತಿಯೊಬ್ಬ ನಿಗೆ ಪ್ರಿಯವಾಗಿರುವದು ಸ್ವಾಭಾವಿಕವು.”

“ಅದು ಹೀಗೆ?”

“ಸಮುದ್ರವುಧನ ಕಾಲದಲ್ಲಿ ಶಿವನು ತನ್ನ ಪರಮ ಉದಾರಗುಣ ವನ್ನು ತೋರುವದಕ್ಕೊಮ್ಮೆನುಗ ಎಲ್ಲರಿಗೂ ಬೇಡಾದ ಕಾಲಕೂಟ ವಿವನನ್ನು ಧರಿಸಿ, ನೀಲಕಂಠನಾದನು. ಈ ಕಾರಣಕ್ಕಾಗಿಯೇ ನೀಲಕಂಠನು ಸಕಲ ದೇವತೆಗಳಲ್ಲಿ ಶ್ರೀಷ್ಠಿ ತಮನಾಗಿ ಜಗದ್ವಂಧ್ಯನಾದನು. ಹಾಗೆಯೇ ಈ ಪೇಯವು ನೀರು-ಹಾಲು-ಸಕ್ಕರೆ ಈ ಅಪಾಯ ರಹಿತವಾದ ವಸ್ತುಗಳಲ್ಲಿ ಪ್ರೀರ್ಹಲೆಯನ್ನು ಸೇರಿಸಿಕೊಂಡು, ಹಾಗು ಅದನ್ನೇ ಮುಖ್ಯವಾಗಿ ಮಾಡಿಕೊಂಡು ವಿವಧರೆ ವಾಗಿದೆ.”

“ಚಂದ್ರಿಕೆ, ಸೀನೆನ್ನು ವದು ನಿಜವಿದ್ದರೆ, ಹಿಂದಿನ ಹಾಗು ಈಗಿನ ಜನರಲ್ಲಿ ಭೀಂದವೇನೂ ಇಲ್ಲವೆಂದು ಹೇಳಬೇಕೆಷ್ಟೇ?”

“ಪ್ರಾಚೀನ ಅವಾರ್ಚಿನ ಜನರ ಮನೋರಜನೆಯಲ್ಲಿ ಅಂತರವಿದ್ದೇ ಇದೆ. ಆ ಜನರು ತ್ಯಾಗಕ್ಕೆ ಮಹತ್ತಿಯನ್ನು ಕೊಟ್ಟು ನೀಲಕಂಠನನ್ನು ಆರಾಧಿಸಿದರು. ಭೋಗಪ್ರಿಯರಾದ ಈ ಜನರು ಆತ್ಮನಾಶಕ್ಕೆ ಅಶಿಸಿ, ಈ ಪೇಯವನ್ನು ಪ್ರೀತಿಸಿದ್ದಾರೆ.”

“ಚಂದ್ರಿಕೆ, ತ್ಯಾಗ, ಭೋಗ ಮೋದಲಾದ ಆ ಪಾರಮಾರ್ಥಿಕ ಕರ್ಮ ಶಬ್ದಗಳಲ್ಲಿ ನನಗೆ ಸರಿಯಾದ ಗಿತಿಯಿಲ್ಲ; ಯಾಕಂದರೆ, ಆ ಪಾರಮಾರ್ಥ ಶಾಸ್ತ್ರವು ನಿರಸನಾದುದೆಂದೂ ವ್ಯವಹಾರಕ್ಕೆ ನಿಷ್ಪೃಯೋಜಕವೆಂದೂ ಒಳ್ಳವಿಂದ ಅರಿತ ನಾನು. ಆ ಶಾಸ್ತ್ರಕ್ಕೆ ಎಂಮೋ ಶರಣಾ ಹೊಡಿದಿದ್ದೇನೆ. ಅದಿರಲಿ. ನಾನು ಮಾತಾಡುತ್ತಿರುವದು ಪಾರಮಾರ್ಥಶಾಸ್ತ್ರದ ವಾದ-ವಿವಾದಕ್ಕಾಗಿ ಅಲ್ಲ; ಚಹದ ಗುಣಮೋಷವಿಮರ್ಶಿಗೂ ಅಲ್ಲ. ಚಹವು ನಿಶ್ಚಯಾಸಿಯಾಗಿದ್ದರೂ ನೀನು ತಯಾರಿಸಿದ ಚಹವು ಅನುಪಮೇಯವಾದುದೆಂಬುದು ನನ್ನ ಮಾತಿನ ಸಾರವು; ಯಾಕಂದರೆ, ಉಳಿದ ಸ್ಥಳಗಲ್ಲಿ ಸಿಕ್ಕುತ್ತಿರುವ ಚಹವು ನಿನ್ನ ಈ ಚಹಸಾನದಿಂದ ಸ್ವಾರಸ್ಯವಿಹೀನವಾದುದೆಂದು ನನ್ನ ಮನವಂತಿಯಾಯಿತು.”

“ಅದೇತರಿಂದ?”

“ಅದನ್ನು ಹೇಳಬೇಕೇ ಬೇಕೇ? ಚಹವು ವಿವಧರವೆಂದು ನೀನಾಗಲೇ ನುಡಿದೆ. ಈ ಚಹದಿಂದ ಆ ವಿವರಿಲ್ಲ. ಇಷ್ಟೇ ಅಲ್ಲ; ನಿನ್ನ ಈಸ್ತಸ್ವಶಿಂದ ಆ ವಿವನು ಅಮೃತವಾಗಿ ಇದರಲ್ಲಿ ಬೆರಿತು ನುತ್ತುತ್ತೊಂದರೆ ಈ ಪೇಯವು ಸ್ವರ್ಗೀಯವಾಗಿದೆ”

ಆ ಸಾರೆ ಚಂದ್ರಿಕೆಯು ಮಾತನಾಡಲಿಲ್ಲ. ಈಶಂಕನಾದ ಶಾಮನು ಅವಳ ಮುಖಭಾವವನನ್ನು ನೋಡಿ, ಮನಬಿಜ್ಞ ಮಾತನಾಡಲಿಕ್ಕೆ ಸ್ವಾರಂಭವಾಗಿದ್ದ ಈ ಪ್ರಥಮ ದಿವಸದಲ್ಲಿ ತಾನು ಉಪಯೋಗಿಸಿದ ಹೈಷಧದ ಮಾತ್ರಿಯು

ಪ್ರಮಾಣ ಬಾಹಿರವಾದುದೆಂಬದನ್ನು ಮನಗಂಡನು. ಕೂಡಲೇ ಅವನು ತನ್ನ ಮಾತಿನ ಬಿಲವನ್ನು ಬೇರೆ ಕಡಿಗೆ ಹೊರಳಿಸುವದಕ್ಕಾಗಿ ಅಂದಷ್ಟು: “ತಂಗೀ, ನನ್ನ ಮಾತಿನ ಇಂಗಿತವನ್ನು ರಿಯಾದ ನೀನು ನನ್ನ ಮೇಲೆ ಕೋಪಗೊಂಡಿರುವಂತೆ ಕಾಣುತ್ತೇನೆ; ಆದರೆ ನಿಜರಹಸ್ಯವನ್ನು ರಿತೀಯಾದರೆ, ಆ ಸಿಟ್ಟು ಇಳಿದು ಹೊಗುವದಲ್ಲಿದೆ ನನ್ನ ವಿಷಯದಲ್ಲಿ ದಯಾಪ್ರೇರಿತಭಾಗದಿರಲಾರೆ. ನಾನಿ ರುವ ಮನೆಯ ಪಕ್ಕದಲ್ಲಿ ರಾಮಯ್ಯನ ಅಂಗಡಿಯಿದೆ. ನಾನು ಪ್ರತಿದಿನವ ಆಲ್ಲಿಯೇ ಚರ್ಚಾ ತಕ್ಕೊಳ್ಳುತ್ತೇನೆ. ನೀನು ಒಂದು ದಿನಸ ಆ ಚಹವನ್ನು ಕುಡಿದೆಯಾದರೆ, ಕೂಡಲೇ ನನ್ನ ಮಾತಿನ ಸಕ್ಕೆತೀಯನ್ನು ಕಂಡುಕೊಳ್ಳುವೇ! ಅವನು ಒಂದು ದಿನಸ ಚಹವನ್ನು ಚನ್ನಾಗಿ ಕುವಿಸಿ, ವಿಷಮಯ ಮಾಡಿರುವನು. ಮತ್ತೊಂದು ದಿನಸ ಜೊಲಸು ಸಕ್ಕರೆಯನ್ನು ಹೆಚ್ಚಾಗಿ ಜಡಿದು, ಚಹವನ್ನು ರೇವಡಿಯ ಆಳದಂತೆ ಮಾಡಿರುವನು. ಅವನು ಎಲ್ಲಿಯ ಹಾಲು ತರುತ್ತಿರುವನೋ ದೇವರೇ ಬಲ್ಲ! ಬೇಕಾದರೆ ನಿನಗೆ ಒಂದು ದಿನಸ ಮಾಡಂಗಾಗಿ ಆ ಚಹವನ್ನು ತಂದುಕೊಡುವೇನು.”

ಶಾಮನ ಈ ಮಾತುಗಳಿಂದ ಚಂದ್ರಿಕೆಯಾ ನಾರೀ-ಹೃದಯಕ್ಕೆ ಆಫಾ ತನ್ನ ಬಡೆಯದಿರಲಿಲ್ಲ. ಅವಳು ಖಿನ್ನತೀಯಿಂದ ಅಂದಷ್ಟು:—‘ಬೇಡ. ಆ ಸುಟ್ಟಿ ಚಹವನ್ನು ತಕ್ಕೊಂಡು ನಾನೇನು ಮಾಡಲಿ? ನಾನು ಎಂದೂ ಚಹ ಕುಡಿದವಳಿಲ್ಲ ಅಣ್ಣಾ, ನಿನ್ನ ಮನೆಯ ಬಳಿಯಲ್ಲಿ ಬೇರೆ ಉತ್ತಮವಾದ ಚಹಾದ ಅಂಗಡಿಯಿಲ್ಲವೇನು? ಇಲ್ಲದಿದ್ದರೆ ಮನೆಯಲ್ಲೇ ಚಹವನ್ನು ಮಾಡಿಕೊಳ್ಳಬೇಕು; ಇಲ್ಲವೇ ದೇಹಕ್ಕೆ ಅಸಾಯವನ್ನುಂಟು ವಾಡುವ ಈ ವ್ಯಾಸ ನಕ್ಕೆ ಬೆರಜೆಯನ್ನೇ ಕೊಟ್ಟುಬಿಡಬೇಕು.’

ಚಂದ್ರಿಕೆಗೆ ತನ್ನ ವಿಷಯದಲ್ಲಿ ಅನುಕಂಪವುಂಟಾದುದನ್ನು ತಿಳಿದ ಶಾಮನು ಸಾವಧಾನತೀಯಿಂದ ಮತ್ತೆ ಪ್ರಸ್ತುತಾತವನ್ನು ಕೊಟ್ಟು ಹಂಟ್ಟಿದ ಅನುಕಂಪವನ್ನು. ಹೆಚ್ಚಿಸಿಕೊಳ್ಳುವದಕ್ಕೊಳ್ಳುವುದು ಮುಗುಳುಗೆಯಿಂದ:—“ತಂಗೀ, ಈ ಹಾಳು ವ್ಯಾಸನವನ್ನು ಬಿಡಲಿಕ್ಕೆ ನನಗೆ ಸಾಧ್ಯವಿಲ್ಲದಾಗಿದೆ. ಇದು ಇಂದಿನದಲ್ಲ; ನಿನ್ನಿನದಲ್ಲ. ಬಾಲ್ಯಕಾಲದಿಂದಲೂ ನಾನು ನಿತ್ಯದಲ್ಲಿ ಚಹ ವನ್ನೇ ಸೇವಿಸುತ್ತೇ ಬಂದಿದ್ದೇನೆ. ನನ್ನ ಮನೆಯ ಹತ್ತರ ಬೇರೆ ಉತ್ತಮ ಅಂಗಡಿಗಳಿಲ್ಲ. ಮನೆಯಲ್ಲಿ ಅಡಿಗೆಯ ವರದಾಚಾರಿಯೊಬ್ಬನಿದ್ದಾನೆ. ಇವನು ಅಡಿಗೆಯ ಮಹಾಯಾಥವನ್ನಿಂಟುಕೊಂಡು ನನ್ನನ್ನು ಸಾಯಂಕೊಡಿಯಲಿಕ್ಕೇ ಸಿದ್ಧನಾಗಿದ್ದಾನೆ. ಇಂಥವನ ಕೈಯಲ್ಲಿ ಉಸಾಹಾರದ ಶಸ್ತ್ರವನ್ನು ಕೊಡಲಿಕ್ಕೆ ನನ್ನ ಮನಸ್ಸು ಒಪ್ಪಡಾಗಿದೆ.”

“ಅವನು ಅಡಿಗಿಯನ್ನು ಚನ್ನಾಗಿ ಮಾಡುತ್ತಿರಲಿಕ್ಕಿಲ್ಲವೇ?”

ಶಾಮನು ನಕ್ಕ ಹೇಳಿದನು “ನೀನು ಅಪ್ಪಣಿಕೊಡು. ಒಂದು ದಿನ ಅವನನ್ನು ಕರೆತಂದು ನಿಮ್ಮಲ್ಲಿ ಅಡುಗಿಗೆ ಹಚ್ಚುವೆನು. ದುಡ್ಡ ಕೊಟು ಅಹಾರಕ್ಕೆಂದು ತಂದ ಸಾಮಾನುಗಳನ್ನು ನಿರಫರ್ಕ ನಾಶಮಾಡುವ ಹಾಗು ಉಪಕಾರಿಗಳಾದ ಪದಾರ್ಥಗಳನ್ನು ಅವಕಾರಿಗಳನ್ನಾಗಿ ಮಾಡಿಕೊಳ್ಳುವ ಹಲವು ಹಂಚಿಕೆಗಳನ್ನು ಅವನು ನಿಮಗೆ ಕಲಿಸಿಕೊಡಬಿಲ್ಲನು. ಅವನ ಅಡಿಗಿಯನ್ನು ಉಂಡು ನಾನು ಇಷ್ಟು ದಿವಸಗಳ ವರೆಗಾದರೂ ಹೇಗೆ ಒಂದುಕಿಡಿ ನೆಂಬುದೇ ನನಗಿ ವಿಸ್ತೃಯಿದ ಸಂಗತಿಯಾಗಿದೆ.”

ವೃಧಿತಭಾದ ಚಂದ್ರಿಕೆಯು ‘ನುನೆಯಲ್ಲಿ ಬೇರೆ ಯಾರೂ ಇಲ್ಲವೇನು?’ ಎಂದು ಹೇಳಿದಳು.

“ತಂಗಿ, ಅದನ್ನೇನು ಹೇಳಲಿ? ಈ ನಗರದಲ್ಲಿಯ ನನ್ನ ವಾಸಸ್ಥಳದ ಮಾತಿರಲಿ, ಸ್ವಗ್ರಾಮದಲ್ಲಿಯ ಸ್ವಂತ ವುನೆಯಲ್ಲಿಯೂ ನನ್ನ ವರೆನ್ನು ವವರು ಯಾರೂ ಇಲ್ಲ! ನನಗಿ ಹೆಸರಿಡಬೇಕಾಗಿದ್ದ ದಿವಸವೇ ನನ್ನ ಜನಸಿಯ ಹನ್ನೆರ ದನೆಯ ದಿವಸವಾಯಿತೆಂದು ನಾನು ಹಿಂದುಗಡೆಯಲ್ಲಿ ಹೇಳಿ ತಿಳಿದೆನು! ಇನ್ನು ಅಪ್ಪನ ಇತಿಹಾಸವನ್ನು ಹೇಳಲಿಯಾ? ಈಗೆ ನಿಮ ವರ್ಣಗಳ ಹಿಂದೆ ನನಗಿ ಕನ್ನೆಯನ್ನು ನೋಡುವದಕ್ಕೆಂದು ಯಾವಡೇ ಒಂದು ಉಂಗಿ ಹೋಗುತ್ತಿದ್ದಾಗ ಕಳ್ಳರ ಕೈಯಲ್ಲಿ ಸಿಕ್ಕು ಅವನ್ನುತ್ತ್ಯಕ್ಕೇಡಾದನು! ಅಂದಿನಿಂದ ನಾನು ಕೇವಲ ಅನಾಧನಾಗಿ ಮರುಭೂಮಿಯ ದಾರಿಕಾರನಂತೆ ಈ ಸಂಸಾರ ಯಾತ್ರೆಯಲ್ಲಿ ನೀರಸರೀತಿಯಂದ ಸಂಚರಿಸುತ್ತಿದ್ದೇನೇ. ಚಂದ್ರಿಕೆ, ಈ ಶಾಲಯಾವ ನೆಯ ಕರೊರ ದಾಃಖವನ್ನು ನಿನ್ನ ಮುಂದೆ ಏನೆಂದು ಉಸುರಲಿ? ಆ ಅಸಹ್ಯ ಕಷ್ಟದ ಮೂಲಕವಾಗಿಯೇ ಪ್ರೇಮತ್ವಣೆಯಂದ ಜಡಪಡಿಸುತ್ತೆನಿಮ್ಮನ್ನು ಹುಡುಕಿಕೊಂಡು ಬಂದಿಸ್ತೇನೇ. ಅಂತೆಯೇ ನನಗಿ ನಿಮ್ಮ ಪ್ರೀತಿಯ ವೃವಹಾರವು ಅತಿಕರ್ಯ ಆನಂದವನ್ನುಂಟು ಮಾಡುತ್ತಲಿದೆ. ನೀವು ಪ್ರೀತಿಯಂದ ಕೊಟ್ಟ ಸಾಮಾನುಗಳು ನನಗೆ ಬಹಳ ರುಚಿಕರ ಹತ್ತುತ್ತಲಿವೆ. ಈ ಪ್ರಸಂಗದಲ್ಲಿ ನಾನು ನಿನ್ನ ಪ್ರೇಮೋವಹಾರದ ವರ್ಣನೆ ಮಾಡಿದ್ದರಲ್ಲಿ ನನ್ನ ಅನುಚಿತವೇನು? ನೀನೇ ಹೇಳಿಕೊಡು. ನನಗಂತೂ ಏನೂ ತಿಳಿಯದಾಗಿದೆ.”

ಚಂದ್ರಿಕೆಯು ಉತ್ತರ ಕೊಡತೀಕಾಡಿಗುವಷ್ಟರಲ್ಲಿ ರಮಾಬಾಯಿಯು ಕರಚೀಕಾಯಿಗಳಿಂದ ತುಂಬಿದ ಪಾತ್ರೆಯನ್ನು ತಕ್ಕೊಂಡು ಬಂದು, ಅದನ್ನು ಶಾಮನ ಮುಂದಿರಿಸಿ, ಚಂದ್ರಿಕೆಗೆ ಕುಡಿಯುವ ನೀರು ತರುವಂತೆ ಅಜ್ಞಾಸಿಸಿದಳು. ಶಾಮನು ಮುಂದಿನ ಪಾತ್ರೆಯನ್ನು ನೋಡಿ ಅಂದಿಸ್ತು:—“ಕಕ್ಕೇ,

ಹೊಡೆ ಈಗ ಚಹವನ್ನು ತಕ್ಕೊಂಡಿನಲ್ಲ, ಇನ್ನು ಇವುಗಳನ್ನು ತಿಂದು, ಮನಿಗೆ ಹೋಗಿ ಉಟಪನ್ನೇನು ಮಾಡಲಿ?”

“ಶಾಮು, ಒಲ್ಲಿನೆನ್ನು ಬೇಡ. ನಾನು ನಿನ್ನ ಸಲುವಾಗಿ ಇವುಗಳನ್ನು ಮಾಡಿಕೊಂಡು ಬಂದಿದ್ದೇನೆ. ಇವು ಬಹು ರುಚಿಕರವಾಗಿವೆ. ಮನೆಯ ಉಟವು ದಿನಾ ಇದ್ದೀ ಇರುವದು.”

ಚಂದ್ರಿಕೆಯು ನೀರು ತರಲಿಕ್ಕೆ ಹೋಗುತ್ತಿದ್ದಳು; ಆದರೆ ಶಾಮನ ಮಾತು ಹೇಳಿ ತಿರುಗಿ ಬಂದು “ಅವ್ವಾ, ಶಾಮಣ್ಣನು ಇಂದು ಇಲ್ಲಿಯೇ ಉಟ ಮಾಡುವನು. ಶಾಮಣ್ಣನ ಅಡಿಗೆಯು ಆಚಾರಿಯು ಬಹಳ ಕೆಟ್ಟುವ ಸೀರುವನಂತೆ. ಶಾಮಣ್ಣನು ಇಂದು ಬಂದು ದಿವಸವಾದರೂ ಆ ಕೆಟ್ಟು ಅಡಿಗೆಯಿಂದ ದೂರವಿರಲಿ?” ಎಂದು ಅಂದಳು.

ಶಾಮನು ನಕ್ಕು ಹೇಳಿದನು:-“ಚಂದ್ರಿಕೆ, ಇದರಿಂದ ನನಗೆ ಮತ್ತಿಪ್ಪು ದುಃಖವಲ್ಲದೆ ಸುಖವಿಲ್ಲ; ಯಾಕಂದರೆ, ಇಂದು ಕೆಕ್ಕಿಯ ಅಡಿಗೆಯನ್ನು ಉಂಡ ನಾನು, ನಾಳನ ದಿವಸ ವರದಾಚಾರಿಯ ಆ ದಿವ್ಯಪಾಕವನ್ನು ಕುತ್ತಿಗೆ ಯಿಂದ ಒಳಧೂಡಲು ಅಸಮರ್ಥನಾಗಿ ಹೋಗುವೆನು.”

ಚಂದ್ರಿಕೆಯು ಪ್ರತಿಮಾತಾಡದೆ ನೀರುತ್ತರಲು ಹೋದಳು. ರಮಾ ಬಾಯಿಯು ಅಂದದ್ದು:-“ಶಾಮು, ಚಂದ್ರಿಕೆಯು ಹೇಳಿದ ಮೇರಿಗೆ ನೀನು ಇಲ್ಲಿಯೇ ಉಟ ಮಾಡು. ಅವರು ನಿನ್ನ ಸಂಗಡ ಕೆಲವು ಮಾತುಗಳನ್ನಾಡ ಬೇಕಾಗಿದೆಯಂತೆ ನಿನ್ನನ್ನು ತಮ್ಮ ಬಳಿಗೆ ಕಳುಹಿಕೊಡಲು ನನಗೆ ಹೇಳಿದ್ದಾರಿ. ಮಾತಾಡುತ್ತ ಕುಳಿತೆಯಂದರೆ ಮನಿಗೆ ಹೋಗಲಿಕ್ಕೆ ಬಹಳ ರಾತ್ರಿ ಯಾಗುವದು.”

ಚಂದ್ರಿಕೆಯು ನೀರನ್ನು ತೆಂದ ಬಳಿಕ ಶಾಮನು ಬಂದೆರದು ಸಾರೆ ಒಲ್ಲಿನೆಂದು ಅಂದು, ತರುವಾಯ ರಮಾಬಾಯಿಯ ಆಗ್ರಹಕೊಳ್ಳಬಾಡವ ನಂತೆ ನಟಿಸಿ, ಕರಚೀಕಾಯಿಗಳನ್ನು ತಿನ್ನಲಿಕ್ಕೆ ಪ್ರಾರಂಭಿಸಿದನು.

ಶಾಮನು ಎರಡು ಕರಚೀಕಾಯಿಗಳನ್ನು ತಿಂದು ಅಂದದ್ದು:-“ಕೆಕ್ಕೀ, ನಿನ್ನ ಈ ಮಾನು ರುಚಿಕರವಾದ ಪದಾರ್ಥಗಳ ಲೋಭಿಯು. ನಾನು ಬಹಳ ಕಡೆಗಳಲ್ಲಿ ಅಡ್ಡಾದಿದ್ದೇನೆ. ಬಹು ಜನರ ಮನೆಯಲ್ಲಿ ಕರಚೀಕಾಯಿಗಳನ್ನು ತಿಂದಿದ್ದೇನೆ; ಆದರೆ ಇಂತಹ ಕರಚೀಕಾಯಿಗಳನ್ನು ನಾನಿದುವರೆಗೂ ತಿಂದಿರುವ ದಿಳ್ಳ. ಅಹಹ! ಬಹಳ ರುಚಿಯಾಗಿವೆ.”

ಈ ಪ್ರತಂಸೆಯಿಂದ ಸಂತುಸ್ಥಾದ ರಮಾಬಾಯಿಯು ತುಸ ನಕ್ಕಳು ಮಾತನಾಡಲಿಲ್ಲ.

ಆಹಾರಪ್ರಿಯರಾದ ಜನರ ವಿಷಯದಲ್ಲಿ ಸಹ್ಯದಯರಾದ ಮಾತೆಯರು ವಿಶೇಷ ಸ್ವೇಕವನನ್ನು ಪಕ್ಕಪಾತವನನ್ನು ತೊರೆತ್ತರುವದನ್ನು ಶ್ರೀಸ್ವಭಾವಜ್ಞರು ಬಲ್ಲರು. ಪಾಕಪ್ರಿಯರಾದ ರಮಣರ ಮನವೂಲಕೆಗ ಅವರು ತಯಾರಿಸಿದ ಆಹಾರದ ವಿಷಯದಲ್ಲಿ ಲೋಭವನನ್ನು ತೊರಿಸುವದು ಉತ್ತಮವಾದ ಸಾಧನವೆಂಬ ತತ್ವವನನ್ನು ಶಾಮನು ಆರಿತವನಾಗಿದ್ದನು. ಕಾರಣ ಅವನು ಆಶುರತೆಯಿಂದ ತನ್ನ ಮುಂದಿದ್ದ ಕರಚೀಕಾಯಿಗಳನ್ನು ತಿಂದು ಅಂದದ್ದು “ಕಕ್ಷೀ, ಲೋಭವು ಪಾಪದ ಮೂಲವನಂತೆ; ಆದರೂ ನಾನು ಲೋಭವನನ್ನು ತಡೆಯಲಾರದವನಾಗಿರುವೆನು. ಇದ್ದರೆ ಇನ್ನೆರಡು....”

..ಇರವೆ ಏನು? ತುಸ ತಡೆ. ತಕ್ಕುಂಡು ಬುಂಬೆನು.” ಎಂದು ಹೇಳಿ ರಮಾಬಾಯಿಯು ಬೇಗನೆ ಹೊಗಿ ಎರಡು ಕರಚೀಕಾಯಿಗಳ ಬದಲು ನಾಲ್ಕು ಕರಚೀಕಾಯಿಗಳನ್ನು ತಕ್ಕುಂಡು ಬಂದು, ಶಾಮನ ಮುಂದಿರುವ ಪಾತ್ರಿಯಲ್ಲಿ ಇರಿಸಿದಳು.

ನಿಜವಾಗಿ ಹೇಳುವದಾದರೆ, ಶಾಮನು ಉಪ್ಪು-ಕಾರದವದಾರ್ಥಿಗಳನ್ನು ಪ್ರೀತಿಸುವವನಾಗಿದ್ದನು. ಸಿಹಿ ಪದಾರ್ಥಗಳ ವಿಷಯದಲ್ಲಿ ವೈರಿರಿದಿದ್ದ ರೂ ಅವುಗಳನ್ನು ಸೇವಿಸುವ ಆಕ್ಷರತೆಯು ಆವಸ್ತಿಗಿರಲಿಲ್ಲ; ಆದರೆ ದುರ್ದೇವದ ಮೂಲವಾಗಿ ಶಾಮನು ಸಿಹಿ ಪದಾರ್ಥದ ಪರಿಕ್ಷೇಯಲ್ಲಿಯೇ ಉತ್ತೋರಿ ನಾಗಬೀಕಾಗಿತ್ತು. ಆವನು ತನ್ನ ಶರ್ತೆಯನ್ನೇಲ್ಲ ವೆಚ್ಚಮಾಡಿ ತಿಂದನು. ಇನ್ನು ಕರಚೀಕಾಯಿ ಒಳಗೆ ಹೊಗಿದಂತಾಗಿತ್ತು; ಆದರೂ ಅವನು ಅಂತ ರೀತ ಚಡವಡಿಕೆಯನ್ನು ಹೊರಗೆ ತೊರಿಗಾಡಿದೆ, ಮೂರು ಕರಚೀಕಾಯಿಗಳನ್ನು ತಿಂದು ನಾಲ್ಕುನೆಯದನ್ನು ಹರಿಯ: ಕಡೆಗೆ ಚಾಚಿ ಅಂದದ್ದು:—“ತಮಾತ್, ಇದನ್ನು ನೀನು ತಿನ್ನು. ಆಶಬುರುಕನಾದ ನಾನು ಕೇವಲ ಹೊಟ್ಟಿಯ ಕಡೆಗೆ ಲಕ್ಷ್ಯವಿಟ್ಟು ನಿನ್ನನ್ನು ಮರತ್ತೇಬಿಟ್ಟಿದ್ದೇನು. ನನ್ನಿಂದ ದೊಡ್ಡ ಅನುಚಿತವಾಯಿತು.”

“ಅವನಿಗೆ ಬೇಡ. ಇನ್ನೂ ಒಳಗೆ ಸಾಕಷ್ಟು ಇನೆ. ಆವನು ನಾಳಿನ್ನು ವನು. ಅದೊಂದನ್ನು ನೀನೇ ತಿನ್ನು” ರಮಾಬಾಯಿಯು ಅಂದಳು.

ಚಂದ್ರಿಕೆಯು ನಕ್ಕು ನುಡಿದದ್ದು:—“ಮೇಲಾಗಿ ಹರಿಯ ಬಾಯಿಯಲ್ಲಿ ಕರಚೀಕಾಯಿಗೆ ಸ್ಥಳವೇ ಇಲ್ಲ. ಬಾಯಿಯು ಕೆಲ್ಲಿಸಕ್ಕರೆಯ ಹರಳುಗಳಿಂದ ತುಂಬಿಹೊಗಿದೆ.”

ರಮಾಬಾಯಿಯು ಮಗನ ಕಡೆಗೆ ಸೋಡಿ ಮಗನ ಹತ್ತರವಿದ್ದ ಕೆಲ್ಲಿಸಕ್ಕರೆಯಿಂದ ತುಂಬಿದ ಸೀಸೆಯನ್ನು ಲಪ್ಪಿಸಿ ಅಂದದ್ದು:—“ಅಂತಯೇ

ಹರಿಯು ದೇವರ ಹಾಗೆ ಕುಳಿತಿದ್ದಾನೆ. ಇಲ್ಲವಾದರೆ ಇವನು ಇಪ್ಪು ಹೊತ್ತಿನ ವರೆಗೆ ಸುಮೃತಿಸ್ತರಕ್ಕಾವನೇ? ಶಾಮು, ಇವನು ಕಲ್ಲುಸಕ್ಕರೆಯ ರಾಕ್ಷಸನು. ಕಲ್ಲುಸಕ್ಕರೆಯೆಂದರೆ ಮಾಗು ಕೊಯಿಸಿಕೊಳ್ಳುವನು! ಇವನಿಗೆ ಇಪ್ಪೇಕೆ ಕಲ್ಲುಸಕ್ಕರೆಯನ್ನು ಕೊಟ್ಟಿ? ಇವನು ಬೆಳಗಾಗುವದರೂಳಗೆ ಸೀಸೆಯನ್ನು ದಬ್ಬುಹಾಕದೆ ಬಿಡನು.”

ಚಂದ್ರಿಕೆಯು ನಗೆಮೋಗದಿಂದ ನುಡಿದಳು:—“ಎಂಥ ಆಶಿಭಾರುಕ ನಿಷ್ಪಾನೆ ನೋಡಿ! ಬಾಯಲ್ಲಿ ಒಮ್ಮೆಲೇ ಅಂ ಹರಳು ಹಾಕಿಕೊಂಡಿದ್ದಾನೆ.”

ಹರಿಯು ಒಂದು ದವಡೆಯಲ್ಲಿಯ ಹರಳುಗಳನ್ನು ಬೇರೆಂದು ದವಡೆಗೆ ಸರಿಸಿಕೊಂಡು ‘ಆ’ ಎಂದು ಬಾಯಿತೆರೆದು, “ಎಲ್ಲ? ಇಪ್ಪುತ್ತು ಹರಳು ಗಳರುವನೇ? ಎಣಿಸಿಕೊಳ್ಳು” ಎಂದು ಅಂದನು.

ಹರಿಯ ರೂವಭಾವವನ್ನು ನೋಡಿ ಎಲ್ಲರೂ ಶೀಂಳ್ಳನೆ ನಶ್ಯಿರು.

“ಹರಿ, ನಿಮ್ಮಕ್ಕೆನು ಸುಳ್ಳ ಹೇಳುತ್ತಿರುವು. ಬಾಯಲ್ಲಿ ಸ್ಥಾವಿದ್ದೇ ಇದೆ. ಇಗ್ರೋ, ಈ ಕರಜೀಕಾಯಿಯನ್ನು ತನ್ನ ನೋಡೊಣ” ಶಾಮನು ಹೀಗೆ ಅಂದನು.

“ಅವನಿಗೆ ಬೇಡ; ಸೀನೇ ತಿಂದುಬಡು” ರಮಾಬಾಯಿಯು ಹೇಳಿದಳು.

ಹರಿಯಾದರೂ ಆಗ್ರಹವನ್ನು ತೋರಲ್ಲ. ಶಾಮನು ನಿರೂಪಾಯ ನಾಗಿ ಸಿಕ್ಕ ಆಲ್ಪ ವಿಂದಮಂದ ಲಾಭ ಮಾಡಿಕೊಂಡು, ಆ ಕರಜೀಕಾಯಿಯನ್ನು ತಿಂದುಬಟ್ಟುನು. ಬಳಿಕ ಎರಡು ಪಾಟಗ ನೀರನ್ನು ಕುಡಿದು, ಬೇರೆ ಕಡೆಯಲ್ಲಿ ಹೋಗಿ ಕುಳತು, ಸಿಗರೇಟನ ಪೆಟ್ಟಗೆಯನ್ನು ಹೊರಡಿಗದನು.

ಶಾಮನು ಸಿಗರೇಟನ್ನು ಹೊತ್ತಿಸಿ, ಒಮ್ಮೆ ಆಸ್ತಾದಿಸಿ ಹೊಗೆ ಬಿಟ್ಟು ಆ ಹೊಗರು ಕಡೆಗೆ ದೃಷ್ಟಿಯಿಟ್ಟು ಅಂದದ್ದು:—“ಕರ್ಮೋ, ಏನು ಮಾಡುವ ದಿದ್? ಮನೆಯಿಂದ ಹೊರಡುವಾಗ ಉಪಾಹಾರ ತೆಗೆದುಕೊಂಡೇ ಬಂದಿದ್ದೆನು. ಮತ್ತೆ ನಿಮ್ಮಲ್ಲಿ ಉಪ್ಪಿಟ್ಟು-ಜಹಗಳ ಸೇವನೆಯಾಯಿತು. ಆ ಮೇಲೆ ಕರಜೀಕಾಯಿಗಳ ಕಣ್ಣಿಗೆ ಬಧ್ಯವು. ಒಂದು ವೇಳೆ ಮಾಡಲೇ ನೀವು ಆವುಗಳನ್ನು ನನಗೆ ಕೊಟ್ಟಿದ್ದರ, ನೀನು ಮಾಡಿದ್ದ ಎಲ್ಲ ಕರಜೀಕಾಯಿಗಳನ್ನು ನಾನೂ ಬ್ಧಿನೇ ತಿಂದುಬಡುತ್ತಿದ್ದೆನು. ಕೇವಲ ಮೋರೆಯ ಇದಿರು ವರ್ಣನೆಯನ್ನು ಮಾಡುವದಲ್ಲ. ಕರಜೀಕಾಯಿಗಳ ಒಹು ಸರಸವಾಗಿದ್ದವು. ಈ ವಿವಯ ದಲ್ಲಿ ನಾನು ಈನಗೆ ಉತ್ತಮವಾದ ಸರ್ಪೇಭಿಕೇಟ ಕೊಡಬಲ್ಲನು.”

೮

೯

ರಮಾಬಾಯಿಯು ಪ್ರಕಂಸಾಪತ್ರವನ್ನು ಪಡೆದು ಕೇಳಿದು ಹೊಡಿ
ಬಳಿಕೆ ಶಾಮನು ದ್ವಾಷ್ಟಿಸಿ ಅಂದದ್ದು “ಚಂದ್ರಿಕೆ, ಇಂದು ನೀನು ನನ್ನನ್ನು
ಪೇಚಿನಲ್ಲಿ ಕೆಡವಿದೆ!”

“ಪೇಚು ಏತರದು?”

“ಉಪಾಹಾರದಿಂದ ಹೊಟ್ಟಿಯು ಸಂಪೂರ್ಣವಾಗಿ ತುಂಬಿರಲು, ಮತ್ತೆ
ರಾತ್ರಿಯ ಉಂಟಕ್ಕೆ ಆಗ್ರಹ ವಾಡುತ್ತಿರುವೆ.”

“ಉದರಿಂದ ಮತ್ತೇನಾಯಿತು?” ಚಂದ್ರಿಕೆಯು ನಕ್ಖು ಕೇಳಿದಳು.

“ಏನೂ ಆಗಲಿಲ್ಲ. ನಿನ್ನ ಹೃದಯಾದ ಪರಿಷಯವು ಮಾತ್ರ ಆಯಿತು!
ಚಂದ್ರಿಕೆ, ನನ್ನ ಉಟ್ಟಿ-ಉಪಾಹಾರಗಳ ಸಾಮಾನ್ಯ ದುಃಖವನ್ನು ಕೇಳಿ ನಿನ್ನ
ಹೃದಯವು ದ್ವಾಷಿತ. ಇನ್ನು ನನ್ನ ಸಂಪೂರ್ಣ ದುಃಖವನ್ನು ಕೇಳಿ
ಕೊಂಡಿಯಾದರೆ, ಏನು ಮಾಡುವೇಯೋ ಎಂಬುದನ್ನು ನಾನು ಕೆಲ್ಪಿಸಲಿಕ್ಕೂ
ಅಸಮರ್ಥನಾಗಿದ್ದೇನೇ.”

ಮಾತು ಸಾಮಾನ್ಯವಾಡುದೇನೇಯೋ ಸರಿ; ಆದರೆ ಶಾಮನು ಈ
ಮಾತನ್ನು ಸ್ವರಪರಿವರ್ತನೆಯಿಂದ ಸರಿಯಾದ ಹಾವಭಾವದೊಡನೆ ಉಳ್ಳಿರಿ
ಸಿದ ಮೂಲಕ ಚಂದ್ರಿಕೆಯು ಈ ಮಾತಿಗೆ ಗೂಡುವಾದ ಅರ್ಥವನ್ನು ಕೆಲ್ಪಿಸಿ
ದಳು. ಯಾವ ಉತ್ತರ ಕೊಡಬೇಕೆಂಬುದನ್ನು ಕಂಡು ಹಿಡಿಯಾದಳು.
ಉತ್ತರ ಕೊಡದೆ ಸುಮ್ಮುನಿರುವದೂ ಸರಿಯಲ್ಲವೆಂದು ಆವಳಿಗೆ ಅನ್ನಿಸಿತು.
ಕಾರಣ ಆವಳು ತಮ್ಮನನ್ನು ಕುರಿತು: “ಹರಿ, ಹೊನ್ನೆ ನಿಮ್ಮ ಮಾತ್ರಾರಸಿಗೆ
ಜಡ್ಡು ಆಗಿದೆಯೆಂದು ಹೇಳಿದೆಯಲ್ಲ. ಈಗ ಹೇಗಿದೆ?” ಎಂದು ಕೇಳಿದಳು.

ಕೊಡಲೆ ಚಂದ್ರಿಕೆಗೆ ತಾನು ಹೀಗೆ ಆಪ್ರಾಸಂಗಿಕ ಮಾತನಾಡಿದುದು
ಯೋಗ್ಯವಲ್ಲವೆಂದು ಹೊಳೆಯಿತು. ಆವಳು ಹರಿಯ ಉತ್ತರದ ಹಾದಿಯ
ನೋಡದೆ ಶಾಮನನ್ನು ಕುರಿತು ಅಂದದ್ದು “ಆಡಿಗೆಯವನು ಅಡಿಗೆಯನ್ನು
ಕೆಡಿಸುವನೆಂದು ಹೇಳಿತ್ತಿರುವೆ. ಈಗರುವ ಅಡಿಗೆಯವನನ್ನು ಬಿಟ್ಟುಬಿಡು.
ಬೀರೊಬ್ಬಿ ಚಲೊ ಮನುಷ್ಯನನ್ನು ಹುಡುಕಿ ತಂದಿಟ್ಟುಕೊಳೆ; ಮತ್ತು ಭೋಗೀ-
ಜನ-ಉಪಾಹಾರಗಳ ಯಾವತ್ತೂ ಭಾರವನ್ನು ಅವನ ಮೇಲಿ ಹೊರಿಸು.
ನಾಲ್ಕೆಂಟು ರೂಪಾಯಿಗಳನ್ನು ಹೆಚ್ಚಿಗೆ ತಕ್ಕೊಂಡರೂ ಚಿಂತೆಯಿಲ್ಲ.”

ಶಾಮನು ಚಂದ್ರಿಕೆಯ ಮಾತು ಕೇಳಿ ನಕ್ಖುನು. ಆವಳ ಮನಸ್ಸಿನ ನಿಜ

ಸ್ತ್ರಿಯನ್ನು ರಿಪುಕೊಳ್ಳಲಿಕ್ಕೆ ಅವನಿಗೆ ತಡವಾಗಲಿಲ್ಲ; ತನ್ನ ಹೈವಧ ಯೋಜನೆಯು ಮತ್ತೆ ಮೇರೆಯನ್ನು ವಿಂದಿದೆಯೆಂಬುದನ್ನು ಅವನು ಕೂಡಲೇ ಕಂಡು ಹಿಡಿದನು; ಆದರೆ ಅವನು ಜಾಣ್ಣಿಯಿಂದ ತನ್ನ ಅಭಿಯೋಗದ ಶಕ್ತಿ ಹಾಗು ಇದನ್ನು ಪ್ರತಿರೋಧಿಸುವ ಚಂದ್ರಿಕೆಯ ಶಕ್ತಿ ಇವುಗಳ ಯಥಾರ್ಥ ಅಳತೆಯನ್ನು ಮಾಡಿಕೊಂಡವನಾದುದರಿಂದ, ಕುದುರೆಯನ್ನು ಹಿಂದಕ್ಕೆ ಜಗ್ಗಿಕೊಳ್ಳಲಿದೆ, ಮತ್ತು ಹುಟ್ಟು ಮುಂದೆ ಸಾಗಿಸಿದನು. ದಕ್ಕಿನಾದ ಅಸ್ತ್ರಚಿಕಿತ್ಸೆಕನು ಗಾಯವನ್ನು ಪರಿಕ್ಷಿಸುವುದಕ್ಕೂ ಏಸುಗ ಲೋಹಕಲಾಕೆಯನ್ನು ಉಪಯೋಗಿಸುವಂತೆ ಶಾಮನು ಚಂದ್ರಿಕೆಯ ಹೊಯಿಲನ್ನು ಅರಿತುಕೊಳ್ಳುವದಕ್ಕಾಗಿ ಜಹಾಲ ಉಪಾಯವನ್ನು ಉಪಯೋಗಿಸಿದನು.

“ಕೇವಲ ಈಗಿದ್ದ ಅಡಿಗಿಯವನನ್ನು ಹೊರಗೆ ಹಾಕುವದರಿಂದ ನನ್ನ ದುಃಖ ಶಮನವಾಗುವಂತಿದ್ದರೆ, ನಾನು ಆ ಕೆಲಸವನ್ನು ಎಂದೋ ಮಾಡಿ ಬಿಡುತ್ತಿದ್ದೇನು! ಸ್ತ್ರಿಯ ಚಂದ್ರಿಕೆ, ನನ್ನ ದುಃಖಗಳು ಒಂದಲ್ಲ, ಎರಡಲ್ಲ! ಇಲವು ವಿಧದ ದುಃಖಗಳು ನನ್ನ ನನ್ನ ಪ್ರಬಲರೇತಿಯಿಂದ ಹಿಡಿಸುತ್ತಿವೆ! ಸಂಸಾರ ಸಾಗರದಲ್ಲಿ ಸಹಾಯಕರಿಲ್ಲದೆ ಈಸಿ ಈಸಿ ಕ್ಯಾನೋತಿರುವಾಗ, ವಿಂನಗಳು ಎವ್ವು ಗಂಟುಬಿಡ್ಡಿವೆಯೋ ಅರಿಯುನು. ಮೊಸಳಿಯ ಬಾಯಿಯಲ್ಲಿ ಸಿಕ್ಕಿ ಕೊಂಡಿರುವುದೇನೋ ಸತ್ಯ! ಈ ಸ್ತ್ರಿಯಾಲ್ಲಿ ರಕ್ತಪಿವಾ ಮಗಳಿಂದ ಒಂದೆರಡು ವಿಂನಗಳನ್ನು ಬಿಡಿಸಿಕೊಳ್ಳುವುದರಿಂದ ಉಪಯೋಗವೇನು?”

ತ್ರಷ್ಟುಖಾದ ಚಂದ್ರಿಕೆಯು ಬಾಡಿದ ವೇಶೇರೆಯಿಂದ:—“ಅಣ್ಣಾ, ನೀನು ಮೊಸಳಿಯೆಂದು ಯಾವುದಕ್ಕೆ ಅನ್ನತ್ವಿರುವೆ?” ಎಂದು ಕೇಳಿದಳು.

ಶಾಮನು ವಿವಾದದ ನಗರೀಯಿಂದ ನಕ್ಕಿ:—“ಚಂದ್ರಿಕೆ, ಯಾವ ಅಭಾವವನ್ನುಲ್ಲಿ ಅತಿಶಯ ತಳಮಳವನ್ನು ಒಟ್ಟು ಮಾಡಿ, ಶ್ರಮಃ ನನ್ನನ್ನು ಕೊರಗಿಸುತ್ತಿರುವುದೋ ಆದು ಮೊಸಳಿಯೆಂತಿದೆಯೆಂದು ನಾನು ಅನ್ನತ್ವಿಸೇನೇ.” ಎಂದು ಹೇಳಿದನು.

ಆ ಅಭಾವವನ್ನು ಯಾವದು? ದುಃಖವೇಕೆ? ಮುಂತಾದ ಸಂಗತಿಗಳನ್ನು ವಿಚಾರಿಸಬೇಕೆಂದು ಚಂದ್ರಿಕೆಯು ಒಮ್ಮೆ ಆಲೋಚಿಸಿದಳು; ಆದರೆ ಶಾಮನು ತನ್ನ ಪ್ರಶ್ನೆಗೆ ವಿವರಿತವಾದ ಉತ್ತರ ಕೊಡಬಹುದೆಂಬ ಭಯ ದಿಂದ ಅವರು ಕೂಡಲೇ ಆ ಆಲೋಚನೆಯಿಂದ ಹಿಂದೆಗೆದಳು. ಅವರು ಶಾಮನಿಗೆ ಉತ್ತರ ಕೊಡುವ ಸಾಹಸವಿಲ್ಲದವಾಗಿ, ಹತ್ತರಿಂದ್ದ ಕಲ್ಲುಸತ್ಯರೀಯ ಸೀಸೆಯನ್ನು ಕೈಯಲ್ಲಿ ತಕ್ಕೊಂಡು ತಿರುತ್ತಿರುವ ನೋಡತ್ತಾಡಿಗಿದಳು.

ಚಂದ್ರಿಕೆಯು ಯಾವ ಉತ್ತರದ ಆಶಂಕೆಯಿಂದ ಸುಮೃಸಿದ್ದಳೇ,

ಆ ಉತ್ತರವನ್ನು ಚ್ಯಾರಿಸುವದಕ್ಕೆ ಶಾಮನು ಸಿದ್ಧನಾಗಿಯೇ ರುಳಿತಿದ್ದನು. ಅವನು ಚಂದ್ರಿಕೆಯ ಉತ್ತರದ ಹಾದಿಯ ನೋಡಿದೆ, ಅವಳ ಮೇಲೆ ತೀಕ್ಕೊಂಡ್ರಿಸಿದ್ದಿಲ್ಲ. ಅವನು ಈ ನಗರದಲ್ಲಿ ಕಾಲಿಡಿದ್ದ ಉಪಾಹಾರದ ಅಂಗಡಿಗಳಲ್ಲ. ಹೀಗಿದ್ದರೂ ನೀನು ತಯಾರಿಸಿ ಕೊಟ್ಟಿ ಚಂಡನೆ ನನಗಿ ಅಪ್ಪೆಣಿಂದು ರುಚಿಕರವಾಗಿ ಏಕೆ ಅನಿಸಿ ತೆಂಬುದನ್ನು ನೀನು ತಕ್ಕಿಸಿರುವೆಯೂ? ಆ ರುಚಿಯು ನೀನು ಉಪಯೋಗಿಸಿದ ಚಂಡದ ಪ್ರತಿ, ಸಕ್ಕರೆಗಳಲ್ಲಿದ್ದ ತೆಂದು ನೀನು ಎಣಿಸಿರುವೆಯೂ? ಹೀಗೆ ನೀನು ತಿಳಿದುಕೊಂಡಿದ್ದರೆ, ನೀನು ತಪ್ಪಿರುವೆಯೆಂದು ನಾನು ನಿದಾರಷ್ಟಿಕ್ಕು ದಿಂದ ಹೇಳುತ್ತೇನೆ. ಆ ರುಚಿಯು ನಿನ್ನ ವೋರೆಯಾದು! ನಿನ್ನ ಮಾತಿನದು! ನಿನ್ನ ಮಂದಹಾಸದ್ದು!” ಎಂದು ಅಂದನು.

ಶಾಮನ ಮಾತಿನ ಈ ದುಸ್ವಾಹಸವನ್ನು ತಿಳಿದು, ಚಂದ್ರಿಕೆಯು ಕೊಂಡರೆ ಕೊಂಡಿದ್ದಲ್ಲದೆ ಬೆರಗೂ ಆದಳು; ಆದರೆ ಶಾಮನು ತನ್ನ ಜಾಲವನ್ನು ಜಾಣ್ಣಿಯಿಂದ ಹರಡಿ, ಸಾವಧಾನತೆಯಿಂದ ಮುಂದಡಿಯಿಟ್ಟಿದ್ದ ಮುಳಲಕ, ಚಂದ್ರಿಕೆಯು ತಕ್ಕ ಉತ್ತರವನ್ನು ಕೊಟ್ಟು ಶಾಮನ ಮದವನ್ನು ಉಸಲು ಸಮರ್ಥಳಾಗಲಿಲ್ಲ. ಅವಳು ಶಾಮನ ಕೈಯಿಂದ—ಅದರಲ್ಲಿ ಅವನೆ ರಹಷ್ಯಮಯ ದುರ್ವಾಸನಗಳಿಂದ ಹೇಗೆ ಪಾಂಗಬೇಕೆಂಬುದನ್ನು ವಾತ್ರಾ ಅಲೋಚಿಸತ್ತೇದಾಗಿದೆ. ಚಂದ್ರಿಕೆಯು ಈ ಮಃನಸ್ಸಿತಾಯಾ ಶಾಮನಿಗೆ ಅಗೋಂಚರವಾಗಲಿಲ್ಲ. ಅವನು ಹರಿಯಾವವರಿಗೆ ಹಗ್ಗವನ್ನು ಜಗ್ಗಲಾಗಿ ದೆಂಬದನ್ನು ಆಡತವನಾಗಿದ್ದನು. ಕಾರಣ ಅವನು ಮಾತಿನ ಒಲವನ್ನು ಬೀರೆ ಕಡೆಗೆ ತರಾಗಿಸುವದಕ್ಕಾಗಿ ಹರಿಯನ್ನು ನೋಡಿ:-“ಹರಿಯ ರುಚಿಯು ನನ್ನ ರುಚಿಯಿಂದ ಭಿನ್ನವಾಗಿದೆ. ಅವನು ನಗಿಯ ರುಚಿಗಿಂತ ಸಕ್ಕರೆಯ ಸವಿಯನ್ನು ಹೆಚ್ಚಾಗಿ ಪ್ರೀತಿಸುತ್ತಾನೆ. ಇವನಿಗೆ ಕಲ್ಲುಸಕ್ಕರೆಯ ಆ ಸೀಸೆಯನ್ನು ಕೊಟ್ಟುಬಿಡು.”

ಶಾಮನೇ ಮಾತಿನ ಪ್ರಸಂಗವನ್ನು ಬದಲಿಸಿದ್ದನ್ನು ನೋಡಿ ಚಂದ್ರಿಕೆಯು ಶಾಂತಳಾಗಿ, ಸೀಸೆಯನ್ನು ಹರಿಯ ಮುಂದೆ ಹಿಡಿದು. ನಗಿಮುಖ ದಿಂದ “ಹರಿ, ಇಷ್ಟರಲ್ಲಿಯೇ ಎಷ್ಟು ಹರಳುಗಳನ್ನು ತಿಂದುಬಿಟ್ಟಿರುವೆಯಿಬ್ಬಾ?” ಎಂದು ಅಂದಳು.

“ಬಹಳ ತಿಂದಿರುವೆನೇ? ಸುಳ್ಳು.”

“ಈ ಸೀಸೆಯನ್ನು ನೋಡು, ಅಧರಕ್ಕೆಂತಲೂ ಹೆಚ್ಚು ಬಂದಾಗಿದೆ.” ಹರಿಯು ಸೀಸೆಯನ್ನು ನೋಡಿ, ಒಳಕ ಆಕ್ಷನ್ ಮುಖದ . ಕಡೆಗೆ

ದೃಷ್ಟಿಯಟ್ಟು “ನೀನು ಇದರಲ್ಲಿಯ ಹರಣಗಳನ್ನು ತಕ್ಷೇತ್ವಂಡಿರುವೆ!” ಎಂದು ಅಂದನು.

ಶಾಮನು ಗಟ್ಟಿಯಾಗಿ ನಕ್ಕನು. ಲಜ್ಜೆಯಿಂದ ಕೆಂಪಾದ ಚಂದ್ರಿ ಕೆಯ ಮುಖವನ್ನು ನೋಡಿ:—“ಚಂದ್ರಿಕೆ, ನೀನು ಹೆದರಬೇಡ. ನಿನ್ನ ಪರವಾಗಿ ನಾನು ಸಾಕ್ಷಿಯಾಗಿರುವೆನು; ಆದರೆ ಹಂರು ಆರೋಪ ಹೊರಿಸಿದವ್ಯು ಪ್ರಾಧ ವಯಸ್ಸಿನವಳು ಸೀನಾಗಿಲ್ಲವೆಂಬದನ್ನು ಮಾತ್ರ ಮರಿಯಿರು.”

ಚಂದ್ರಿಕೆಯು ಶಾಮನಿಗೆ ಉತ್ತರ ಕೊಡದೆ, ಹರಿಯನ್ನು ಕುರಿತು ತೀರಷ್ವಾರಸೂಚಕ ಸ್ವರದಿಂದ “ಒಳ್ಳೀ ಹುಡುಗನಿರುವೆ! ಗಪಗವನೆ ಅಂದು ಸೀಸೆಯನ್ನು ಬಿರಿದು ವಾಡಿ, ಆನ್ಯರ ಮೇಲೆ ಕಳವು ಹೊಡಿಸುತ್ತಿರುವೆಯಾ?” ಎಂದು ಅಂದಳು.

ಶಾಮನು ನಗೆವೋಗದಿಂದ “ಚಂದ್ರಿಕೆ, ನೀನು ಆನ್ಯಾಂಕೀ?” ಎಂದು ಕೇಳಿದನು.

ಚಂದ್ರಿಕೆಯು ನಕ್ಕು “ಆನ್ಯಾಂಕಾಗಿದ್ದರೂ ಎರಡನೆಯುವಳಿಸ್ತೇ?” ಎಂದು ಅಂದಳು.

ಹೀಗೆ ಆವರ ಮಾತುಗಳು ಸಹಜ ವಿಷಯದ ಕಡೆಗೆ ಹೂರಳದವು. ಮತ್ತೀ ವಿಶೇಷ ಸಂಗತಿಯೆನ್ನಾ ಸಂಭಿವಿಸಲಿಂಡಿ.

ಶಾಮನು ರಾತ್ರಿಯ ಉಟ್ಟಿ ತೀರಿಸಿಕೊಂಡು ತನ್ನ ವಾಸಸ್ಥಳಕ್ಕೆ ಹೊರಟು ಕೋಡನು.

೬

○

ಶಾಮನ ಶಬ್ದಿರನ ಕಡೆಯಿಂದ ಕೊಡಿಸಿದ ಹತ್ತು ದಿವಸಗಳ ಮುದ್ದುತ್ತಿನಲ್ಲಿಯ ಎರಡು-ಮೂರು ದಿನಗಳನು, ಗೋವಿಂದರಾಯನು ನಿಶ್ಚಯಿತ ಮನಸಿನಿಂದ ನಿಷ್ಪತ್ತಿತ್ವದಲ್ಲಿ ಕಳಿದನು. ಮುಂದೆ ನಾಲ್ಕೆಪ್ಪುದು ದಿವಸಗಳನ್ನು ಸಾಲಿಬೆಂದುವದಕ್ಕೆಷ್ಟೇಸುಗೆ ಆಪ್ತಾಪ್ತರು, ಗೆಳೆಯರು-ಗೆಳೆಯರಲ್ಲಿದವರು, ಶಿಟ್ಟಿ-ಸಾವುಕಾರರು ಇವರುಗಳ ಮನೆಗಳನ್ನು ಉಲ್ಲೇಖಿಸಿದನು. ಇನ್ನು ಇದ ದಿನಗಳನ್ನು ಶಾಮನ ಮನೆಗೆ ಎಡಾಕುವದರಲ್ಲಿ ಕ್ರಮಿಸಿದನು. ಕಳಿದ ಎರಡು-ಮೂರು ದಿವಸಗಳಿಂದ ಶಾಮನ ಪತ್ತೀಯೇ ಇರಲಿಲ್ಲ. ಗೋವಿಂದರಾಯನು ಶಾಮನ ವಾಸಸ್ಥಳಕ್ಕೆ ಹೋಗಿ ಹೋಗಿ ಬೇಸಕ್ಕುಹೋಡನು. ಅಡಿಗೆಯವನನ್ನು ವಿಚಾರಿಸಿದರೂ ಗೋವಿಂದರಾಯ

ನಿಗೆ ಶಾಮನು ಎಲ್ಲಿ ಹೊಗಿರುವನೇಂಬದು ತಿಳಿಯಲೇ ಇಲ್ಲ. ಗೋವಿಂದರಾಯನು ಕಡೆಗೆ ಶಾಮನ ಉಂಗರ್ ಅರ್ಚಣಂಟ ತಾರನ್ನು ಕೊಟ್ಟಿನು; ಆದರೂ ಗೋವಿಂದರಾಯನಿಗೆ ಶಾಮನು ಎಲ್ಲಿರುವನೇಂಬದು ಗೊತ್ತಾಗಲಿಲ್ಲ. ನಿರಾಶನಾದ ಗೋವಿಂದರಾಯನು ಸಿಟ್ಟಿಸಿರು ಬಿಟ್ಟು ಸ್ವೇವದ ಮೇಲೆ ಹೊರೆ ಹಾಕಿ ಪ್ರಯತ್ನವನ್ನು ಬಿಟ್ಟುಕೊಟ್ಟಿನು.

ಇಂದು ಕುಬೀರನು ಯಮದ್ವಾತನಂತೆ ಗೋವಿಂದರಾಯನ ಬಳಗೆ ಬರತಕ್ಕ ಪಣಾಗಿದ್ದನು. ಗೋವಿಂದರಾಯನು ಇನ್ನು ಕೆಲವು ತಾಷಾಗಳ ಮೇಲೆ ಒದಗುವ ಪೀಡೆಯ ಕಲ್ಪನೆಯಿಂದ ಹಾಮಾರಿಕೆನಾಗಿ ಹೊಗಿದ್ದನು. ಇವನ ಮನಃಸ್ಯಾತಿಯನ್ನು ತಿಳಿದು, ಮಾತುಗಳನ್ನು ಕೇಳಿ ರಮಾಬಾಯಿಯಾ ಚಂದ್ರಿಕೆಯಾ ಆಹಾರದ ಮೇಲೆ ಮನಸ್ಸಿಲ್ಲದವರಾಗಿ ವಿಷಾದಾತರೇಕದಿಂದ ಕ್ರೈಕಾಲು ಕಳೆದುಕೊಂಡು ಕುಳಿತಿದ್ದರು.

ಶಾಮನು ಸ್ವಂತದ ಹಣ ನೆಚ್ಚಿ ಮಾಡಿಕೊಂಡು ಗೋವಿಂದರಾಯನಿಗೆ ಹತ್ತು ದಿವಸಗಳ ಮಂದ್ರತ ಕೊಡಿಸಿದ್ದನು. ಶಾಮನ ಈ ಸಹಾಯಕ್ಕೂ ಮಾಗ ಗೋವಿಂದರಾಯನೂ ಇವನ ಪರಿವಾರದ ಜನರೂ ಅಂದು ಶಾಮನ ವಿಷಯದಲ್ಲಿ ಪರಮ ಸಂತುಷ್ಟರಾಗಿದ್ದರು; ಆದರೆ ಇಂದು ಆ ಭಾವನೆಯು ಒಂದಿಲ್ಲ. ಶಾಮನು ತಮ್ಮನ್ನು ಪೇಚಿನಲ್ಲಿ ಕಡಹುವದಕ್ಕಾಗಿಯೇ ಈ ಆಟಹೂಡಿದನೆಂದೂ, ಈ ಸಮಯದಲ್ಲಿ ಬುದ್ಧಿಪೂರ್ವಕವಾಗಿ ವೋರಿದಪ್ಪಿಸಿ ಪಾರಾಗಿರುವನನ್ನೆಂದೂ ಎಲ್ಲಿರೂ ಭಾವಿಸುತ್ತಿದ್ದರು. ಶಾಮನ ವಿಷಯದಲ್ಲಿ ಉಂಟಾಗಿದ್ದ ಪ್ರೇರಣ ಸ್ಥಾಪಿತ ಕೊವವು ಒಡಮಾಡತೂಡಿತ್ತು!

ಚಂದ್ರಿಕೆಯ ಮನಸ್ಯಾತಿಯು ಎಲ್ಲಾಗಿಂತ ಶುಸಂಖ್ಯೆ ವಾಗಿತ್ತು. ಅಂದು ರಾತ್ರಿಯಲ್ಲ ಶಾಮನು ಉಂಗರ್ ಮಾಡಿ ಹೋಡಾಗಿನಿಂದ ಇಂದಿನವರೆಗೆ ಆವಳು ಹಲವು ಸಾರೆ ಶಾಮನ ಏಕಾರವನ್ನು ಮನದಂದಿದ್ದಳು; ಹಾಗು ಇನ್ನು ಅವನು ತಮ್ಮ ಮನನೆಗೆ ಬಾರದರುವದೇ ಬಳಿತೆಂದು ಭಾವಿಸಿಕೊಂಡಿದ್ದಳು. ಚಂದ್ರಿಕೆಯು ಏವಾಮದ ನೋಡಲು ಶಾಮನನ್ನು ಒಂದೆರಡು ಸಾರೆ ನೇರೆಡಿದ್ದಳು; ಆದರೆ ಆ ಸಂಗತಿಯು ಚಂದ್ರಿಕೆಯ ಸ್ವರಙೆಯಲ್ಲಿರಲ್ಲ. ಆವಳು ಶಾಮನನ್ನು ಸಂಪೂರ್ಣವಾಗಿ ಮರೆದೇ ಬಿಟ್ಟಿದ್ದಳು. ಅಂದು ಶಾಮನು ಒಮ್ಮೆಂದೂ ಮೆಚ್ಚಲೇ ಬಂದು: “ನಿನ್ನ ಈ ಶಾಮಣಿನನ್ನು ಮರಿತೆಯಾ?” ಎಂದು ಕೇಳಿದಂದಿನ್ನಂದ ಚಂದ್ರಿಕೆಯ ಮನಸ್ಸಿನಲ್ಲಿ ಶಾಮನ ವಿಷಯವಾಗಿ ಏಕಾರವನ್ತಾಗುತ್ತಲೇ ಭಯವುಂಟಾಗುತ್ತಿದ್ದಿತು. ಅವನೊಡನೆ ಏಕಾರ ದಲ್ಲಿ ಮಾತನಾಡುವ ಪ್ರಸಂಗಕ್ಕೆ ಅವಳಿ ಗುರುತಿದ್ದಳು;

యాకండరీ, అవన మాతుగళు ఆతిశయ గొధవాదనుగళు; అవన ద్వష్టయు బహే తీవ్రమైంద్యా; కూగు అవన స్వరవు ఆగాగ్గే పరి వక్తికమాగి, నీళచ మనోభావసెయిన్ను సూచిసువంథదు. ఈ సమయదల్ల చేరి యారాదరూ నోడిదర్, కలిణ పరిస్థితియోదగువ సంభవ. ఈ కారణాగళ మూలక జంద్రికేయు ఇన్న శామన దక్షన వాగదిరువడే మంగలకరవెందు బగదిద్దులు; ఆదరే జంద్రికేయు ఈ మనఃస్థితియు ఇందు తీర విపరీతవాగిత్తు శామను బారదిరువ దక్షు, ఈ ఏపత్తిన సమయదల్ల తమ్మున్న మరేదు మరేయాల్లిరువ దక్షు జంద్రికేయు శామన ఏపయదల్ల ఇందు కోపగేణిండిద్దులు; కూగు సమయవు క్రమిషుత్త నడెదంతి, ఈ కోపచౌదనే ఆతి సూక్ష్మమై, తీవ్రమై ఆద అభివానవు ఆవల్లి అంకురిసితు.

మనస్సిన యావ గౌప్యస్తులదల్లి వికృతియు సంభవిసిరబహుదు? యావ వానసిక జాడ్యద మాలక అభివానద ఆంకురవు తలియీతీరిబయదు? ఎంబుదన్ను చంద్రికేయు అరియదవళాగిద్దు; కాగు ఆంకురతవాద ఈ అభివానవు క్రమశః బీళియబయదేనేంబుదన్ను ఆవళు కల్పిసిరల్లి. ముంజావినల్లి తీతల, సమైఫేత్యుష్ట పేయవాగిద్ద సీరారాసవు హోత్తు క్రమిసిదంతే ఉగ్ర మదిరెయాగ మాఫుడువదంబదన్ను ఆ బాలేయు హేగ తిళయబేళు? ఆంతీయే శామను సాయంకాలద నాల్యు గంటిగ మనేగే బందాగే చంద్రికేయ వికారగళల్లి అభివానవు ప్రభపవాగిత్తు. శామన శణ్ణేగే చంద్రికేయే మోదలు బిడ్డ లు. శామను: “కశ్మే ఎల్లిద్దాళీ?” ఎందు కేళిద ప్రతీగే, ఆ వానినియు మాతనాడేవే మానవాగిద్దు.

ಶಾಮನು ಚಂದ್ರಿಕೆಯ ಮುಖಭಾವವನ್ನು ಸ್ನೇಹದುತ್ತಲೆ, ಅವಳ ಮನಃಸ್ಥಿತಿಯನ್ನು ಕಂಡುಕೊಂಡನು. ಅವನು ವಾಂದೆ ಹೊಗದೆ ನಿಂತು ಕೊಂಡು: “ನನ್ನ ಮೇಲೆ ಸಿಟ್ಟುಗಿರುವೆಯಾ?” ಎಂದು ಮೆಲ್ಲನೆ ಕೇಳಿದನು.

ಜಂಡಿಕೆಯು ಬೇರೆ ಕಡಗೆ ವ್ಯಾರೆದಿರುವಿ:—“ಯಾಕೆ? ಸಿಟ್ಟ್ವಾಗುವ ದೇಕೆ?” ಎಂದು ಹೇಳಿದಳು.

ಶಾಮನು ನಗೆಮೊಗದಿಂದ:—“ಕಾರಣವನ್ನು ನಾನು ಹೇಗೆ ಹೇಳಲಿ? ಸಿನ್ನದು ನಿನಗೇ ಗೊತ್ತು!” ಎಂದು ಅಂದನು.

బెట్టయబముదాగిద్ద వాతుగళన్న బేగ ముగిసువడక్కొచ్చే

ಸುಗ ಚಂದ್ರಿಕೆಯು ತಲೆಯಲ್ಲಿ ಡಿಸಿ:—“ಇಲ್ಲ, ಯಾವ ಕಾರಣವೂ ಇಲ್ಲ!” ಎಂದಳ್ಳ.

ಚಂದ್ರಿಕೆಯ ಇಚ್ಛೆ ಯಂತೆ ನಾಮನು ಮಾತ್ರ ಬಿಡುವದನ್ನು ಬಿಡಲಿಲ್ಲ. ಅವನು ನಕ್ಕೆ ಅಂದದ್ದು:—“ಕಾರಣವಿಲ್ಲವೇ? ನಿಷ್ಠಾರಣವಾಗಿಯೇ ಕೊರೆವ ಗೊಂಡಿರುವಿಯಾ? ಚಂದ್ರಿಕೆ, ಕೇಳ ಸಂತುಕ್ತಿನೂವೆನು! ಈ ಪ್ರಪಂಚದಲ್ಲಿ ಕಾರಣವಿಲ್ಲದೆ ಒದಗುತ್ತಿರುವ ಗಂಗತಿಗಳ ವಿವರಿಸಲ್ಪಿಯೇ ಮಾನವರ ಶ್ರದ್ಧೆಯು ಹೆಚ್ಚು! ಯಾವ ಸಂಗತಿಗಳನ್ನು ಜಮಾಬಿಜೀನ ಸ್ವಾಂತ್ರ್ಯ ಬರಿದಿಟ್ಟುಕೊಳ್ಳುವೆನು.”

ಚಂದ್ರಿಕೆಯು ಶಾಮನ ಮಾತ್ರಗಳ ಸಿಜಾಫರವನ್ನು ಸಂಸ್ಕರಣವಾಗಿ ಗೃಹಿಸಿಕೊಳ್ಳಿದ್ದರೂ, ಅವಕ ಮೂಲವು ಆರಕ್ತವಾಯಿತು. ಉತ್ತರ ಕೊಡ ಹೋಗಿ, ಶಾಮನಿಗೆ ಖಾಪಹಾಸ ಮಾಡುವದಕ್ಕೆ ಆಸ್ವಾಸವುಂಬಾಗುವ ಸಂಧಿ ಯನ್ನೊಂದಿಗಿ ಕೊಟ್ಟಿದ್ದ ಕ್ಷಾಗಿ ಅವಕು ಪರ್ವತಾತ್ಮಾವಸ್ತುಳು. ಶಾಮನು ಮಾತಿಗೆ ಮಾತ್ರ ಬಳಿಸದೆ ಬಿಡನೆಂಬದನ್ನು ತಿಳಿದ ಅವಳು ಉತ್ತರ ಕೊಡುವ ಹೋಭಕ್ಕೆ ಬೀಳಿದೆ, ಮಾತನಾಡನೇ, ಎರಡನೆಯ ಕಡೆಗೆ ಹೋಗಿಯಟ್ಟುಳು. ಶಾಮನು ಗೋವಿಂದರಾಯನು ಕುಕ್ಕಣಕೊಂಡಿದ್ದ ಕೋಣೆಯನ್ನು ಹೊಕ್ಕುನು.

ಗೋವಿಂದರಾಯನು ಶಾಮನನ್ನು ನೋಡಿ ‘ಅರಸುವ ಬಳ್ಳಿ, ಕಾಲೋಡ ಕಿದೂತಿ’ ಸಂತೋಷಿತನಾದನು; ಶಾಮನು ಬಂದಿರುವನೆಂದ ಬಳಕ್ಕೆ ಯಾವಡೇ ರೀತಿಯಂದಾಗಲಿ ತನ್ನ ಸಂಕಟವನ್ನು ಪರಿಹರಿಸದೆ ಬಿಡನೆಂದು ಭಾವಿಸಿದನು.

ಅತ್ಯತ್ಮ ತುಸ ಹರಬಿಯಾದ ಒಳಕ ಶಾಮನು ಇಂದದ್ದು:—“ಕಕ್ಷಾ, ಇಂದು ಸಾವಕಾರನು ತನ್ನ ಹಣದ ವಸೂಲಿಗೆ ಬರುವ ದಿವಸವಾಗಿದೆ. ಏನಾದರೂ ವ್ಯವಸ್ಥೆಯ ಮಾಡಿರುವೆಯಾ?”

ಗೋವಿಂದರಾಯನು ಬಂತಿಯ ಭಾವನೆಯಿಂದ ಹೇಳಿದ್ದು:—“ಇಲ್ಲ, ಯಾವ ವ್ಯವಸ್ಥೆಯನ್ನೂ ಮಾತಾಡಲಿಕ್ಕಾಗಲಿಲ್ಲ. ಶಾಮನು, ಬಹಳ ಪ್ರಯತ್ನ ಮಾಡಿದೆನು; ಗೋತ್ತಿದ್ದ ಯಾವತ್ತು ಮನೆಗಳನ್ನು ಆಲೆದು ಬಂಡಿಸು. ಯಾರೂ ಹಣವನ್ನು ಕೊಡಲಿಲ್ಲ! ಈ ವಿಷತ್ತಿನಿಂದ ಪಾರಿ ಮಾಡುವ ಸರಾಯಕನು ನಿನೊಬ್ಬನು ಮಾತ್ರ ಉಳಿದಿರುವೆ! ನಾನು ಸಿನ್ನ ಮನೆಗೆ ದಲವು ನಾರೆ ಹೋಗಿ ಬಂಡಿಸು. ನಿನ್ನ ಉರಿಗೆ ಜರೂರಿಯ ತಾರು ಮಾಡಿದೆನು; ಆದರೂ ನಿನು ಎಲ್ಲಿಗೆ ಹೋಗಿದ್ದಿಯೆಂಬದು ಗೋತ್ತಾಗಲಿಲ್ಲ. ಅಂದು ನಮ್ಮ ಮನೆಯಿಂದ ಹೋದವನು ಈಗ ನಮಗೆ ನೋರೆಯನ್ನು ಹೋರಿಸಿದೆ!”

“ಕಕ್ಷಾ, ನಾನು ನಿತ್ಯಂತನಾಗಿರುವೆನೇಂದು ತಿಳಿದಿರುವೆಯಾ? ಇಲ್ಲಿಂದ ಹೋಗುವಾಗ್ಗೆ ನಾನು ನನ್ನ ನೊಲ್ಲಿಪ್ಪದು ಮಂದಿಗೆಳಿಯರನ್ನು ಯಣ ಕೊಡಿ ರೆಂದು ಕೇಳಿದೆನು; ಅದರೆ ಸಧ್ಯಕ್ಕೆ ಯಾರ ಬಳಿಯಲ್ಲಿ ಹಣವಿಲ್ಲ. ಬಳಿಕ ನಾನು ಒಂದು ಜರೂರಿಯ ಕೆಲಸಕ್ಕೋನ್ನೇನುಗ ಬೆಂಗಳೂರಿಗೆ ಹೋಗಬೇಕಾಗಿ ಬಂತು. ಹೋದೆನು; ಅದರೆ ನಿನ್ನ ಕೆಲಸದ ಸಲುವಾಗಿ ನಾನು ಅಲ್ಲಿಯ ಕೆಲಸವನ್ನು ಅರ್ಥಕ್ಕೋನೇ ಬಿಟ್ಟು ಬಂದಿರುವೆನು. ಏನು ಮಾಡಲಿ? ಈಗ ನನ್ನಲ್ಲಿ ಹಣವಿಲ್ಲ. ನನಗೂ ದುಡ್ಡಿನ ಆಡಚಣೆಯಿಂದ. ಈ ಪ್ರಸಂಗದಲ್ಲಿ ಹೇಗೆ ಮಾಡಬೇಕು?”

ಹತಾರನಾದ ಗೋವಿಂದರಾಯನು ಅಂದದ್ದು:-“ಶಾಮು, ನನಗಂತೂ ಏನೂ ತಿಳಿಯಂತಾಗಿದೆ!”

ಶಾಮನು ತುಸ ವಿಚಾರಿಸಿ ಕೇಳಿದೆನು:—“ಕಕ್ಷಾ, ಅಂದು ರಾತ್ರಿಯಲ್ಲಿ ವಿಮೇಯ ಪಣದ ಸಲುವಾಗಿ ಹೇಳಿದೆಯಲ್ಲ, ಆ ಹಣವು ಎಂದು ನಿನ್ನ ಕ್ಕೆ ಸೇರುವದು?”

“ಅದಕ್ಕೆ ಇನ್ನೂ ಎರಡು ಪರಂಷಗಳು ಬೇಕೆ..”

ಶಾಮನು ತುಸ ಹೊತ್ತು ಸುಮೃಸೆ ಕುಳಿತನು. ಬಳಿಕ ವ್ಯಾಗ್ರತೆಯಿಂದ ಕೇಳಿದ್ದು:—“ವರ್ವಾಕಂಪನಿಯ ಶೇರುಗಳನ್ನು ಮಾರಿಕೊಂಡು ಹಣಕೂಡಿಸಲಿಕ್ಕೆ ಸಾಧ್ಯವಿಲ್ಲವೇನು?”

“ಈಗ ಡಾಗೆ ಮಾಡಲಿಕ್ಕೆ ಬರುವಂತಿಲ್ಲ.”

ರವಾಬಾಯಿಯು ಈ ಮೊದಲೇ ಬಂದು ಕುಳಿತಿದ್ದಾರು. ಶಾಮನು ಅವಳ ವಿಷಾದಪೂರ್ಣ ಮುಖದ ಕಡಗೆ ನೋಡಿ ಅಂದದ್ದು:—“ಕಕ್ಷೇ, ಈ ವ್ಯಾಪಾರದಲ್ಲಿ ನೀನು ಮನಸ್ಸು ಹಾಕಿ, ಸಿರಫ್-ಕ ದುಃಖವನ್ನೇ ಕೇ ಮಾಡಿ ಕೊಳ್ಳುವೆ? ನಾವು ಗಂಡಸರಿದ್ದೇವೆ; ಹೇಗಾದರೂ ಮಾಡಿ ವ್ಯಾಪಾರವನ್ನು ಬಗೆಹರಿಸಿಕೊಳ್ಳುವೆನು.”

ರವಾಬಾಯಿಯು ನಿಟ್ಟುಖಿರಬಿಟ್ಟು ಹೇಳಿದ್ದು:—“ಶಾಮು, ಏನು ಮಾಡಲಿಯಷ್ಟು! ಈ ಹತಭಾಗಿನಿಯ ಬಳಿಯಲ್ಲಿ ಸೌಭಾಗ್ಯದ ಈ ಚಿಹ್ನೆಗಳ ಹೊರತು ಬೇರೆ ಆಭರಣಗಳಿಲ್ಲ. ಇದ್ದರೆ ಅವುಗಳನ್ನು ನಿಮಗೆ ಕೊಟ್ಟು, ಸದ್ಯದ ನಿಮ್ಮ ಸಂಕಟದ ಕೆಲ ಭಾಗವನ್ನಾದರೂ ಹಗುರು ಮಾಡಬಹುದಾಗಿತ್ತು. ಯಾವ ದ್ವೈವಹಿನೇಯ ಸಲುವಾಗಿ ನಿಮಗೆ ಈ ದೊಡ್ಡ ಆಪದ ಪುಂಟಾಗಿದೆಯೋ, ಅವಳ ಒಂದೆರಡು ವಸ್ತುಗಳಿವೆ. ನೀವು ಅವುಗಳನ್ನು ತಕ್ಷಣಂದು....”

ಶಾಮನು ರಮಾಬಾಯಿಯ ಮಾತು ಪೂಜೆವೊಡಗೊಡದೇ--“ಕಕ್ಕೀ, ಹಾಗೆಂದಾದರೂ ಮಾಡಲಿಕ್ಕಾದೀತಿ? ಹುಡುಗೆಯು ಸ್ತ್ರೀತಿಯ ಆಭರಣಗಳನ್ನು! ಮೇಲಾಗಿ ಅತ್ಯೈಯ ಮನೆಯವರು ಅವಳನ್ನು ಕರೆಯಬಂದರೆ?”

ಪ್ರಪಂಚದ ಈ ವಿವರಾಲಿಟಲ್ ದುಡ್ಯೆವಿಯಾದ ಮಾರ್ಗ ಅಲಂಕಾರ ಗಳನ್ನು ಆಹಾತಿಯಾಗಿ ಕೊಡುವ ಮನಸ್ಸು ರಮಾಬಾಯಿಗೆ ರವಣ್ಯಾದರೂ ಇರಲಿಲ್ಲ. ಅವಳು ಶಾಮನ ಮಾತು ಕೇಳಿ ಈ ಸಂಕಟ ಸಮಯದಲ್ಲೂ ಕೆಲ ಮಟ್ಟಿಗೆ ಸಮಾಧಾನ ಹೊಂದಿದಳು

ಬಾಗಿಲದ ಹೊರಗೆ ನಿಂತು ಶಾಮನ ಮಾತು ಕೇಳಿದ ಚಂದ್ರಿಕೆಯು ಸಿಟ್ಟು ಬೆಂಕಿಯಾದಳು. “ಹುಡುಗೆಯ ಸ್ತ್ರೀತಿಯ ಆಭರಣಗಳೇ? ಶಾಮನು ನನ್ನನ್ನು ಏನೆಂದು ತಿಳಿದಿರುವನು? ತಂದೆಯ ಈ ಸಂಕಟ ಸಮಯದಲ್ಲೂ ನಾನು ಅಲಂಕಾರಗಳ ಆಶೀರ್ವಾತ್ಮನ್ನು ಬಿಡಲಾರೆನೆಂದು ಶಾಮನು ತಿಳಿಯುತ್ತಿರುವ ನಲ್ಲವೇ? ಆಗಲಿ. ಹೈವೇಲಿನ ಅಲಂಕಾರಗಳನ್ನೇಲ್ಲ ತೆಗೆದು ಶಾಮನ ಹೋಡಿಯ ಮೇಲೆ ಬಿಷಟೇ ಬಿಡುವೇನು!”

ಶಾಮನ ಮಾತುಗಳನ್ನು ಕೇಳಿ ಗೋಪಿಂದರಾಯಿಸಿಗೆ ಈ ದುಃಖದ ವೇಳೆಯಳ್ಳೂ ನಗೆ ಬಂತು. ಅವನು ಹೇಳೇದ್ದು:—“ಶಾಮನು, ಹೆಂಗಸರು ವಸ್ತು ಒಡವೆಗಳನ್ನು ಸ್ತ್ರೀತಿಸುವರೆಂಬ ವಿಷಯದಲ್ಲಿ ನನ್ನ ಭಿನ್ನಾಭಿಸ್ತಾಯವಿಲ್ಲ; ಆದರೆ ನೀನು ಅನ್ನುತ್ತಿರುವಂತೆ ಚಂದ್ರಿಕೆಯನ್ನು ಅತ್ಯೈಯ ಮನೆಯವರು ಕರಿದೊಯ್ಯುವರೆಂಬದನ್ನು ನಾನೆಂದೂ ಒಪ್ಪಲಾರೆನು. ಈ ಮಾತು ಆಡುವದ ರಶ್ವಿ ಆಭರಣಗಳನ್ನು ಮಾರಬೇಕೆಂದು ಹೇಳುವದು ನನ್ನ ಉದ್ದೇಶವಿಲ್ಲ. ಚಂದ್ರಿಕೆಯ ಮಾನವ ಮನೆಯವರ ವಿಷಯದಲ್ಲಿ ಸಿಸಗಿರುವ ವಿಶ್ವಾಸವು ಭಾವುವಕವೆಂದೇ ನನ್ನ ಮತವಾಗಿದೆ.”

“ಕಕ್ಕೀ, ಹೀಗೆನ್ನು ಬೇಡ. ನನ್ನ ನಂಬಿಗೆಯು ವ್ಯಧವೆಂದಿಗೂ ಆಗದು. ದುಡ್ಡಿನ ವ್ಯವಸ್ಥೆ ಮಾಡಿ ಕುಬೀರನ್ನು ಸಮಾಧಾನ ಪಡಿಸುವ ಕೆಲಸವು ಮುಗಿಯುವದೊಂದೇ ತಡ; ಬಳಿಕ ನಾನು ಆ ಮೂಲ ಕೆಲಸಕ್ಕೆ ಕೊಡಗುವೇನು. ನಾನು ಆ ಕೆಲಸದಲ್ಲಿ ತಪ್ಪದೇ ಕೃತಕಾರ್ಯನಾಗುವೇನೆಂಬ ವಿಶ್ವಾಸವು....”

ಶಾಮನು ಮಾತಾಡುವದನ್ನು ಅಧರಕ್ಕೇನೇ ನಿಲ್ಲಿಸಿ ವಿಸ್ತೃಯದಿಂದ ಸೋಡಿದನು. ಚಂದ್ರಿಕೆಯು ಒಳಗೆ ಬಂದು:—“ಅವಣ್ಯಾ, ಶಾಮನ ಈ ಮೇಳ್ಳು ಮಾತುಗಳನ್ನು ನಿನು ಕೇಳಬೇಡ. ನನ್ನ ಯಾವತ್ತು ಅಲಂಕಾರಗಳ ವಿನಿ ಮಾಯದಿಂದ ನಿನ್ನ ದುಃಖದ ಕೆಲ ಭಾಗವಾದರೂ ಕಡಿಮೆಯಾಗುವಂತಿದ್ದರೆ,

ನಾನು ಅವುಗಳನ್ನು ಸಂತೋಷದಿಂದ ನಿನಗೆ ಕೊಡುವೇನು.’’ ಎಂದಂದು, ಕೈಯಭೂರುವ ಪಾಟಲಿಯನ್ನು ಬಿಜ್ಞಪು ತೊಡಗಿದಳು.

“ಮಗು, ಇದೆನು ಮಾಡುವೇ? ಅಮಾವಾಸ್ಯೆಯ ದಿನ ಪಾಟಲಿಗಳನ್ನು ಬಿಜ್ಞಪುವದುಂಟೇ?” ರವಾಬಾಯಿಯು ಆರ್ಥಸ್ಸರದಿಂದ ಕೂಗಿಕೊಂಡಳು. ಇಷ್ಟರಲ್ಲಿಯೆ ಚಂದ್ರಿಕೆಯು ಪಾಟಲಿಗಳನ್ನು ಬಿಜ್ಞಪು ಗೋಪಿಂದರಾಯನ ಒಳಿಯಲ್ಲಿರಿಸಿದ್ದಳು.

ಚಂದ್ರಿಕೆಯು ಶಾಮನ ಕಡಿಗೆ ದೃಷ್ಟಿಯನ್ನು ಹೇಳಳಿಸಿ ಆಂದರ್ಡು “ಶಾಮಣಿ, ಸಿನ್ನ ಈ ತಂಗಿಯನ್ನು ಇನ್ನೂ ಹುಡುಗೆಯೆಂದೇ....” ಅವಳ ಬಾಯಿಂದ ವಾತು ಕೊರಡಲಿಲ್ಲ. ಕೂಡಲೇ ಅವಳು ಸೆರಿಗಿನಿಂದ ಕಣ್ಣಗಳ ಸ್ನಾನ ರಸಿಕೊಂಡಳು.

ಗೋಪಿಂದರಾಯನು ಅಶುಗಳಿಂದ ಯುಕ್ತವಾದ ಕಣ್ಣಗಳನ್ನು ಮುಚ್ಚಿ ‘ರಾಮ ರಾನು’ ಎಂದು ಚೂರಿಸಿದನು.

ಶಾಮನು ಕ್ವಾಣೋತ್ತಿನವರಿಗೆ ಕೆಲ್ಲಿಗೊಂಬಿಯಂತೆ ಕುಳಿತು, ಒಳಕ ದುಃಖಾರ್ಥಸ್ಸರದಿಂದ ಆಂದರ್ಡು: “ಚಂದ್ರಿಕೆ, ನನ್ನನ್ನ ಕ್ವಮಿಸು; ನಿನ್ನ ಮನ ಸ್ವಿಗೆ ತಾಪನಾಗುವರುತ್ತೇ ಮಾತಾಪಿದ್ದು ನನ್ನಿಂದ ಆನುಚಿಕವಾಯಿತು. ಬೇರೆ ಉಪಾಯಗಳಿಂದ ಈ ವಾಸಾರವು ಬಗೆ ಹರಿಯಿದ್ದರೆ ನಾನು ನಿನ್ನ ಒಳಗೆ ಬಂದು ಆಳಂಕಾರಗಳನ್ನು ಬೇಡಿ ತಕ್ಕೊಂಡು ಹೊಗುವೆನೆಂದು ಅಣಿಮಾಡಿ ಹೇಳುತ್ತೇನೆ; ಅವರ ಈಗ ನಿಂನು ನನ್ನ ವಾತನ್ನು ನಡೆಸಲಿಕ್ಕೆ ಬೇಕು! ಈ ಪಾಟಲಿಗಳನ್ನು ತಿರುಗಿ ತಕ್ಕೊಂಡು ನನ್ನೆಡುರಿನಷ್ಟು ಕೈಯಲ್ಲಿಟ್ಟುಕೊಳ್ಳಿ” ಶಾಮನು ಪಾಟಲಿಗಳನ್ನು ತಿಗೆದುಕೊಂಡು ರವಾಬಾಯಿಯ ಕೈಯಲ್ಲಿ ಕೊಟ್ಟು “ಕಕ್ಷಿ, ಇವುಗಳನ್ನು ಚಂದ್ರಿಕೆಯ ಕೈಯಲ್ಲಿದ್ದು” ಎಂದು ಹೇಳಿದನು. ರವಾಬಾಯಿಯು ಅವುಗಳನ್ನು ಚಂದ್ರಿಕೆಯ ಹಸ್ತಗಳಲ್ಲಿಟ್ಟಿಳು.

ಗೋಪಿಂದರಾಯನು ಚಂದ್ರಿಕೆಯನ್ನು ಕರೆದು ಒಳಿಯಲ್ಲಿ ಕುಳಿರಿಸಿ ಕೊಂಡು ಸ್ನೇಹಮಿಂದ ಬೇನ್ನಮೇಲೆ ಕೈಯಾಡಿಸಿ ಆಂದರ್ಡು:-“ಮಗು, ಹೀಗೆ ಮಾಡುವರೇ? ಧ್ವಯರ್ಥಗುಂಪಿ ಉಪಯೋಗವಲ್ಲ. ಏನೋಽಂದು ವಿಷತ್ತು ಬಂದಿವೆ. ತಡೆತನಕ ಇರದು. ಕಾಲಾಂತರದಲ್ಲಿ ಎಲ್ಲನೂ ಸರಿಯಾಗುವದು. ನಿಂನು ಯಾವದಕ್ಕಾಗಿ ಜಿಂತಿಸಬೇಡ. ಮೇಲಾಗಿ ಸಿನ್ನ ಅಲಂಕಾರಗಳಿಂದ ಎಷ್ಟು ಸುಖವು ಕಾಣಿತ್ತೇಬದನ್ನು ವಿಚಾರಿಸಿ ನೋಡು.”

ಚಂದ್ರಿಕೆಯು ಅವನತ ಮುಖ್ಯಾಗಿ ಸುಮೃದ್ಧಿದಳು. ಆಗಲೇ ‘ರಾಯರು ನನೆಯಲ್ಲಿದ್ದಾರೆಯೇ?’ ಎಂದಂತೆ ಹೊರಗಿ ಕೇಳಬಂದಿತು.

೧೦

**

ಗೋ ವಿಂದರಾಯನು ಶಾಮನೊಡನೆ ಹೊರಗೆ ಬಂದನು. ಕುಬೇರನು ವಿನಯುದಿಂದ ನಮಸ್ಕರಿಸಿ, ಕುರಲಕ್ಕಾಶ್ಚಿಗಳ ತರುವಾಯ ಹಣದ ಮಾತ್ರೆ ತ್ವಿದನು.

ಗೋ ವಿಂದರಾಯನು ವಿಷಣ್ಣಭಾವದಿಂದ ಒಮ್ಮೆ ಶಾಮನ ಕಡೆಗೆ ಸೋಡಿ ಬಳಿಕ ಮೇಲಕ್ಕೆ ಮುಖವೆತ್ತಿದನು. ತರುವಾಯ ಕುಬೇರನ ಕಡೆಗೆ ಮೋರೆದಿರುವಿ ಬಾಡಿದ ಮುಖದಿಂದ “ನಿಮ್ಮ ಹಣದ ಸಲುವಾಗಿ ಬಹಳ ಪ್ರಯತ್ನ ಮಾಡಿದೆನು; ಆದರೆ ಕ್ಷತಕಾಯ್ಸಾಗಲಿಲ್ಲ.” ಎಂದು ಹೇಳಿದನು. ಕುಬೇರನು ತುಸ ಹೊತ್ತು ಸುಮ್ಮನೆ ಕುಳಿತು ಹೇಳಿದ್ದು:—“ನನಗೆ ಏನು ಮಾಡಿಂದು ಹೇಳುವಿರಿ? ಕಡೆಯ ಮಾತು ನುಡಿಯಿರಿ.”

ಗೋ ವಿಂದರಾಯನು ಏನು ಮಾತಾಡಬೇಕೆಂಬದನ್ನು ಗೊತ್ತು ಮಾಡಲಾರದವನಾಗಿ ಶಾಮನ ಕಡೆಗೆ ಸೋಡಿದನು. ಶಾಮನು ನಕ್ಕು:—“ಹೇಳಿವ ದೇಸು? ಅನುಗ್ರಹ ಮಾಡಿರೆಂದು ಬೇಡಿಕೊಳ್ಳುವೆನು. ದಯವಿಟ್ಟು ಇನ್ನು ಕೆಲವು ದಿನಗಳ ಅವಕಾಶ ಕೊಡಿರಿ.”

ಕುಬೇರನು ಪ್ರತಿಮಾತಾಡಪೇ, ಚಿಸೆಯೊಳಗಿನ ಕಾಗದದ ಗಂಟನ್ನು ಹೊರಡಿಗೆದು, ಅದರಿಂದು ಎಡಡು ಕಾಗದಗಳನ್ನು ತಕ್ಕೊಂಡು, ಗೋ ವಿಂದರಾಯನ ಶೈಯಲ್ಲಿ ಕೊಟ್ಟು:—“ಘಿಡೆ ವಕೀಲರ ಅಭಿಸ್ವಾಯದಂತೆ ಈ ಕಾಗದ ಗಳನ್ನು ನಿಮಗೆ ಕೊಟ್ಟಿದ್ದೇನೆ. ಇವುಗಳೊಂದಕ್ಕೆ ನಿಮ್ಮ ಸಹಿಮಾಡಿ ತಿರುಗಿಕೊಡರಿ.”

ಗೋ ವಿಂದರಾಯನು ಕೆಲವು ಭಾಗವನ್ನು ಮಾತ್ರ ಓದಿಕೊಂಡು, ದಾವೀಯ ಸೋಬೇಸೆಂಬಾದನ್ನು ರಿತನು. ಮುಂದಿನ ಭಾಗವನ್ನು ಓದಿಕೊಳ್ಳದೆ ಕಾಗದಗಳನ್ನು ಶಾಮನ ಶೈಯಲ್ಲಿ ಕೊಟ್ಟಿನು.

ಶಾಮನು ಸೋಬೇಸಂಪನ್ನು ಓದಿಕೊಂಡು ತುಸಕೊತ್ತು ಆಲೋಚನೆ ಮಾಡಿದನು. ಬಳಿಕ ಇನ್ನು ಕೆಲವು ಮುದ್ದೆತ್ತು ಕೊಡೆವದಕ್ಕೆ ಕುಬೇರನನ್ನು ಬಹಳವಾಗಿ ಬೇಡಿಕೊಂಡನು. ಶಾಮನ ಅಸಾಮಾನ್ಯ ಉದ್ದೇಶವನ್ನೂ ಅಗ್ರಹವನ್ನೂ ನೋಡಿ ಗೋ ವಿಂದರಾಯನ ಪರಿವಾರದ ಮಾತ್ರತ್ವವಿರಲಿ, ಅಭಿನಯ ಮಾಡುತ್ತಿರುವ ಕುಬೇರನ ಮನಸ್ಸಿನಲ್ಲಾ ಶಾಮನ ನಿಜವಾಗಿಯೇ ಹೇಳಿಕೊಳ್ಳುತ್ತಿರಬಹುದೆಂಬ ಭ್ರಮವೇಯು ಆಗಾಗೆ ಉಂಟಾಗುತ್ತಿದ್ದು.

ಶಾಮನ ಗುಪ್ತಸಂಚಿಸಲ್ಲಿ ಗೋತ್ತಾದ ಮೇರಿಗೆ ಸೀಜತನವನ್ನು ನಟಿಸಲಿಕ್ಕೆ ಅವನ ಮನಸ್ಸು ಹಿಂಜರಿಯತ್ವದಿಗಿತು.

ಕುಬೀರನ ಹೊಯ್ಯಾಟಿದ ಈ ಮನಸ್ಸಿಗೆ ತಿಯನ್ನು ರಿತು, ಶಾಮನ ಓಜಸ್ಸಿ ಯಾದ ವಕ್ತ್ಯತ್ವದ ಫಲಸ್ಯ ಫಲಿಸಿದೆಯೆಂದು ಗೋವಿಂದರಾಯನು ಗೋತ್ತು ಮಾಡಿಕೊಂಡು, ತಾನೂ ನಾಲ್ಕು ಅರ್ಕೀಕಾಳ ಚಲ್ಲಿವದಕ್ಕಾಗಿ ಕುಬೀರನನ್ನು ವಿಶೇಷವಾಗಿ ಸ್ತುತಿಸಿದನು. ಪ್ರಕೃತವ್ಯಾಪಾರವು ನಾಟಕವಾಗಿರದೆ ನಿಜಸಂಗತಿ ಯಾಗಿದ್ದರೆ, ಕುಬೀರನು ಗೋವಿಂದರಾಯನ ಆರ್ಚಿಯನ್ನು ಕೂಡಲೇ ಮಂಜೂರಿ ಮಾಡಬಹುದಾಗಿತ್ತು; ಆದರೆ ಮೊದಲನ ಗುಪ್ತಾಲೋಚನೆಯು ಗೋತ್ತುವಳಿಗಳಲ್ಲಿ ದಯೆಯು ಅಭಿನಯವು ಇಲ್ಲದಿರುವ ಮೂಲಕ, ಕುಬೀರನು ಗೋವಿಂದರಾಯನಿಗೆ ಕರುಣೆಯನ್ನು ತೋರುವಂತಹಲ್ಲಿ. ಕಾರಣ ಅವನು ಎಲ್ಲವನ್ನೂ ಕೇಳಿಕೊಂಡು ಶಾಂತಚಿತ್ತದಿಂದ ಯೇಳಿದ್ದಾರೆ—ರಾಯರೆ, ನಿಂದಿ ಬ್ರಜ ಇದುನರಿಗೆ ಬಹಳವಾಗಿ ಯೇಳಿಕೊಂಡಿರಿ; ಆದರೆ ದಯೆಯು ಹುಟ್ಟು ಲೊಲ್ಲಿದು. ಬಹು ಜನರ ದೃಷ್ಟಿಯಿಂದ ನಾನು ಭಿನ್ನಪ್ರಕೃತಿಯ ಮನಸ್ಯ ನಾಗಿದ್ದೇನೇ. ಸಾಲಿಗಿರಿಗೆ ನಾನು ಕರುಣೆಯನ್ನೆಂದೂ ಹೋರಿಸುವದಿಲ್ಲ. ಇನ್ನು ಹೆಚ್ಚು ವರಾತುಗಳಿಂದ ಉಪಯೋಗವಿಲ್ಲ. ಯಣವನ್ನು ಸಲ್ಲಿಸಿರಿ; ಇಲ್ಲವೇ ನೋಟೆಸಿಗೆ ಸಹಿಮಾಡಿ ಕೊಡಿರಿ. ಇವೆರಡೂ ನಿಮಗೆ ಬೇಡಾಗಿದ್ದರೆ, ಹಾಗೆ ಸ್ವಷ್ಟವಾಗಿ ಹೇಳಿಬಿಡಿರಿ; ನಾನು ಮೌರಂಗಮೋಗುನೇನು..

“ಸಾವುಕಾರರೆ, ಹೀಗೆ ಮಾರಿದರೆ ಹೇಗೆ? ಅವಶರ ವಾಡಬೇಡಿರಿ. ಸಾವಧಾನದಿಂದ ಕೆಲಸವನ್ನು ಸಾಗಿಸುವದರಾಗಿ ನಮಗೂ ಹಿತವುಂಟು; ನಿಮ್ಮಾಗಿ ಹಿತವುಂಟು.” ಶಾಮನ: ಅಂದಂತು.

“ರಾಯರೆ, ಹಿತವನ್ನು ನೋಡುತ್ತು ಕುಳಿತುಕೊಳ್ಳುವದಕ್ಕೆ ಅವಕಾಶವು ನನಗಿಲ್ಲ. ನಿಮಗೇನಾದರೂ ಮಾತನಾಡುವದಿದ್ದರೆ, ಭಿಡು ವರ್ಚೀಲರಿಗೆ ತಿಳಿಸಬಹುದು.”

“ಸಾವು ಅವರಿಗೆ ಯಾವಾಗ್ಗೆ ಭಿಟ್ಟುಯಾಗಬೇಕು?”

“ನಿಮಗೆ ಬೇಕಾದಾಗಿ. ಇಂದಿನಿಂದ ಡಿಕ್ಕೆ ಜಾರಿಯಾಗುವ ನರಿಗೆ ನಿಮ್ಮ ಇಷ್ಟವಿದ್ವಾಗ ಅವರ ಮನಸೆಗೆ ಹೋಗಿಗಬಹುದು.”

ಶಾಮನು ತಲೆಯಲ್ಲಾಡುಸಿ ಹೇಳಿದ್ದಾರೆ: “ಬೇಡ; ವಕೀಲರ ಸಂಗಡ ಮಾತನಾಡುವ ಮನಸ್ಸು ನನಗಿಲ್ಲ. ಯಾವ ವ್ಯಾಜ್ಯವು ವಕೀಲರ ಅಪರೋಕ್ಷದಲ್ಲಿ ಸುಲಭವಾಗಿ ತೀರುವಂತಿರುವದೋ, ಅದೇ ನ್ಯಾಯವು ವಕೀಲರ ಬಳಿಗೆ ಹೊಡರೆ ವಿಕೋಪಕ್ಕೆ ಹೋಗುವದು! ಕಾರಣ ವಕೀಲರ ಮಾತು

ನನುಗೆ ಬೇಡ. ನಾಯುವದು ಸಿದ್ಧವಿರುವಾಗ ಬಳಿಯಲ್ಲಿರುವ ರಾಮುನಿಂದ ಹತ್ತನಾಗುವದನ್ನು ಬಿಟ್ಟು ರಾವಣನ್ನು ಕುಡುಕಿಕೊಂಡು ಹೋಗುವದರಲ್ಲಿ ಬುದ್ಧಿವಂತಿಕೆಯೇನು?”

“ಹೀಗಿದ್ದರೆ ಹೇಳಿಕೆದ್ದನ್ನು ನನ್ನ ಮುಂದೆಯೇ ಹೇಳಿ ಬಿಡಿರಿ. ವ್ಯಘಟನಾಗಿ ಮಾತ್ರ ಬೇಸುವದು ಮಾತ್ರ ಬೇಡ.”

“ನಿಮಗೆ ಇಂದೇ ಪರಾಪ್ರ ಬೇಕಾಗಿದೆ; ನಮ್ಮ ಬಳಿಯಲ್ಲಾದರೂ ಧನ ವಿಲ್ಲ ಈ ಸ್ಥಿರತ್ವ ನಾವಿಷ್ಯರು ಕಂತವನ್ನು ಮಾಡಿಕೊಂಡು ಕೇಳಿರ್ಬಿಗೆ ಹೋಗುವಂತೆ ನಾಡಿಕೊಳ್ಳುವುದು ವಿಹಿತವಲ್ಲವೇ?” ಶಾಮನು ಅಂದನು.

“ನಿಂದನ್ನು ವದಿ, ಸರಿಯಾದದ್ದು. ಕೇಳಿರ್ಬಿಗೆ ಹೋಗಬೇಕೆಂಬ ಆಗ್ನ ಹವು ನನಗಿಲ್ಲ. ಅನಿವಾರ್ಯವಾಗಿ ಮಾಲಕ ಸಾನು ಶಾಗೆ ಮಾಡಬೇಕಾಗಿತ್ತು. ನಿಂದನ್ನು ಕಂತದಿಂದ ಸಾಲ ಮುಟ್ಟಿಸಲು ಸಿದ್ಧರಿದ್ದರೆ ನಾನು ಒಲ್ಲಿಸೆನ್ನುವದಿಲ್ಲ. ಹೇಳಿರಿ, ಪ್ರತಿತಿಂಗಳಿಗೆ ಎಷ್ಟು ಕೊಡುವಿರಿ! ನಾನೂರು ರೂಪಾಯಿಗಳನ್ನು ಕೊಡುವಿರಾ?”

“ತಿಂಗಳಿಗೆ ಸನ್ನಾರು ರೂಪಾಯಿ ಕೊಡಲಿಕ್ಕೆ ಹೇಗೆ ಆದಿತ್ಯ? ನಮ್ಮ ಯೋಗ್ಯತೆಯನ್ನು ಮನದಂದು ಸೀವೇ ಹೇಳಿರಿ. ಹೇಳಿಕೊಂಡರೆ ನನಗೆ ದಯ ಹುಟ್ಟಿದೆಂದು ನಿಂದನ್ನು ಒಮ್ಮೆ ಸಂಚನ ಕೊಟ್ಟಿಟ್ಟು ಬಿಟ್ಟಿರುವಿರಿ. ಅಂದಬಳಿಕ ನಾವು ಮಾತನಾಡುವುದು ಉಳಿದೇ ಇಲ್ಲ.” ಶಾಮನು ನುಡಿದನು.

“ನಿಮ್ಮ ಯೋಗ್ಯತೆಯು ನನಗೆ ಗೊತ್ತಾಗದು. ತಿಂಗಳಿಗೆ ಎಷ್ಟು ಕೊಡಲಿಕ್ಕೆ ಸಾಧ್ಯವಿದೆಯೇ:ಬುದನ್ನು ನಿಂದೇ ಒಡನಡಿದು ಬಿಡಿರಿ.”

“ಸವತ್ತು ರೂಪಾಯಿ.”

“ಬಗೆಹರಿಯುವಂತಿಲ್ಲ.” ಕುಬೇರನು ಹೇಳಿದನು.

“ಶಾಮ, ತುಸ ಬಳಗೆ ನಡೆ. ವಿಚಾರಿಸಿಕೊಂಡು ಬರೋಣ.” ಗೋ-ವಿಂದರಾಯನು ಅಂದನು.

“ಕೆಕ್ಕಾ, ಮೊದಲು ಇಲ್ಲಿ ನಿರ್ಭರ ಮಾಡಿಕೊಂಡೇ ಒಳಗೆ ಹೋಗೋಣವಂತೆ ತುಸ ತಡೆ.” ಬಳಿಕ ಶಾಮನು ಕುಬೇರನನ್ನು ಕುರಿತು “ಎಂಬ ತ್ತಕ್ಕೆ ಕಬೂಲ ಮಾಡುವಿರಾ?” ಎಂದು ಹೇಳಿದನು.

“ಇಲ್ಲ.”

“ಪೂರಾ ನಾರು ರೂಪಾಯಿಗಳು. ಇನ್ನು ನಮ್ಮ ಶಕ್ತಿ ಮಾರಿತು.” ಗೋ-ವಿಂದರಾಯನು ದಿಗಿಲಂಗೊಂಡು ಹೋಗಿದ್ದನು. ಪ್ರತಿತಿಂಗಳಿಗೆ ನಾರು ರೂಪಾಯಿಗಳನ್ನು ಕೊಟ್ಟಿ ಪ್ರಪಂಚ ಸಾಗಿಸುವುದು ಹೇಗೆ? ಎಂಬ ವಿಚಾರನು

ಅವನನ್ನು ಬಲವಾಗಿ ಬಾಧಿಸುತ್ತಿತ್ತು.

“ಇನ್ನು ಹೆಚ್ಚಿಗೆ ಕೊಡಲಿಕ್ಕೆ ಆಗುವದಿಲ್ಲವೆಂದು ಹೇಳುವಿರಾ? ಆಗಲಿ. ನಿಮ್ಮ ಮಾತಿಗೆ ನಾನು ಒಪ್ಪಿಕೊಳ್ಳುತ್ತೇನೆ. ಪ್ರತಿತಿಂಗಳ ಹದಿನ್ಯೇದನೇ ತಾರೀಖಿನೊಳಗಾಗಿ ನೀವು ಕಂತದ ಹಣವನ್ನು ಮುಟ್ಟಿಸಲಿಕ್ಕೆ ಬೇಕು. ಇಲ್ಲವಾದರೆ ಕೊಡಲೆ ದಾವೆಯನ್ನು ಮಾಡುವೆನು.” ಶುಚೀರನು ಹೇಳಿದನು.

‘ಸರಿಯಾದ ಮಾತು. ಈ ಮಾತಿಗೆ ಒಲ್ಲಿನೆನ್ನು ಲಿಕ್ಕೆ ಹೇಗೆ ಬಂದಿತು?’

“ಮೊದಲನೇ ತಿಂಗಳ ಕಂತವನ್ನು ಇಂದೇ ಕೊಡಬೇಕು” ಶುಚೀರ ಸೆಂದನು.

ಶಾಮನು ನಕ್ಕು ಹೇಳಿದ್ದೀ—“ಈದು ಮಾತ್ರ ಸರಿಯಲ್ಲ. ತಿಂಗಳ ಇಪ್ಪತ್ತುದನೇ ತಾರೀಖಿನ ದಿವಸ ನವಕರನ ಒಳಿಯಲ್ಲಿ ಹಣಪಿರುವ ಸಂಭವ ವಿದೆಯೇ ಎಂಬ ದನ್ನು ವಿಚಾರಿಸಿ ನೀವು ಮಾತಾಡೆಬೇಕಿತ್ತು.”

“ನಿಮ್ಮ ಇಚ್ಛೆಯಂತೆಯೇ ಆಗಲಿ. ಮುಂದಿನ ತಿಂಗಳವೇ ಮೊದಲಿನ ಕಂತವನ್ನು ಮುಟ್ಟಿಸುವ ಕಾಲವಾಗಲಿ. ಆಯಿತತ್ತೆ? ಇನ್ನು ನಾನು ಹೋಗಿ ಬಂದಿನು.”

“ಈದು ನಿಮಿಷ ಹಡೆಯಿರಿ” ಎಂದಂದು ಶಾಮನು ಗೋವಿಂದರಾಯ ನನ್ನು ಕುರಿತು—“ಕಾಕ್ಕಾ, ಒಳಿಗೆ ಹೋಗಿ ಬರೋಣ ನಡೆ” ಎಂದು ಅಂದನು.

ಒಳಿಗೆ ಹೋದ ಕೂಡಲೆ ಗೋವಿಂದರಾಯನು ಕಾತರ ಸ್ವರದಿಂದ ಅಂದದ್ದು: “ಶಾಮು, ಹೀಗೇಕೆ ಮಾಡಿದೆ? ನೀನು ಮಾಡಿದ ವ್ಯವಸ್ಥೆ ನಮಗೆ ಸರಿಯಾಗಿ ತೋರಲ್ಪಿಲ್ಲದು. ತಿಂಗಳಿಗೆ ನೂರ್ಯೆವತ್ತು ರೂಪಾಯಿ ಸಂಬಳ. ಇದರಲ್ಲಿ ನೂರು ರೂಪಾಯಿ ಕೊಟ್ಟು ಜೂಟ್ಟಿಗೇನು ಕೇರು ಹಾಕಿಕೊಳ್ಳೋಣನೆ?”

ಮರೆಯಲ್ಲಿ ನಿಂತು ಕೇಳಿದ್ದ ರಮಾಬಾಯಿಗೂ, ಚಂದ್ರಿಕೆಗೂ ಶಾಮನ ವ್ಯವಹಾರವು ಮನಸ್ಸಿಗೆ ಬಂದಿರಲಿಲ್ಲ. ತಿಂಗಳಿಗೆ ನೂರು ರೂಪಾಯಿಗಳನ್ನು ಕೊಡುತ್ತ ಹೋಗುವದು ಅಸಂಭವವನೇಂದೇ ಅವರು ಬಗೆದ್ದರು.

ಗೋವಿಂದರಾಯನು ಶಾಮನನ್ನು ತೀರ ಒಳಿಗೆ ಕರೆದೊಯ್ದಿನು. ಯಾಕಂದರೆ ತನ್ನ ಮಾತುಗಳು ಹೋಗಿನ ಸಾವಕಾರಿಸಿಗೆ ಕೇಳಿಸಬಾರ ದೆಂದು ಅವನ ಇಚ್ಛೆಯಾಗಿತ್ತು. ರಮಾಬಾಯಿಯೂ, ಚಂದ್ರಿಕೆಯೂ ಆಸ್ತಿಕೆ ಬಂದರು.

“ತುಟ್ಟಿಯ ಕಾಲವಿದು! ಬರಗಾಲದ ಈ ವಿಚಿತ್ರ ದಿವಸಗಳಲ್ಲಿ ಪೂರಾ ಸಂಬಳವೇ ನಮಗೆ ಸಾಲಾದಾಗಿದೆ. ಹೀಗಿದ್ದು ತಿಂಗಳಿಗೆ ನೂರು ರೂಪಾಯಿಗಳನ್ನು ಕಂತ ಮುಟ್ಟಿಸುವದಕ್ಕೆ ಕಳೆದರೆ, ನಾವು ಅರ್ಥಕ್ಕಿಂತಲೂ ಹೆಚ್ಚು

ದಿವಸಗಳನ್ನು ಉಪಮಾಸದಿಂದ ಕಳೆಯಬೇಕಾಗುವದು.” ರವಾಚಾಯಿಯು ಅಂದಳು.

ಚಂದ್ರಿಕೆಯು ಮಾತಾಡಲಿಬ್ಬ. ಕಾಯಿ-ಶಂದೀಗಳ ಅಭಿನ್ನಾಯಕ್ಕೆ ಉತ್ತರರೂಪವಾಗಿ ಶಾಮನು ಏನು ಹೇಳುವನೇಂಬದನ್ನು ಕೇಳುವದಕ್ಕೆ ಉತ್ಸರ್ಜಣಾಗಿ ನಿಂತಿದ್ದೆ ಈ.

ಶಾಮನು ಚಂದ್ರಿಕೆಯ ಮುಖವನ್ನು ವಲೋಕಿಸಿ, ಅವಳ ಮನೇ ಭಾವನೆಯನ್ನು ಗೊತ್ತುಮಾಡಿಕೊಂಡು ಬಳಿಕ ಗೊಳಿಸಿಂದರಾಯನ ಕಡೆಗೆ ನೋಡಿ:—“ಕಕ್ಕಾ, ಬೇರೆ ಉಪಾಯವೇ ಇರಲಿಬ್ಬ ಇಂದು ಯಾವದೇ ರೀತಿಯಂದಾಗಲಿ ಸಾವುಕಾರನೊಡನೆ ರಾಜಮಾಡಿಕೊಳ್ಳಲೇಬೇಕು; ಇಲ್ಲಿದಿದ್ದರೆ ಅವನು ಸಾಳಿ ದಾನೆ ದಾಖಲ ಮಾಡುವನು. ಕೋಟ್ಟನ ಕೆಲಸವು ಬಹಳ ಜಡವಾದದ್ದು. ಕೊಡತಕ್ಕ ರೂಪಾಯಿಗಳನ್ನು ಕೊಡಲೇಬೇಕು. ವೇಲಾಗಿ ಪರೀಲರಷ್ಟೇ, ಕೋಟ್ಟಾಬಿಚು ಕೊಟ್ಟು ಓಡಾಡುವ ದಗದಿಯನ್ನು ಸಹಿಸಿ ಕೊಳ್ಳಲಿಬೇಕು. ಇದಕ್ಕೆಂತ ಈಗ ನಾನು ಬಗೆಹರಿಸಿದ್ದು ನೆಟ್ಟಾಗಾಗಲಿಲ್ಲವೇ? ಕೆಲವು ದಿವಸಗಳವರೆಗೆ ಚಟ್ಟಿ-ಬಕ್ಕಿರಿಯನ್ನು ತಿಂದು ಹೇಗಾದರೂ ಮಾಡಿ ಕಾಲಕಳಿಯಬೇಕು.”

“ಶಾಮು, ನಾನು ಬಡತನದಿಂದ ಕಾಲಕಳಿಯುವದಕ್ಕೆ ಒಲ್ಲಿನೆನ್ನು ವಿಧಿಸಿ; ಆದರೆ ಬಡತನದಿಂದ ಬಾಳ್ಳು ಮಾಡಿದರೂ ತಿಂಗಳಿಗೆ ಇಂ ರೂಪಾಯಿ ಸಾಲುವಂತಿಲ್ಲ. ವಿಮಾಕಂಪನಿಯ ಕಂತವನ್ನು ಸ್ಥಳಿಸಬೇಕು. ಅಂವೆಯ ಅಂಗಡಿಯವನ ಬಾಕಿಯನ್ನು ತೀರಿಸಬೇಕು. ಶಾಮು, ಹೆಚ್ಚಿಗೆ ಹೇಳಲೇನೇ? ಐವತ್ತು ರೂಪಾಯಿಗಳು ವೇಲು ಖಚಿತಗೊಳಿಸಿ ಬೇಕು. ಕಾರಣ ನಾನು ಕಂತ ಮುಟ್ಟಿಸಿ ಉಪಮಾಸ ಬಿದ್ದು ಸಾಯುವದಕ್ಕೆಂತ, ದಾವೆಯ ಮಾಡಿಸಿ ಕೊಂಡು ಬದುಕಿರುವುದೇ ಮೇಲೆಂದು ಭಾವಿಸುತ್ತೇನೇ.”

ಶಾಮನು ನೆತ್ತು ಹೇಳಿದನು:—“ಕಕ್ಕಾ, ನೀನೆನ್ನು ವುದು ಸರಿಯಿಲ್ಲ. ದಾವೆಯಿಂದ ನೀನು ಬದುಕುವೆನೆಂದು ಭಾವಿಸಿರುವುದು ತಪ್ಪೆಂಬುದು ಸಹಜವಾಗಿ ಹೊಳೆಯುವಂತಿದೆ. ಅದಿರಲಿ. ಕಕ್ಕಾ, ಈಗ ನಾನು ನಿನಗೆ ಇನ್ನೊಂದು ಉಪಾಯವನ್ನು ಹೇಳಿಕೊಡುವೆನು. ಅದನ್ನು ನಾವೆಲ್ಲರೂ ಒಪ್ಪಬೇಕು. ಅದರಲ್ಲಿ ಎಲ್ಲಾರಿಗೂ ತೊಂದರೆಯಿದೆಯೆಂಬುದು ನಿಷ್ಣಂದೇಹವಾದದ್ದು; ಯಾಕಂ ದರೆ ದೊಡ್ಡ ವಿಪತ್ತಿನಿಂದ ಪಾರಾಗಿ. ವುದಕ್ಕೆ ತೊಂದರೆಯಿಲ್ಲದ ಹಂಚಿಕೆಗಳು ದೊರೆಯುವುದು ದುರ್ಭಾಗ್ಯ!”

ಶಾಮನ ಈ ದೀರ್ಘ ಉಪ್ಪುದ್ವಾತದ ಹಂಚಿಕೆಯನ್ನು ಕೇಳುವದಕ್ಕೆ

ಎಲ್ಲರೂ ಆಹುರಂಗಿದ್ದರು. ಗೋವಿಂದರಾಯನು ವ್ಯಗ್ರತೀಯಿಂದ:-“ಶಾನು, ಅನುಮಾನಿಸದೆ ಹೇಳಿ. ಅಸಂಭವವಾಗವಿದ್ದರೆ ತೀರಿತು!”

“ಅಸಂಭವವಾದದ್ದೀನೂ ಅಲ್ಲ; ಹೇಳುತ್ತೀನೇ ಕೇಳಿ. ನಾನು ಕಾರಣಾಂತರದಿಂದ ಈ ನಗರಕ್ಕೆ ಮೇಲಿಂದಮೇಲೆ ಬರಬೇಕಾಗುತ್ತದೆ. ಒಮ್ಮೊಮ್ಮೆ ನಾಲ್ಕಾರು ದಿನಸ ಇದ್ದು, ಮತ್ತೆ ತಿರುಗಿ ಹೋಗುತ್ತೀನೇ ಒಮ್ಮೊಮ್ಮೆ ನಾಲ್ಕಾರು ತಿಂಗಳು ಇರುವ ಪ್ರಸಂಗವೂ ಬಿರುವದುಂಟು. ಈ ಕಾರಣದಿಂದ ನಾನು ಈ ನಗರದಲ್ಲಿ ಸ್ವತಂತ್ರ ಮನೆಯನ್ನು ಮಾಡಿಕೊಂಡು, ಅಡುಗೆಯು ಆಚಾರಿಯನ್ನು ಇಟ್ಟುಕೊಂಡು ಇದ್ದೇನೇ: ಇದಕ್ಕೂ ಸುಗ ನನಗೆ ತಿಂಗಳಿಗೆ ಎಪ್ಪತ್ತು-ಎಪ್ಪತ್ತುದು ರೂಪಾಯಿಗಳನ್ನು ವೆಚ್ಚಿ ಮಾಡಬೇಕಾಗುತ್ತದೆ. ನಾನು ಹೀಗೆ ಮಾಡಿ, ಇಲ್ಲಿಗೆ ಬರುವದನ್ನೇ ಕಡಿಮೆ ಮಾಡಿ, ಅಶ್ವವಶ್ವದ ಪ್ರಸಂಗ ದಲ್ಲಿ ಬಂದಾಗೆ ಸ್ವೇಹಿತರ ಮನೆಯಲ್ಲಿದ್ದು ಆ ರೂಪಾಯಿಗಳನ್ನು ಉಳಿಸಿ ನಿಮಗೆ ಕೊಡಬಲ್ಲಿನು. ಇನ್ನು ಆರು ತಿಂಗಳು ನನಗೆ ಹಣದ ಅಡಳಿತೆ ಯಾಂಟು ಇಷ್ಟು ದಿನಸಗಳವರಿಗೆ ಈ ನಗರದಲ್ಲಿ ಮನೆಯಲ್ಲಿದೆ ನಾನು ಹೇಗಾದರೂ ಮಾಡಿ ಕಾಲಕಳೆಯ ಬಲ್ಲಿನು.”

ಗೋವಿಂದರಾಯನಿಗೂ ರಮಾಬಾಯಿಗೂ ಪರಮಹರುಷವಾಯಿತು. ಇಮ್ಮು ಸುಲಭವಾಗಿ ಈ ವಿಪತ್ತಿನಿಂದ ತಾವು ಪಾರಾದೇವೆಂಬ ಕಲ್ಪನೆಯು ಅವರಿಗೆ ಕನಸಿನಲ್ಲಿ ಬಂದಿರಲಿಲ್ಲ.

ಸಂತೋಷಿತನಾದ ಗೋವಿಂದರಾಯನು:—“ನಿನ್ನನ್ನು ವದು ಉತ್ತಮವೇ ಸರಿ; ಆದರೆ ನಾನೊಂದು ಮಾತು ಹೇಳುತ್ತೀನೇ ಕೇಳಿ. ನಾವು ಮಾತ್ರ ನಿನ್ನವರು, ನಿನು ನವ್ಯನನಲ್ಲವೇನು? ಹೀಗಿದ್ದ ಬಳಿಕ ಮನಿ ತಿಗಿದ ನಂತರ ಸ್ವೇಹಿತರ ಮನೆಯಲ್ಲಿ ಇದ್ದ ಹೋಗುವನೆಂದು ಏಕೆ ಅನ್ನುವೇ?”

“ನಾವು ಇಲ್ಲಿರುವಾಗ ನಿನು ಸ್ವತಂತ್ರ ಮನೆ ಮಾಡಿದ್ದೀ ಸಹಿಯಲ್ಲ. ಹಿಂದೆ ಏನೇ ಆಗಿರಲಿ; ಇನ್ನು ಮುಂದೆ ಸುಧಾರಿಸಿಕೊಂಡರಾಯಿತು.” ರಮಾಬಾಯಿಯು ಅಂದಳು.

“ಕಕ್ಷಿ, ನನ್ನ ತಪ್ಪನ್ನು ಪ್ರಾಂಜಲಮನಸ್ಸಿನಿಂದ ಒಪ್ಪಿಕೊಳ್ಳುತ್ತೀನೇ. ಸ್ವತಂತ್ರ ಮನೆಮಾಡಿಕೊಂಡಿದ್ದುದು ಅನ್ವಯವೇ ಸರಿ. ಮುಂದೆ ಏನಾದರೂ ಮಾಡಿಕೊಳ್ಳಲಿಕ್ಕೆ ಬಂದಿತು. ಈಗಂತೂ ಒಪ್ಪಿಗೆಯನ್ನಿತ್ತು, ಸಾವು ಕಾರನನ್ನು ಅಟ್ಟಿಬಿಡೋಽ” ಎಂದಂದು, ಚಂದ್ರಿಕೆಯ ಕಡೆಗೆ ನೋಡಿ, “ನಾನನ್ನು ವುದು ಸರಿಯಷ್ಟೆ? ನಾನು ಮಾಡಿದ ವ್ಯವಸ್ಥೆಯು ನಿನ್ನ ಮನಸ್ಸಿಗೆ ಬಂದಿತಷ್ಟೆ?” ಎಂದು ಕೇಳಿದನು.

ಚಂದ್ರಿಕೆಯು ಕೆಳವೋರೆಯಿಂದ ‘ಒಳತೇ ಸರ’ ಎಂದಂದು ತಂಡೆಯು ಕಡೆಗೆ ಹೋರಿ ಮಾಡಿ “ಆಪ್ಯಾ, ನನ್ನ ಅಭರಣಗಳನ್ನು ಮಾರಿದರೆ ಕನಿಷ್ಠ ಪಕ್ಕಕ್ಕೆ ಆರು ನೂರು ರೂಪಾಯಿಗಳು ಬರುವವು. ಶಾಮಣಿಗೆ ಆರು ಕಿಂಗಳು ಹಣದ ಅಡಚಣೆಯಿದೆಯಂತೆ. ಅದುವರೆಗೆ ಕಂತುಗಳನ್ನು ಮುಟ್ಟಿಸಿದರೆ, ಮುಂದೆ ಶಾಮಣಿನು ಸಹಾಯ ಮಾಡಿ ಮಾಡುವನನು. ವಿಘಾಕಂಪನಿಯ ಹಣವು ಕೈಸೇರಿದ ಬಳಿಕ ನೀನು ಶಾಮಣಿನ ಕೈಗಡವನ್ನು ಮುಟ್ಟಿಸಲಿಕ್ಕೆ ಬರುತ್ತದೆ. ಶಾಮಣಿನ ವ್ಯವಸ್ಥೆಗಿಂತ ನಾನು ಸೂಚಿಸುತ್ತಿರುವ ಈ ವ್ಯವಸ್ಥೆಯು ಉತ್ತಮವಾಗಲಿಕ್ಕಿಲ್ಲವೇ?” ಎಂದಳು.

ಶಾಮನು ಸೂಚಿಸಿದ ಮಾರ್ಗವೇ ಉತ್ತಮವಾದದ್ದೀಂಬದನ್ನು ನಿಷ್ಪತ್ತಿ ಮಾಡುವುದಕ್ಕೆ ಗೋವಿಂದರಾಯನಿಗೆ ಬಹಳ ಕಾಲವು ಬೇಕಾಗಲಿಲ್ಲ. ವ್ಯವಹಾರ ಜ್ಞಾನ ವಿಹಿನಿಭಾದ ಮಂಗಳು ತನ್ನ ಈ ಕೆಲಸಕ್ಕೆ ಅಡ್ಡಿಯನ್ನು ಒಡ್ಡಿದು ದನ್ನು ನೋಡಿ, ಅವನಿಗೆ ಕೋಪವುಂಟಾಗಿರಲಿಲ್ಲ. ಶಾಮನು ಇರುವದನ್ನು ಮನದಂದು, ಅವನು ಕೋಪವನ್ನು ಕಡಿನೆ ಮಾಡಿಕೊಂಡು:—“ಅಭರಣಗಳನ್ನು ಮಾರುವದಕ್ಕೆ ಇಷ್ಟೇಕೆ ಉತ್ತಮಕಳಾಗಿರುವೆಯೆಂಬದೂ ನನ್ನನ್ನು ಹೀಗೆ ಹೀಗೆ ಹೀಗೆ ನೆಯೆಂಬದೂ ನನಗೆ ಹೊಳೆಯುದಾಗಿದೆ! ‘ಇದು ನನ್ನ ಲಗ್ಗುದ ಸಾಲವು. ಇದನ್ನು ನಾನೇ ತೀರಿಸಲಿಕ್ಕಬೇಕು. ಹೀಗೆ ಮಾಡಿದರೆ ತಾಯಿ-ತಂಡೆಗಳ ಖುಣಿಂದ ಮುಕ್ತಾದಂತಾಗುವುದು’ ಅಂದು ನೀನು ತಿಳಿದಿರುವೆಯಾ?”

ಚಂದ್ರಿಕೆಗೆ ಬಹಳ ಕೆಡಕೆನಿಸಿತು ಅವಳಿ ಮಾತನಾಡದೆ ಸುಮ್ಮು ನಿದ್ದಳು. ಶಾಮನು ಚಂದ್ರಿಕೆಯು ಈ ಮನಸ್ಸಾಪವನ್ನು ಹೊಗಲಾಡಿಸುವ ಉದ್ದೀಶದಿಂದ ಅಂದದ್ದು:—“ಕರ್ಕಾ, ಹಾಗಲ್ಲ; ನಿನಗೆ ಸಹಾಯ ಮಾಡುವ ಅಧಿಕಾರವು ನನಗಿಂತಲೂ ತನಗೆ ಹಚ್ಚಾಗಿದೆಯೆಂದು ಚಂದ್ರಿಕೆಯು ಭಾವನೆಯು. ಅಂತೆಯೇ ಅವಳು ನನ್ನ ಸಹಾಯವನ್ನು ಬಿಟ್ಟು ತನ್ನ ಸಹಾಯವನ್ನು ಗ್ರಹಿಸಬೇಕೆಂದು ನಿನಗೆ ಹೇಳಿಕೊಳ್ಳುತ್ತಿದ್ದಾಗೆ; ಆದರೆ ಚಂದ್ರಿಕೆ, ಹೀಗೆ ನಿನ್ನ ಭಾವನೆಯಿದ್ದರೆ, ನಿನು ನನ್ನನ್ನು ಶಾಮಣಿನೆಂದು ಸಂಜೋಧಿಸದೆ ತಾಮರಾಯನೆಂದು ಸಂಜೋಧಿಸಿದ್ದರೆ ಉಚಿತವಾಗುತ್ತಿತ್ತು.” ಶಾಮನು ನಗತೋಡಿಗಿದನು.

“ನನ್ನ ಮಾತನ್ನು ನೀನೆಲ್ಲರೂ ಅಗ್ಗಿಯುತ್ತೇ ಎಂದ ಬಳಿಕ ನಾನಿನ್ನು ಯಾವ ಮಾತನ್ನೂ ಆಡುವದಿಲ್ಲ. ಶಾಮಣಿ, ನೀನು ನಿನ್ನ ಸಾಮಾನುಗಳನ್ನು ತಕ್ಕುಂಡು ಇಂದೇ ನಮ್ಮ ಮನಗೆ ಇರಲಿಕ್ಕೆ ಬಂದು ಬಿಡು!” ಎಂದು

ಜಂತುಕೆಯು ಅಂದಳು.

“ಆದು ಮುಂದಿನ ವಾತು. ಸದ್ಗುರೈ ನಾವು ಹೊರಗೆ ಕುಳಿತ ಸಾತ್ತ
ಕಾರನನ್ನು ಕಳುಹಿಕೊಮುವದು ಅವಶ್ಯವು. ಕರ್ಕ್ಯಾ. ನಡೆ, ಹೊರಗೆ
ಹೋಗಿನೇಣ.” ಶಾಮನು ಆಂದನು.

ಕುಬೀರನು ಗೋವಿಂದರಾಯನಿಂದ ಪ್ರತಿ ತಿಂಗಳ ನೂರು ರೂಪಾಯಿ
ಗಳನ್ನು ಕೊಡುವ ಅಭಿವಚನವನನ್ನು ತಕ್ಕೊಂಡು ತನ್ನ ಮನೆಗೆ ಹೋದನು.

೧೧

೦೦

ಶ್ರೀ ತಿಂಗಳು ಕೃಪಿಸಿದೆ. ಈ ಅವಧಿಯಲ್ಲಿ ಶಾಮನು ಗೋವಿಂದ
ರಾಯನ ಮನೆಗೆ ಒಂದು ಬಾರಿ ಚಾವರಣೆ ಬಂದಿರಲಿಲ್ಲ; ಯಥಾಸಮಯದಲ್ಲಿ
ಎಪ್ಪತ್ತಿದು ರೂಪಾಯಿಗಳನ್ನು ಕಳುಹಿ ಕೊಡುವದಕ್ಕೆ ಮಂತ್ರಿರಲಿಲ್ಲ.
ಗೋವಿಂದರಾಯನಾದರೂ ನಿಯಮಿತ ಸಮಯದಲ್ಲಿ ಕಂತವನ್ನು ಮುಟ್ಟಿಸಿ,
ಕುಬೀರನಿಂದ ಸಾವತ್ತಿ ತಕ್ಕೊಂಡಿದ್ದನು. ಗೋವಿಂದರಾಯನು ಒಂದೆರಡು
ಸಾರೆ ಶಾಮನ ನಾಸಕ್ತಾಳಕ್ಕೆ ಹೋಗಿದ್ದನು; ಅದರೆ ಶಾಮನ ಭೇಟ್ಟಿಯಾಗಿರಲಿಲ್ಲ.
ಶಾಮನು ನಗರದಲ್ಲಿದ್ದ ಸುದ್ದಿಯು ಮಾತ್ರ ಗೋಂದರಾಯನಿಗೆ ಗೋತ್ತಾಗಿತ್ತು.

ಅನ್ಯಾಯದ ಅಧಿಕಾರಸಂಪಾದನೆಯ ಸಾಧನಗಳಲ್ಲಿ ಬಲ-ಕಾಶಲ್ಯಗಳೇ
ಪ್ರಮುಖ ಸಾಧನಗಳು. ಇವುಗಳಲ್ಲಿಯ ಕಾಶಲ್ಯವು ಮಾನವರ ಮನಸ್ಸಿನ
ಮೇಲೆ ವಚಸ್ಸನ್ನು ಕೂಡಿಸುವದಕ್ಕೆ ಹೆಚ್ಚು ಉಪಯುಕ್ತವಾದದ್ದು.
ವಿಜವು ಜಾಲಗಾರನ ಕೋಲಿಸಿಂದ ಗಾಯಗೊಂಡ ಬಳಕ, ಅದನ್ನು ಕೈವಶ
ಮಾಡಿಕೊಳ್ಳುವದಕ್ಕೊಮ್ಮೆಗ ದಾರವನ್ನು ಎಳಕೊಳ್ಳುವ ಹೊದಲು ಸಡಿಲು
ಬಿಡಬೇಕಾಗುತ್ತದೆ. ಶಾಮನಾದರೂ ಇವೇ ಹಂಚಿಕೆಯನ್ನು ವಲಂಬಿಸಿ,
ಚಂದ್ರಿಕೆಯನ್ನು ಅಂಕಿತಪಡಿಸಿಕೊಳ್ಳುವ ಆಶೀಯಲ್ಲಿದ್ದನು.

ಕುಬೀರನಿಗೆ ಪ್ರತಿ ತಿಂಗಳು ನೂರು ರೂಪಾಯಿಗಳನ್ನು ಕೊಡುವ ಕರಾರು
ಆದ ದಿನ ಶಾಮನು ನಾಕೆಯೇ ತಮ್ಮ ಮನೆಗೆ ಬಂದುಬಿಡುವನೆಂದು ಚಂದ್ರಿ
ಕೆಯು ಭಾವಿಸಿದ್ದಳು. ಅಂತೆಯೇ ಅವಳ ಮುಖದಿಂದ “ಇಂದೇ ನಮ್ಮ
ಮನೆಗೆ ಇರಲಿಕ್ಕೆ ಬಂದು ಬಿಡು” ಎಂಬ ನಾಶವು ಹೊರ ಬಿಡ್ಡಿತು. ಧೂತರ
ಖಾದ್ಯ ಶಾಮನು ಚಂದ್ರಿಕೆಯ ಭಾವನೆಯನ್ನು ತಿಳಿದ್ದನು; ಹಾಗು ಚಂದ್ರಿ
ಕೆಯ ಬಳಗೆ ಪ್ರಸ್ಥಾನ ಬೆಳೆಸುವದಕ್ಕೆ ವಿಲಂಬ ಮಾಡಿದ್ದರೆ, ತನ್ನ ಕಾಯು
ಖಾಧನೆಗೆ ವಿಲಂಬವಾಗುವವೇಂದೂ, ತನ್ನನ್ನು ಹಿಡಿಯಿರುಬ್ಬರೆ ತಾನು ಅವ

ಇನ್ನು ಕೈವಶ ಮಾಡಿಕೊಳ್ಳುವದು ದುಸ್ಸಾಧ್ಯವೆಂದೂ ಗೋತ್ತುಮಾಡಿಕೊಂಡ ದ್ವಾನು. ಅಂತೆಯೇ ಆವನು ಒಂದು ತಿಂಗಳು ವಿಂತಿ ಹೋಗಿದ್ದರೂ ಗೋವಿಂದ ರಾಯನ ಮನೆಗೆ ಕಾಲನ್ನು ಸಹ ಹಾಕಿರಲಿಲ್ಲ.

ಚಂದ್ರಿಕೆಗೆ ಶಾಮನ ಈ ವರ್ತನದಿಂದ ತನ್ನ ತರ್ಕ-ವಿತರ್ಕಗಳೆಲ್ಲ ಸಹಿ ಯಾದವುಗಳಿಂದು ಅನಿಸಿತು. ಶಾಮನು ತನ್ನ ಕೆಲ್ಪನೆಯ ನೇರಿಗೆ ಕಾವು ರುಷನ್ನಲ್ಲವೆಂದು ಅನಿಸಿದ ಅವಳಲ್ಲಿ ಶಾಮನ ವಿಷಯದಲ್ಲಿ ಅಂತರ್ರಿತವಾಗುತ್ತ ನಡಿದಿದ್ದ ಕೃತಜ್ಞತೆಯು ಮತ್ತೆ ಜಾಗ್ರತ್ವವಾಯಿತು; ಆದರೆ ಇದರಿಂದನೇ ಮನಸ್ಸಿನ ಗುಪ್ತ ಸ್ಥಳದಲ್ಲಿ ನಿರಾತೆಯು ಗಾಳಿನಿಯೂ ಖಂಟಾಯಿತು. ಆ ಗಾಳಿನಿಯು ವ್ಯಾದ್ಯನು ‘ಬದುಕುವ ಆತೆಯಿಲ್ಲ’ವೆಂದು ನಿರ್ಧರಿಸಿ ಹೇಳಿ ಹೋದ ಬಳಿಕ, ದೋಗಿಯು ಸಹಸ್ರ ಜೀವನದ ರಾದಿಯಲ್ಲಿ ತಿರುಗುತ್ತಿರುವದನ್ನು ತಿಳಿದ ನಂತರ ಅನುಭವಿಸುವ ಅಸ್ತ್ರತಾಷ್ಟಿತ ಆಫ್ರಾತದಂತೆ ಇದ್ದಿತೆಂದು ಹೇಳಿ ದರೆ ತಪ್ಪಾಗಲಿಕ್ಕುಲ್ಲ.

ವರದನೆಯು ಕಂತವನ್ನು ಕೊಡುವದಕ್ಕೆ ಇನ್ನು ಎಂಟು-ಹತ್ತು ದಿವಸ ಗಳ ಅವಕಾಶವಿತ್ತು. ಗೋವಿಂದರಾಯನು ಹಣವನ್ನು ಹೇಗೆ ಕೂಡಿಸಲೆಂಬ ಚಿಂತಿಯಲ್ಲಿ ಬಿದ್ದಿದ್ದನು ಈ ಸಮಯದಲ್ಲಿ ಶಾಮನ ಕಡೆಯಿಂದ ರೂಪಾಯಿ ಗ್ರೀ ಬಾರದೆ, ಪತ್ರವೈಂದು ಬಂದಿತು ಶಾಮನು ಈ ಪತ್ರದಲ್ಲಿ ಪಡಿನತಿತ ವಾದ ವಾಸಸ್ತು ಅವನ್ನು ಸೂಚಿಸಿ, ಅಲ್ಲಿಗೆ ಬಂದು ಹಣವನ್ನು ತಕ್ಕೊಳ್ಳಿದು ಹೋಗುವಂತೆ ಬೆಂಡಿಕೊಂಡಿದ್ದನು.

ಸಾಯಂಕಾಲದಲ್ಲಿ ಅಧಿಭಿನ ಕೆಲಸವು ತೀರಿದ ಬಳಿಕ ಗೋವಿಂದರಾಯನು ಶಾಮನ ವಾಸಸ್ತು ಅವ ಕಡೆಗೆ ಹೊರಟನು. ಪತ್ರದಶ್ವಿ ನಮುಂದಿಸಿದ ಸ್ಥಳವನ್ನು ಹುಡುಕಲಿಕ್ಕೆ ಅವನಿಗೆ ತೊಂದರೆಯೇನೂ ಆಗಲಿಲ್ಲ. ಹೋಗಿ ನೋಡಿದನು. ಸಂದಿಯಲ್ಲಿಯದೂ ಹಳೇ ಮನೆ. ನಿರ್ಮಿತವಾದಂದಿನಿಂದ ಇಂದಿನವರಿಗೆ ಸಂಸ್ಕಾರ ಹೊಂದಿರಲಿಲ್ಲವೆಂದು ಕಂಡುಬರುವಂತಿತ್ತು. ಮನೆಯ ಮುಂದಿನ ಕಟ್ಟಿಯ ನೇರಿ ಒಂದು ವ್ಯಕ್ತಿಯು ಕುಳಿತಿತ್ತು. ಕೃಶದೇಹ. ಕಷ್ಟ, ವರ್ಣ, ಕಷ್ಟಗೂದಲು, ನೀರಿಗಿಗೆಟ್ಟಿದ ನೋರೆ; ಇವೆರಡರಲ್ಲಿ ಯಾವದು ಅವನ ಯಥಾರ್ಥ ವಯಸ್ಸಿನ ನಿರ್ಧರಕವೆಂಬುದನ್ನು ನಿರ್ಧರಿಸುವದು ಕರಿಣವಾಗಿತ್ತು.

ಗೋವಿಂದರಾಯನು ಆ ವ್ಯಕ್ತಿಯ ಬಳಿಗೆ ಹೋಗಿ “ಇದು ಯಾರ ಮನೆಯು?” ಎಂದು ಕೇಳಿದನು. ಆ ವ್ಯಕ್ತಿಯು ವರ್ಣಜಿಕೆ ಲಾಂಛನದ ಜಿತ್ರ ಪಟದಂತೆ ತನ್ನ ಶಾಭ್ಯವಾದ ಹಲ್ಲುಗಳನ್ನು ಸ್ವದರ್ಶಿಸಿ ಅಂದದ್ದು:-‘ರಾಯರೇ, ಇದು ಮನೆಯಲ್ಲ; ಪಧಿಕಾಶಮವು. ಅಲ್ಲಿ ತೂಗ ಹಾಕಿದ ಹೋಡಿನಲ್ಲಿ

ಬರೆದಿದ್ದ ‘ದಿ ಗೆರಿಟ ಕರಿನಾಟಕ ಹೊಟೀಲ್’ ಎಂಬುದನ್ನು ಓದಿಕೊಳ್ಳಲಿಲ್ಲ ವೇನು?”

ಗೋವಿಂದರಾಯನು ಸಾಯಂಕಾಲದ ಮಂದಪಕಾಶದಲ್ಲಿ ‘ಸಾಯಿನಾ ಚೋಡು’ ಓದಿಕೊಂಡು ತೀರ ಯೋಗ್ಯವಾದ ಹೆಸರೇ ಸಂ! ಎಂದು ಮನಸ್ಸಿನಲ್ಲಿ ಅಂದುಕೊಂಡು, “ನೀವು ಇಲ್ಲೇ ಇರುವಿರಾ?” ಎಂದು ಕೇಳಿದನು.

ಆ ವ್ಯಕ್ತಿಯು ಶ್ವನಃ ರಹ್ಲಿ ಹೊರ ತಿಗೆದು ಅಂದದ್ದು:--“ಕೇವಲ ಇರುವದೇ ಏಕೆ? ನಾನು ಈ ಆಶ್ರಮದ ವಾಲಕನು ಮತ್ತೊರಿ ಭಾಗಿದಾರಿಂಳು.”

ಗೋವಿಂದರಾಯನು ಮೇಲ್ಲಿನೆ ನಕ್ಕು ಅಂದದ್ದು: -“ಒಳತೇ ಸಂ! ಮುಖ್ಯ ಮನುಷ್ಯರ ಸಂಗಡ ಮಾತನಾಡಲು ದೊರೆತದ್ದು ನನ್ನ ಸುಭಾಗ್ಯ! ನಾನು ಶಾಮಾನ ದೇಸಾಯಿ ಇವರ ಸಂಗಡ ಮಾತನಾಡಲಿಕ್ಕೆಂದು ಇಲ್ಲಿಗೆ ಬಂದಿದ್ದೇನೇ. ಅವರು ಒಳಗೆ ಇರುವರೇ?”

“ಓಹೋ! ಇದ್ದಾರೆ. ನೀವು ಅವಂಗೆ ಏನಾಗದೀಕು?”

ಗೋವಿಂದರಾಯನು ವಚಾರಿಸಿ ಹೇಳಿದ್ದು: “ನಾನು ಅವರ ಕಕ್ಷನಾಗ ದೀಕು.”

“ನಾನು ಯಾರೋ ಅವರಿಚಿತರೆಂದು ತಿಳಿದಿದ್ದೇನು. ಬೇಗೆ ನಿಂತುಕೊಂಡಿರೀಕೆ? ಒಳಗೆ ನಡೆಯಿರಿ. ಶಾಮಾನರಾಯರು ಅಜಾರಿಯಲ್ಲಿದ್ದಾರೆ. ಒಳಗೆ ಮಲಗಿದ್ದಾರೆ.”

ಜಾಡ್ಯದ ಸುದ್ದಿ ಯನ್ನು ಕೇಳಿ, ಗೋವಿಂದರಾಯನು ಉತ್ಸಾಹ ತೆಯಿಂದ ಶಾಮನ ಹತ್ತರ ಹೋದನು. ಒಂದು ಶಣ್ಣ ಕೇಳಿ. ಇನ್ನೂ ದೀಪವನ್ನು ಹಚ್ಚಿರಲಿಲ್ಲ. ಗೋವಿಂದರಾಯನಿಗೆ ಒಳಗನದೇನೂ ರಾಣಲ್ಲಿ. ‘ಕಕ್ಷಾ, ಇಲ್ಲಿ ಬಾ’ ಎಂದು ಶಾಮನು ಕರೆದನು. ಗೋವಿಂದರಾಯನು ಪ್ರಾರಂಭನು ಸರಿಸಿ ಹೊಗಿ ಶಾಮನ ಥಾಸುಗಳು ಬಳಿಯಲ್ಲಿ ಮಂಡಿಸಿದನು

“ಶಾಮು, ಇಡ್ದು ಏನು?” ಗೋವಿಂದರಾಯನು ಕೇಳಿದನು.

‘ಹೇಳಿನೆನು’ ಎಂದಂದು ಶಾಮನು ಆಶ್ರಮದ ವಾಲಕನ್ನು ಕುರಿತು: “ವಿಶ್ವಪು, ದೀಪವಚ್ಚಿ ಬಾಗಿಲವನ್ನು ಮಂದಕ್ಕೆ ಮಾಡಿಕೊಂಡು ಹೋಗು” ಎಂದು ಅನ್ವಯಿಸಿ ಮಾಡಿದನು. ಪಿಶ್ವಪುನು ಶಾಮನ ಅನ್ವಯಿಸುತ್ತನ್ನು ಕೂಡಲೀ ಅಮಲಿನಲ್ಲಿ ತಂದನು. ಶ್ರೀಮಂತನಾದ ಶಾಮನ ವಚ್ಚೆಸ್ವಾ ಖಾನಾವಳಿಯನೆ ಮೇಲೆ ಚೆನ್ನಾಗಿ ಕುಳಿತೆಯೆಂಬುದನ್ನು ಗೋವಿಂದರಾಯನು ಮನಗಂಡನು.

ವಿಶ್ವಪುನು ಹೋದ ಬಳಿಕ ಶಾಮನು ಹೇಳಿದ್ದು:—“ಕಕ್ಷಾ, ಅಜಾರಿಯೇನೂ ಅಂಥ ದೊಡ್ಡದಳಿ; ನಾಲ್ಕೆಪ್ಪದು ದಿವಸಗಳಿಂದ ಜ್ಞರ ಬರುತ್ತಿದ್ದವು. ನಿನ್ನಿನಿಂದ ಏನೂ ಇಲ್ಲ; ಆದರೆ ಪ್ರಕೃತಿಯು ಬಹಳ ದುಖ-ಲವಾಗಿದೆ. ಇಲ್ಲದಿದ್ದರೆ ನಾನು ನಿನಗೆ ತೊಂದರೆ ಕೊಡುತ್ತಿದ್ದೇನೇ? ನಾನೇ ಬಂದು ರೂಪಾಯಿಗಳನ್ನು ಕೊಟ್ಟು ಬರುತ್ತಿನ್ನೇನು. ನಿನಗೆ ಬಹಳ ತ್ರಾಸಾಗಿರಬಹುದಲ್ಲವನೇ?”

ಗೋವಿಂದರಾಯನು ತುಸ ಹೊತ್ತು ಸುಮ್ಮನೆ ಕುಳಿತು ಬಳಿಕ ಹೇಳಿದ್ದು: “ಅದುದು, ನಿನ್ನ ಈ ದುರ್ವರ್ಚನಾರದಿಂದ ನಿಜವಾಗಿಯೂ ನನಗೆ ತಾವವಾಗುತ್ತದೆ. ಮೊದಲದ್ದ ಮನೆ ಮನ್ನು ಬಿಟ್ಟು, ಈ ಕೆಟ್ಟ ಸ್ಥಳಕ್ಕೆ ಬಂದು ಅಸ್ವಸ್ಥತೆಯನ್ನು ಅನುಭವಿಸುತ್ತಿರುವೆ; ಆದರೂ ನಿನಗೆ ನಮ್ಮ ಮನೆಗೆ ಬರಲಿಕ್ಕಾಗಲಿಂಳಿ; ನಾವಿಗೆ ಸುದ್ದಿಯನ್ನು ತಿಳಿಸಲಿಕ್ಕಾಗಲಿಲ್ಲ. ಇದೇ ಏನು, ನೀನು ನಮ್ಮವನೆಂದು ಹೇಳಿಕೊಳ್ಳುವದರ ಇಂಗಿತವು? ನಾನು ಈಗ ಬಾಂಗೆಯನ್ನು ತಕ್ಕಿಂಧಿಸುತ್ತಿರುವೆನ್ನೇ. ನೀನು ನಮ್ಮ ಮನೆಗೆ ಬಂದು ಬಿಡು. ಇಲ್ಲವಾದರೆ ನಾನು ನಿನ್ನಿಂದ ವಣಿಕನ್ನು ತಕ್ಕೊಳ್ಳಿತ್ತುವನಲ್ಲ!”

ಗೋವಿಂದರಾಯನ ಮಾತ್ರ ಕೇಳಿ ಶಾಮನಿಗೆ ಬಹಳ ಆನಂದವಾಯಿತು; ಆದರೆ ಆವನು ಆದನ್ನು ತೋರಿಗೊಡುತ್ತಿರುತ್ತಿರುವುದನಿಂದ ತನಿಗಿರುವ ತೊಂದರೆಗಳನ್ನು ಡೂರಿಕೊಳ್ಳುತ್ತೊಡಗಿದನು ಅವುಗಳಲ್ಲಿಯ ಒಂದು ನೇವ ವಾದರೂ ಯೋಗ್ಯವಾದದ್ವಾಗಿರಲಿಲ್ಲ. ಈ ಕಾರಣಗಳ ಮಾಲಿಕರುನ್ನು ಕೇಳಿ ಗೋವಿಂದರಾಯನು ಶಾಮನು ತನ್ನ ಮನಿಗೆ ಬಾರದಿರುವದಕ್ಕೆ ಚಂದ್ರಿಕೆಯ ಅಂದಿನ ಅಶ್ಲೀಲ ವ್ಯವಹಾರವೇ ಕಾರಣವೆಂದು ಭಾವಿಸಿಕೊಂಡನು.

ಒಂದೆರಡು ತಾಸು ವಾದ-ವಿವಾದ ಮಾಡಿದರೂ, ಶಾಮನು ತನ್ನ ಮನೆಗೆ ಬರುವದಕ್ಕೆ ಒಪ್ಪದಿರುವದನ್ನು ತಿಳಿದು, ಗೋವಿಂದರಾಯನು ದುಃಖ ದಿಂದಲೂ ಅಭಿಮಾನದಿಂದಲೂ ಎದ್ದು ನಿಂತನು. ಶಾಮನು ಎಪ್ಪು ಬೇಡಿ ಕೊಂಡರೂ ಕೇಳಿದೆ, ರೂಪಾಯಿಗಳನ್ನು ತಕ್ಕೊಳ್ಳಿದೆ ಮನೆಗೆ ಹೊರಟನು.

ಪಥಿಕಾಶಮವನ್ನು ಬಿಟ್ಟು ಹೊರಬಿದ್ದ ಬಳಿಕ ಗೋವಿಂದರಾಯನ ಅಭಿಮಾನವು ಆಶಂಕೆಯಲ್ಲಿ ರೂಪಾಂತರ ಹೊಂದಿತು! ಹೀಗೆ ಮಾನಾಭಿಮಾನದ ಜಾಲದಲ್ಲಿ ಏಕ್ಕು, ನಿಯಮಿತ ವೇಳೆಗೆ ಕಂತವನ್ನು ಮುಟ್ಟಿಸದಿದ್ದರೆ ತನ್ನ ಅವಸ್ಥೆ ಏನಾಗುವದೋ, ಎಂಬ ಚಿಂತೆಯಿಂದ ಗೋವಿಂದರಾಯನು ಕಳಿವಳಿಂಡನು. ಸ್ವಾಭಿಮಾನದ ಮೇರೆದಸ್ವಿದ ಅಭಿನಯವನ್ನು ತೋರಿ, ಹಣವನ್ನು ಬಿಟ್ಟು ಬಂದು ಅನುಚಿತವಾಯಿತೆಂದು ಪಶ್ಚಾತ್ತಾಪ ಪಟ್ಟನು.

ಗೋವಿಂದರಾಯನ ಮನೆಗೆ ಬರುತ್ತಲೇ ರವಾಬಾಯಿಯು ‘ಶಾಮನು

ಎಕೆ ಬರಲಿಲ್ಲ? ರೂಪಾಯಿಗಳನ್ನು ಕೊಟ್ಟಿನೋ ಇಲ್ಲವೇ?“ ಎಂದು ಕೇಳಿ ದೆನ್ನು. ಚಂದ್ರಿಕೆಯು ಧೂರ ನಿಂತುಕೊಂಡು ಉತ್ತರವನ್ನು ಕೇಳುವದಕ್ಕೆ ಅತುರಳಾಗಿದ್ದಳು. ಇದನ್ನು ತಿಳಿದ ಗೋವಿಂದರಾಯನ ಆಶಂಕೆಯೂ, ಅನು ತಾಪವೂ ಕೊಳ್ಳಿಧದಲ್ಲಿ ಪರಿಣಮಿಸಿದವು. ಗೋವಿಂದರಾಯನು ಹೆಂಡತಿಯ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಳ್ಳಿ, ಕುರಿಧಿಸ್ತರದಿಂದ —“ಇನ್ನು ಮುಂದೆ ಸಾಖ್ಯಾರನ ತಗಾವಿಯು ಬಂದಾಗೆ, ಅವನನ್ನು ಸಮಾಧಾನ ಪಡಿಸಿ ತಿರುಗಿ ಕೆಳುಹಿಕೊಡುವ ಕೆಲಸಕ್ಕೆ ನಿನ್ನ ಮಗಳನ್ನು ಹಜ್ಜು!”

“ಯಾಕೆ, ಅವಕೇನ, ವಾಡಿವಳು?” ರವಾಚಾಯಿಯು ಭಯದಿಂದ ಕೇಳಿದಳು.

ಗೋವಿಂದರಾಯನು ಅದೇ ಸ್ವರದಿಂದ —“ಪಕೆಂಬುದನ್ನು ಹೇಳಬೇಕೇ? ಅಂದು ಶಾಮನ ಸಂಗಡ ಅವಳು ಹೇಗೆ ವರ್ತಿಸಿದ್ದಂಬುದನ್ನು ಸೇನು ಸಮ ಕ್ರಮ ಇದ್ದ ನೋಡಿಲ್ಲವೇ? ಶಾಮನಾಸಲ್ಲಿ ಸ್ವಲ್ಪಿಂದರೂ ಸಾತ್ಫಿಮಾನವಿದ್ದರೆ ಅವನು ನಮ್ಮು ಮನಗೆ ಬರುವ ಸಂಘವಪಲ್ತೆಂಬದನ್ನು ಅಂತೇ ನಾನು ಗೊತ್ತು ಮಾಡಿಕೊಂಡಿದ್ದೇನು. ಪ್ರತಿತಿಂಗಳ ಏಕೈತ್ಯಾದ್ಯಾದು ರೂಪಾಯಿ ಕೊಟ್ಟು ಈ ಮನೈಯಲ್ಲಿ ಅವಮಾನವನ್ನು ತಾಲಿಕೊಂಡಿರುವದಕ್ಕೆ ಅವನೇಕೆ ಮನಸ್ಸು ಮಾಡಿಯಾನು? ಏನೋ ನಮ್ಮು ಮೇಲಿನ ಮನತ್ಯಿ ಮೂಲಕ ಅವನು ಸ್ವಾರ್ಥತ್ವಾಗಕ್ಕೆ ಸಿದ್ಧನಾಗಿದ್ದಾನು. ನಿನ್ನ ಈ ಬುದ್ಧಿಮತಿಯಾದ ಮಗಳು ಎಲ್ಲವನ್ನೂ ಕೆಡಿಸಿಬಿಟ್ಟಳು!”

“ಶಾಮು ಏನಾದರೂ ಅಂದನೇನು?”

“ಅವನೇನೂ ಅನ್ನಲಿಲ್ಲ! ಅವನು ಇದನ್ನೇಲ್ಲ ಪರಿಷ್ಯಾರವಾಗಿ ಆಡಿ ತೋರಿಸತಕ್ಕವನೇ?”

“ರೂಪಾಯಿಗಳನ್ನಾದರೂ ಕೊಟ್ಟಿನೇನು?”

“ಅವನು ಕೊಡಬಂದರೂ ನಾನು ತಕೊಂಡ್ಲಿಲ್ಲ! ಅವನಿಂದ ಹಣ ತಕೊಂಡ್ಲಿವದು ತೀರ ಅಯೋಗ್ಯವೆಂದು ನನಗೆ ಅನಿಸಿತು! ಅದ್ವಷ್ಟದಲ್ಲಿದ್ದಂತಾಗಲಿ!”

ಚಂದ್ರಿಕೆಯು ಪ್ರೇಕಾಲ ಸಮ್ಮನೆ ನಿಂತುಕೊಂಡು, ಬೇಕ ಮೇಲ್ಲ ಮೇಲ್ಲನೆ ಹೋಗಿ ತನ್ನ ಕೋಟಿಯನ್ನು ಸೇರಿ, ನಾಸುಗೆಯ ಮೇಲೆ ಬಿದ್ದು ಕೊಂಡಳು. ಅಭಿಮಾನದಿಂದಲೂ ಅವಮಾನದಿಂದಲೂ ಅವಳ ಹೃದಯವು ದೇಹಿಸಿಕೊಡಿತ್ತು. “ಸಾಖ್ಯಾರನನ್ನು ನಾನು ಸಮಾಧಾನಪಡಿಸಬೇಕೆಂದು ಆಪ್ತನು ಅನ್ನತೀರಿವನು! ಏನು ವಿವರಿತವಿದು! ಶಾಮನ ಸಲಗಿಗೆ ಆಸ್ತಿ

ಕೊಟ್ಟದರೆ, ಸಾವು ಕಾರನನ್ನು ಶಮಾಧಾನಕಡೆಗಿಡಂತಾಗುತ್ತಿತ್ತೀ? ಅಥವಾ ಅಭಾಗಿನಿಯಾದ ನಾನು ತಾಯಿ-ತಂಡಿಗಳ ಮೇರೆಲ್ಲ ಉದರಪ್ರೋಷಣೆಯ ಭಾರ ವನ್ನು ಹೇರಿದ್ದ ಬಳಿಕ ಅವರ ವಾತನ್ನು ಕೇಳಲಿಬೇಕ್ಕಾ? ಶಾಮಣಿನಾಡರೂ ನನಗೆ ಮಾಡುವದೇನು? ತಾಯಿ-ತಂಡಿಗಳ ಪ್ರಬಲ ಇಚ್ಛೆಗೆ ನಾನು ಅಡಿಯಾಗಬೇಕೇ? ಇದರಿಂದ ಮುಂದೆ ಏನಾದರೂ ಕೆಟ್ಟ ಪರಿಣಾಮವಾದ್ದೀ, ಅದಕ್ಕೆ ನಾನು ಪಾತ್ರಾಲ್ಲವೇ ಅಲ್ಲ!” ಚಂದ್ರಿಕೆಯು ಹಾಸಿಗೆಯಿಂದೆದ್ದು ದೀರ್ಘವನ್ನು ಹೊತ್ತಿಸಿದಳು ಲೇಖನ ಸಾಬಿತ್ಯಗಳನ್ನು ಸಂಗ್ರಹಿಸಿ ಒಂದು ಸಣ್ಣ ಪತ್ರಬರಿದಳು. ಬಳಿಕ ತಂಡಿಯ ಕೇರಳೆಗೆ ಹೊಗಿ, ರಾಮನ ಪತ್ತೆಯನ್ನು ಗೊತ್ತು ಮಾಡಿಕೊಂಡು ಬಾದ, ತಾನು ಬರೆದ ಪತ್ರನನ್ನು ರಾಮಣಿಗೆ ಮುಟ್ಟಿಸುವ ವ್ಯವಸ್ಥೆಯಲ್ಲಿ ತೊಡಗಿವು.

६

వుదిన ముంజానే ఎద్ద ఒక శామను గోవిందరాయిను ఆఫీసినల్లిరువ హోత్తినల్లి మనేగ హోగి రమాబాయియు కైయుల్లి దూపాయిగళన్ను కొట్టు బచేకు: కాగు రమాబాయియు మత్తు చెంద్రికేయ ఆచరణియన్ను ఆగ్రహపడు నోఇ ఆవర మనేయల్లి ఉప వూరువదన్ను నిధరించబేకు, ఎందు గొత్తుమాడికొండను. రమాబాయియు మనేయల్లిరువదక్కోసుగ బకళవాగి పీడిశువళింట విశ్వాసపు అవసిగిత్తు. హోగి ఆదర ఇన్ను హోగిరువదక్కే హంజరిదరి హకెల్లివేందూ ఆవను భావిసికొండిద్దను.

ಶಾಮನು ಉಚ್ಛರ ತರುವಾಯದಲ್ಲಿ ಪ್ರೋಣಾಕು ಹಾಕಿಕೊಂಡು ದೊಪಾಯಿಗಳನ್ನು ತಕ್ಕೊಂಡು ಹೊರಡಲಿಕ್ಕೆ ಸಿದ್ಧನಾದನು. ಈ ಸಮಯದಲ್ಲಿ ಮೋಷ್ಟುವನ್ನನು ಬಂದು ಪತ್ರವನ್ನು ತಂದು ಕೊಟ್ಟು. ಶಾಮನು ಅವರಿಂತಹ ಅಕ್ಕರೆಗಳಿಂದ ಕೂತೂಹಲವಶನಾಗಿ ಕೂಡಲೇ ಪತ್ರವನ್ನೊಂದಿಕೊಂಡನು. ಅದು ಚಂದ್ರಿಕೆಯಿಂದ ಬರೆಯಲಪಟ್ಟಿತು:—

ಶಾಮಣ್ಣ,

କଳେଦ ଗା । ୧୦ଗତିଲ୍ଲ ନିର୍ମାଣ କମ୍ପ୍ୟୁଟର ନମ୍ବର ମନେଗେ ବରଲିଲ୍ଲ.
ଆଶ୍ଵସ୍ତ କରିରନାଗି ବାନାବଳ୍ୟଲ୍ଲ ଜରୁବ ପ୍ରକାଶଙ୍କ ବଂଦିଦ୍ଵାକୁ ନମ୍ବର

ಮನೆಗೆ ಬರಲಿಕ್ಕೆ ಕಲ್ಲಿಗಳಿಡಿಯೆಂದು ಅಪ್ಪುನು ಹೇಳಿದನು. ಕೇಳಿ ಅತ್ಯಂತ ವಿಷಾದವಾಯಿತು. ನಿನ್ನ ಅಪರಾಧಕೆವೈಸುಗ ನೀನು ಕೋಪಸೂಂದು ಹೀಗೆ ಮಾಡುತ್ತಿದ್ದರೆ, ನಾನು ಕ್ಷಮಿಸಿಂದು ಹೇಳಿಕೊಳ್ಳುತ್ತೇನೆ. ಈಗ ನಾನು ನಿನಗೆ ಚೆಡಿಕೊಳ್ಳುವದೇನಂದರೆ - ಈ ಪತ್ರ ಮುಟ್ಟಿದೊಡನೆಯೇ ನೀನು ನಿನ್ನ ಸಾಮಾನುಗಳನ್ನೆಲ್ಲ ತಕ್ಷಣಂದು ನಮ್ಮ ಮನೆಗೆ ಬಂದು ಬಿಡಬೇಕು ಅಣ್ಣಾ, ತಂಗಿಯ ಈ ಪ್ರಾರ್ಥನೆಯನ್ನು ಮನ್ನಿಸಲಾರೆಯಾ? ನೀನು ಬಾರದಿರುವದ ರಿಂದ ನನಗಾಗಬಹುದಾಗಿದ್ದ ದುಃಖನನ್ನು ಈ ಪತ್ರದಲ್ಲಿ ಸ್ವಷ್ಟಿಗೊಳಿಸಲಿಕ್ಕೆ ಸಾಧ್ಯವಿಲ್ಲ!

ನಾನು ಮತ್ತೊಂದು ವಾತು ನಿನಗೆ ಕೇಳಿಕೊಳ್ಳುತ್ತೇನೆ- ಈ ಪತ್ರವನ್ನು ನೀನು ಬೇರೆ ಯಾರಿಗೂ ತೋರಿಸಬೇಡ. ನಾಳೆ ಬಂದಾಗ್ಗೆ ಈ ಪತ್ರವನ್ನು ನೀನು ನನಗೆ ತಂದು ಕೊಡಬೇಕು. ಇತಿ.

ಪತ್ರವನ್ನೊಂದಿ ಶಾಮನು ಪರಮಾನಂದವನ್ನು ತಾಳಿದನು. ಖಾನಾ ವಳಿಯ ಸೇವಕನನ್ನು ಕರೆದು, ಒಂದು 'ಎಕ್ಕಾಗಾಡಿ'ಯನ್ನು ತರುವಂತೆ ಆಜ್ಞಾಪಿಸಿದನು. ತರುವಾಯ ಚಂದ್ರಿಕೆಯ ಪತ್ರದ ಉತ್ತರವನ್ನು ಬರಿಯಲಿಕ್ಕೆ ಕುಳಿತನು —

“ಪ್ರಿಯಚಂದ್ರಿಕೆ,

ನಿನ್ನ ಕೃಪಾಪತ್ರವನ್ನೊಂದಿ ಬಹಳ ಸಂತೋಷವಾಯಿತು. ಡಾಕ್ಟರ ಭಡಕನುಕರವರ ಜಹಾಲ ಚೈಪಫದ ನಾಲ್ಕು ಶೀಶಗಳನ್ನು ಬರಿದು ಮಾಡಿ ದ್ದರೂ ಕಾಣದಿರುವ ಗುಣವು ನಿನ್ನ ಈ ಹೊಮೀಂಟಪಾಧಿಕ ಚೈಪಫದ ಒಂದೇ ಒಂದು ಬಿಂದುವಿನಿಂದ ಸ್ವಷ್ಟವಾಗಿ ತೋರುತ್ತಾರೆ! ಏದು ಮಿನಿಟ್‌ಗಳ ಹಿಂದೆ ದುರ್ಬಲತೆಯ ಮೂಲಕ ತಲೆಯೆತ್ತಲಾಗುತ್ತಿರಲಿಲ್ಲ. ಈಗಾದರೂ ನೆಟ್‌ಗೆ ಕುಳಿತು ಈ ಪತ್ರವನ್ನು ಬರಿಯಲೂಡಿದ್ದೀರೆ.

ನಾನು ನಿನ್ನ ಬಳಿಗೆ ಬರಬೇಕೆಂದು ಅಪ್ಪಣಿ ಮಾಡಿರುವೆ. ನಿನ್ನ ಈ ಆಜ್ಞಾಯನ್ನು ಅಳ್ಳಾಗಳಿಯುವದಕ್ಕೆ ನನಗೆ ಸಾಧ್ಯವೇ? ದೇಹವು ದುರ್ಬಲವಿರಿದಿದ್ದರೆ, ಕಾಡಲೆ ಸಿನ್ನ ಹುಕುಂ ಅಮಲಿನಲ್ಲಿ ತಂದುಬಿಡುತ್ತಿದ್ದೆನು! ಶರೀರದ ಅಶ್ವತ್ತತೆಯ ನೇವವನ್ನು ಹೀಳಿ, ಆಜ್ಞಾಭಂಗಕ್ಕೆ ಪ್ರವೃತ್ತನಾಗಿರುವನೆಂದು ಕೋಪಗೊಳ್ಳಿರು! ನಾಳೆಯೇ ನಿನ್ನ ಬಳಿಗೆ ಬಂದು ಹಾಜರಾಗುವೆನು.

ನಿನ್ನ ಎರಡನೆಯ ಅಪ್ಪಣಿಯನ್ನು ಅಂಶಕ್ಕಾಗಿ ಪಾಲಿಸಬಲ್ಲೆನು. ನಿನ್ನ ಆದೇಶದಂತೆ ಪತ್ರವನ್ನು ಎರಡನೆಯವರಿಗೆ ತೋರುವದಿಲ್ಲವೆಂದು ನಾನು ನಿನಗೆ ಪರಿಸರವನ್ನು ಕೊಡುತ್ತೀನೆ; ಆದರೆ ನಿನ್ನ ಇಷ್ಟದಂತೆ ಪತ್ರವನ್ನು ನಿನಗೆ ತಿರುಗಿ

ಕೊಡುವದು ವಾತ್ತ ಸಾಧ್ಯವಿಲ್ಲ. ಯಾಕೆಂಬುದು ನಿನಗೆ ಗೋತ್ತೀ ಇದೀ ಹೆಲವು ಬಾರಿ ಹೆಲವು ವಿಧವಾಗಿ ವಿಚಾರಿಸಿ ಮನಸ್ಸಿನೊಳಗೆ ಯಾವ ಸಂದೇಹ ವನ್ನು ತಂದುಕೊಂಡೆಡುವೆಯೋ, ಆ ಸಂದೇಹಕಾವ್ಯಾಗಿಯೇ ನಾನು ನಿನಗೆ ಈ ಪತ್ತವನ್ನು ತಿರುಗಿಕೊಡಲಾರೆನು.

ನಾಳೀಯೀ ನಿನ್ನ ದರ್ಶನವಾಗುತ್ತದೆಯೆಂದ ಬಳಿಕ ‘ಅಲಮಿತಿ ವಿನ್ಯಾಸೀಣ’ ಎಂದಂದು ಈ ಪತ್ತವನ್ನು ಮುಗಿಸುತ್ತೀನೆ. ಇತಿ”

ಶಾಮನು ಪತ್ತವನ್ನು ಮಡಚಿ ಹಾಕೆಂಟಿನಲ್ಲಿ ಕಾರೆ ಕಿಸೆಯಲ್ಲಿಟ್ಟುಕೊಂಡನು. ತರುವಾಯ ಸೇವಕನು ತಂದು ನೀಲಿಸಿದ್ದ ಗಡಿಯಲ್ಲಿ ಪ್ರೀತನ್ನೂ ಹಾಸುಗೆಯ ಸುರುಳಿಯನ್ನೂ ಇಡಿಸಿ, ಗೋವಿಂದರಾಯನ ಮನೆಗೆ ಪ್ರಯಾಣ ಬೆಳಿಸಿದನು.

ರವಾಬಾಯಿಯು ದಿನದಂತೆ ಮಲಗಿದ್ದಳು. ಚಂದ್ರಿಕೆಯು ಹಾಸುಗೆಯ ವೇಗೆ ಮಲಗಿ ಪ್ರತ್ಯಕ್ಷವನ್ನೊಧ್ಯತ್ವ ನಿಡೆ ಹಾಗು ಜಾಗರಣಗಳ ಮಧ್ಯದಲ್ಲಿದ್ದಳು. ಈ ಸಮಯದಲ್ಲಿ ಶಾಮನ ಒಂಟಿತ್ತಿನ ಬಂಡಿಯು ಬಾಗಿಲದ ಬಳಿಗೆ ಬಂಡಿತು. ಚಂದ್ರಿಕೆಯು ತಬ್ಬರ್ವತಣದಿಂದ ಪ್ರೇರಣಾ ಜಾಗ್ರತ್ತಾಗಿ, ಕಿಡಕಿಯು ಹತ್ತಿರ ಹೊರಿ ಹೊರಿ ನೋಡಿದ್ದಳು. ಶಾಮನು ಬಂಡಿಯುಂ ದಿಲಿಯುತ್ತಿರುವದು ಕಂಡು ಬಂತು. ಅವಳು ಆವ್ಯಾಸನನ್ನು ಎಬ್ಬಿಸಬೇಕೆಂದು ಮೊದಲು ಆಶೋಚಿಸಿದ್ದಳು; ಅದರೆ ಕೂಡಲೇ ಆ ಆಶೋಚನೆಯನ್ನು ರಹಿತ ಪಡಿಸಿ, ತಾನೇ ಹೊರಿ ಬಾಗಿಲವನ್ನು ತೆರೆದ್ದಳು.

ಶಾಮನು ತಂದಿದ್ದ ಸಾಮಾನುಗಳನ್ನು ಹೊರಮನೆಯಲ್ಲಿರಿಸಿ, ಬಂಡಿಯನ್ನು ಬಾಡಿಗೆಯನ್ನು ಕೊಟ್ಟು ಕೆಳುಹಿ, ಮನೆಯನ್ನು ಹೊಕ್ಕನು. ಕಣ್ಣಗೆ ಬಿದ್ದ ಚಂದ್ರಿಕೆಯನ್ನು ದೇಶಿಸಿ, “ಕಕ್ಕಿ ಎಲ್ಲಿರುವು?” ಎಂದು ಕೇಳಿದನು.

“ಮಲಗಿದ್ದಾ ಳ್ಳ.”

“ಹರಿಯು?”

“ಶಾಶೀಗೆ ಹೊರಿದ್ದಾನೆ.”

“ಕಕ್ಕೆನಂತೂ ಆಶೀಸಿಗೆ ಹೊರಿರಬಹುದಃ.”

“ಹೊದು.”

“ಹಾಗಾದರೆ ನಿನ್ನ ಹೊರತು ನನಗೆ ಅನ್ನ ಅವರವಿಳ್ಳ.” ಶಾಮನು ನೆಕ್ಕು ಅಂದನು.

“ಆವ್ಯಾಸನನ್ನು ಎಬ್ಬಿಸುವೆನು. ಒಳಗೆ ಸಂಪನ್ಮೂಲ.”

ಕಕ್ಕೆಯನ್ನು ಎಬ್ಬಿಸುವ ಮೊದಲು ನಿನ್ನ ಸಂಗಡ ಬಂದೆರು ಮಾತ್ರ

ಎಷ್ಟನ್ನು ಹಬ್ಬೇಕಾಗಿದೆ. ಇದಕ್ಕೆ ನೀನು ಪರವಾನಿಗೆ ಕೊಡಬಲ್ಲಿಯಾ?”

ಚಂದ್ರಿಕೆಯು ಇಚ್ಛೆಯಿರದಿದ್ದರೂ ಉತ್ಸರ್ಜಿತಿಯ ಮೂಲಕ ‘ಆಗಲಿ’ ಎಂದಳು.

ಶಾಮನು ತನ್ನ ವಿಚಿತ್ರ ಕುಶಲತೆಯಿಂದ ಸ್ವರವನ್ನು ಪರಿವರ್ತನೆ ಗೊಳಿಸಿ ಅಂದದ್ದು: “ನಿನ್ನೆ ಕ್ಕೆನು ನನ್ನ ವಾಸಕ್ಕೆ ಇಂದು ನನ್ನನ್ನು ಬಹಳವಾಗಿ ಹೀಡಿಸಿದನು! ನಾನು ಬರಲಿಕ್ಕೆ ಒಪ್ಪಲಿಭಿ. ಆ ನಾನು ಇಂದು ನಿನ್ನ ಏರಡು ಸಾಲಂಗಳ ಪತ್ರವನ್ನು ಕಂಡುಕ್ಕೊಂಡು ಹೊರಟು ಬಂದಿನು. ಇದು ಜನರಿಗೆ ತಿಳಿದರೆ ಏನಂದಾರು?”

ತಾನು ಶಾಮನಿಗೆ ಪತ್ರ ಬರದುದೂ ಹಾಗು ಪತ್ರದಲ್ಲಿ ಶಾಮನ ವಿಷಯ ದಲ್ಲಿ ವಿಶ್ವಾಸವನ್ನು ತೋರ್ಪಿಸಿದುವದೂ ಮಹಡನಾಗ್ಯಯವಾಯಿತೆಂದು ಚಂದ್ರಿಕೆಯು ಆರಿತಳು. ಈ ತುಳ್ಳು ಸಾಮಾನ್ಯವೂ ಆದ ಸಾಧನವನ್ನೇತ್ತೀ ಹಿಡಿದು ಶಾಮನು ವಿಚಿತ್ರವಾದೀಂದು ಸಂಗತಿಯನ್ನು ಸಿದ್ಧಗೊಳಿಸುವ ಪ್ರಯತ್ನ ದಲ್ಲಿದ್ದ ದನ್ನು ಚಂದ್ರಿಕೆಯು ತಿಳಿದು, ದುಸ್ಪಹವಾದ ವಿಸ್ಯಾಯಿಂದ ಕ್ಷಣಿ ಹೊತ್ತು ಸುಮ್ಮನ್ನೇ ನಿಂತಳು. ಬಳಿಕ ನಕ್ಕು ಹೇಳಿದ್ದು: “ಶಾಮಣಿ, ಜನರು ಏನಂದಾರೆಂದು ಕೇಳಿದೆಯಲ್ಲವೇ? ಅನ್ನ ವದೇನು? ಗೋವಿಂದರಾಯನು ಮನೆಮನುಂಪ್ಯಾ ಹೊಗಿ ಕರೆದರೂ ಶಾಮಾಯನು ಬಾರದಿರುವದು ಒಂದು ಅನಾಗ್ಯಯ; ಸಿಸ್ತೆ ಬಾರದಿರವ ಶಾಮರಾಯನು ಇಂದು ಬಂದದ್ದು ಮತ್ತಿಗ್ರಂದು ಅನಾಗ್ಯಯ; ಮತ್ತು ಈ ಸಂಗತಿಯನ್ನು ಅವನು ಆಡಿ ತೋರುವುದು ಎಲ್ಲಕ್ಕೂ ಹೆಚ್ಚಿನ ಅನಾಗ್ಯಯ!”

ಮುಂದೆ ಶಾಮನು ಸರಿಯಾಗಿ ಹಾತಾಡಲಿಲ್ಲ. ಚಂದ್ರಿಕೆಯು ಶಾಮನ ಈ ಅಂಷಂಬಿದ್ದ ಬಡಬಡಿಕೆಗಳಿಗೆ ಉತ್ತರ ಕೊಡುವುದು ನಿಷ್ಪಯೋಜನವೆಂದು ಭಾವಿಸಿ, ತನ್ನ ಪತ್ರವನ್ನು ತಿರುಗಿ ಕೊಡುವಂತೆ ಶಾಮನನ್ನು ಕೇಳಿಕೊಂಡಳು.

ಶಾಮನು ನಕ್ಕು ಹೇಳಿದ್ದು:—“ಅದನ್ನು ಹೇಗೆ ಕೊಡಲಿಕ್ಕೆ ಬಂದಿತು? ಅದೊಂದು ಪ್ರವರ್ಣಣಪತ್ರನು! ಅದನ್ನು ಕೈಯೊಳಗಿಂದ ಕಳಕೊಳ್ಳಲಾರೆನು! ನಿನ್ನ ಆ ಪತ್ರವಾಣಪತ್ರದ ಬಳಲು ನಾನೊಂದು ಪತ್ರವನ್ನು ಕೊಡುತ್ತೇನೆ, ತಕ್ಕಾಗೇ. ನೀನಿದನ್ನು ನಿನ್ನ ಪತ್ರದ ಗಸೀಡಿಯಿಂದು ಭಾವಿಸಿ ಶಾಯ್ಯಕೊಂಡಿಟ್ಟು ತೊಳ್ಳಿ!” ಬಳಿಕ ಶಾಮನು ತಾನು ತಕ್ಕಾಗಿ ಬಂದಿದ್ದ ಪತ್ರವನ್ನು ಚಂದ್ರಿಕೆಯ ಕೈಯಲ್ಲಿ ಕೊಟ್ಟಿನು.

ಚಂದ್ರಿಕೆಯು ಅದನ್ನು ತಿರುತ್ತಿರುವ ನೋಡಿ ‘ಇದೇನು?’ ಎಂದು ಕೇಳಿದ್ದೆನು.

ಶಾಮನು ಹಾಸ್ಯಮುಖದಿಂದ ಮಾತಾಡಿದ್ದು:—“ನಿನ್ನ ಪಕ್ಕದ ಉತ್ತರವು. ಮೊದಲು ನಾಳೆ ನಿನ್ನ ಭಿಟ್ಟಿಗೆ ಬರಬೇಕೆಂದು ನಿರ್ಧರಿಸಿಕೊಂಡು ಈ ಪಕ್ಕವನ್ನು ಬರಿದಿದ್ದೀನು. ಬಳಿಕೆ ಹುಕುಮನ್ನು ಕೂಡಲೇ ಜಾರಿಯಲ್ಲಿ ತಡಿದ್ದರಿಂದ ಹೊಡ್ಡಿ ಶಿಕ್ಕೆಗೆ ಗುರಿಯಾಗಬೇಕಾದಿತೆಂಬ ಭಾವನೆಯು ಹುಟ್ಟಿದ್ದರಿಂದ, ಬಂಡಿಯನ್ನು ಬಾಡಿಗೆ ವಾಡಿಕೊಂಡು ಕೂಡಲೇ ಹೊರಟುಬಿಟ್ಟುನು.”

ಚಂದ್ರಿಕೆಯು ಬೇರೆ ಕಡೆಗೆ ಮೋರೆ ಮಾಡಿ “ಶಾಮಣ್ಣ, ತಂಗಿಯು ಅಣ್ಣನಿಗೆ ಶಿಕ್ಕೆಯ ನಿರ್ಧಿಸಿದ್ದೀಂಷೆ?” ಎಂದು ಹೇಳಿದಳು.

“ಚಂದ್ರಿಕೆ, ನಾನು ನಿನ್ನ ಈ ಪ್ರಶ್ನೆಗೆ ಉತ್ತರವನ್ನು ಕೂಡಲಾರಡವ ನಾಗಿದ್ದೀನೆ. ಯಾಕಂದರೆ, ಚಿಕ್ಕಂದಿನಿಂದಲೂ ಆಕ್ರಮಿ-ತಂಗಿಯರೊಡನೆ ನನ್ನ ವ್ಯವಹಾರವಿಲ್ಲ; ಆದರೆ ನಾನು ನಿನಗೆ ಒಬ್ಬ ಕಾಮಿನಿಯು ತನ್ನ ಪ್ರೇಮಿಯು ಮೇಲೆ ಎಪ್ಪು ಅಧಿಕಾರವನ್ನು ನಡೆಸಬಲ್ಲಿಕೋ ಅಪ್ಪೋ ಅಧಿಕಾರವನ್ನು ನನ್ನ ಮೇಲೆ ನಿರ್ನಾಯಕ ನಡೆಸಬಹುದೆಂದನ್ನು ಮಾತ್ರ ನಿರ್ಧಾರದಿಂದ ಹೇಳಿಕೊಡುತ್ತೀನೇ! ಅಥಾತ್, ಸೀನು ನನ್ನನ್ನು ತಿರಸ್ಕರಿಸಬಹುದು--ಪುರಸ್ಕರಿಸಲೂ ಬಹುದು! ನಾನು ಆ ಪುರಾಣ ಕಾಲದ ವಿಷಮತೆಯ ವಾದಿಯಲ್ಲ; ಈ ಇಪ್ಪತ್ತನೆಯ ಶತಮಾನದ ಸಮತೆಯ ವಾದಿಯು. ಅಥಾತ್, ನನ್ನಲ್ಲಿ ನಾಮು ಅಣ್ಣನು, ನಿನು ತಂಗಿಯು; ನಾನು ಪಿರಿಯನು, ನಿನು ಕೆರಿಯಳು ಮೊದಲಾದ ಉಚ್ಚಾ-ನೀಚ ಭಾವನೆಗೆ ಅಪ್ಪದವಿಲ್ಲ ಎಲ್ಲರೂ ಸಮಾನರೆಂದೇ ನಾನು ಕಿಳಿಯುತ್ತೀನೆ ಸಾಹೇಬ ಜನರ ಅನುಕರಣದಿಂದ ನಿರ್ನಾಯಕ ಅನ್ನತಿರುವೆಯೆಂದು ನಿರ್ನಾಯಕ ನನ್ನನ್ನು ತಿರಸ್ಕರಿಸಿದರೂ ಚಿಂತೆಯಿಲ್ಲ. ನನ್ನ ಗಾದರೋ ಸಾಹೇಬರ ಆಚಾರ-ವಿಚಾರಗಳು ಅತ್ಯಾತ್ಮಮವನೆಂದಿಸಿತ್ತುವೇ; ಹಾಗು ನಮ್ಮ ಸಮಾಜದಲ್ಲಿಯೂ ಈ ತರದ ಪರಿವರ್ತನೆಯಾಗಬೇಕೆಂದು ಮನಸ್ಪೂರ್ವಕವಾಗಿಯೂ ಅನಿಸುತ್ತದೆ. ಸಾಹೇಬರು ಅಣ್ಣ-ತಂಗಿಯರ ಸಂಬಂಧವು ಸಮಾನ ಆಧಿಕಾರನ್ನೀಡು ತಿಳಿಯುತ್ತಾರೆ; ಅವರು ಸಹೇಳಿದರ ರಾಗದಿದ್ದರೆ ಶಿರಿತು; ಮೊದಲು ಅಣ್ಣ-ತಂಗಿಯರಾಗಿದ್ದವರು ಮುಂದೆ ಗಂಡ-ಹೆಂಡಿಪೂರಿಕ್ಕೂ ಅವರಲ್ಲಿ ಪ್ರತಿಬಂಧವಿಲ್ಲ”

ಶಾಮನ ಈ ದೀರ್ಘ ಹಾಗು ಗೂಡು ಭಾವಣದಿಂದ ಚಂದ್ರಿಕೆಗೆ ಸಿಟ್ಟು ಬಂದಿತು. ಆವಳು ಕೊರ್ತಿಕಂಸಿತಪ್ಪರದಿಂದ ಹೇಳಿದ್ದು:—“ಅಣ್ಣ, ಆ ಪುರಾಣಕಾಲದ ನಿಯಮ-ವ್ಯವಹಾರಗಳು ಎಪ್ಪೇ ಕೆಣ್ಣವೊಡು ನಿನು ಅನ್ನಲ್ಲಿಯೇಕೆ; ನನಗೆ ಆವೇ ಸೇರಹತ್ತಿವೆ. ನಿನ್ನ ಈ ಇಪ್ಪತ್ತನೇ ಶತಮಾನದ ಭಾವನೆಗಳು ನನಗೆ ಬೇರೆಲ್ಲ! ಅಣ್ಣ, ನಿನ್ನ ಈ ಸುಧಾರಿಸಿದ ವಿಚಾರಕರಂಗ

ಗಳು....”ಅವಳು ಮಾತನಾಡುವದನ್ನು ಅಧಕ್ಯೇನೇ ನಿಲ್ಲಿಸಿದಳು. ಮುಂದಿನ ಕಟುಶಬ್ದಗಳನ್ನು ಉಚ್ಚರಿಸುವ ಇತ್ಯೇಯು ಅವಳಿಗಿರಲಿಕ್ಕಿಲ್ಲ; ಅಥವಾ ಕೋವಾಕಿರೀಕದಿಂದ ಅವಳ ಕುತ್ತಿಗೆಯು ಬಿಗಿದು ಬಂದಿರಬಹುದು.

ತನ್ನ ಮಾತಿನ ಪರಿಣಾಮವು ಹೀಗೆ ಕಟುವಾಡುದನ್ನು ಸೋಡಿ ಶಾಮಾನು ಮುಖದಲ್ಲಿ ಕಾತರಭಾವವನ್ನು ತಂದುಕೊಂಡು ಅಂದದ್ದು:—“ಜಂದ್ರಿಕೆ, ನಾನು ಮಾತಿನ ಭರದಲ್ಲಿ ಅಜ್ಞಾನವಶನಾಗಿ ಯಾವದೊಂದು ಮಾತನಾಡಿ ನಿನಗೆ ಸಂತಾಪವಾಗುವಂತೆ ಮಾಡಿದರೆ, ಕೈಮಿನೆಂದು ಅಂಗಳಾಚಿ ಬೇಡಿ ಕೊಳ್ಳುತ್ತೇನೇ. ನೀನು ಒಂದು ಸಂಗೀತಯನ್ನು ಮನದಂದಿದ್ದರೆ ಈ ರೀತಿ ನನ್ನ ಮೇಲೆ ಸಿಟ್ಟಿಗೇಳುತ್ತಿರಲಿಲ್ಲ. ತಂಗೀ, ಈ ಸಂಸಾರದಲ್ಲಿನನ್ನು ವರಿಸುವವರು ನಿಮ್ಮ ಹೊರತು ಬೇರೆಯಾಗೂ ಇಲ್ಲ. ನಾನು ನಿಮಿಂದ ಇವುಗಳನ್ನು ಸಂಪೂರ್ಣವಾಗಿ ಹೊಂದಬೇಕೆಂದು ಆಶಿಸಿದರೆ ತಕ್ಕುಗಾರನಾಗುವೇನೇನು? ಇರಗಾಲದಲ್ಲಿ ಸಿಕ್ಕು ಕೂಲಾ-ಎಂದು ಚಟುವಡಿಸುತ್ತಿರುವ ಮನುಷ್ಯನನ್ನು ಕರ್ಷಿಮೊಯು ಪಕ್ಕಾನ್ನು ಗಳಿಂದ ತುಂಬಿದ ಶಾಟುಗಳ ಮುಂದೆ ಕುಳಿರಿಸಿದಾಗ ಅವನು ತುಸ ಅಸಹ್ಯ ವರ್ತನನನ್ನು ವರಾಡಿದರೆ, ಅವನನ್ನು ತಿರಸ್ತಿರಿಸಲ ಕ್ಷಮಿತೇನು? ತಿರಸ್ತಿರಿಸಲೇಬೇಕೆಂದು ನಿನ್ನ ಮತನಿದರೆ, ಕಂಗಾಲನಿಗೆ ಧಾನ್ಯದ ರಾಶಿಯನ್ನು ತೋರಬೇಡ! ತೊರಿಸಿದಿಯಂದರೆ ಹಷಾಸಿಸಿದ ಅವನು ಅತಿರೀಕವನ್ನು ಅಚ್ಚಿಸತಕ್ಕವನೇ!”

ಜಂದ್ರಿಕೆಯ ಕೋಪವು ಕೆಲವುಟ್ಟಿಗೆ ಶಾಂತವಾಯಿತು. ತುಸು ದಯವೂ ಉಂಟಾಯಿತು. ಅವಳು “ಉಳ್ಳಾ, ನಾನು ನಿನಗೆ ಗೂಪ ದುಹು ಮಾತನ್ನೂ ಅಡಲಿಲ್ಲವಲ್ಲ!” ಎಂದು ಅಂವಳು.

ಶಾಮನು ನಗೆನುಖಿದ ಶಾಂತಸ್ವರದಿಂದ “ಇಲ್ಲ, ಅಡಲಿಲ್ಲ! ನೀನು ಅಶಿಷ್ಯವಚನಗಳನ್ನಾಡತಕ್ಕವಳೇ ಅಲ್ಲ! ಇರಲಿ. ನಾನು ಹೇಳಬೇಕಾಗಿದ್ದು ದನ್ನು ಹೇಳಿದೆನು. ಇನ್ನು ಕಕ್ಕಿಂತುನ್ನು ಏಬಿಸು ನಡೆ” ಎಂದು ಹೇಳಿದನು. ಬಳಿಕ ಅವನು ತುಸ ತಡೆದು ಬಳಗೆ ಹೋಗುತ್ತಿದ್ದ ಜಂದ್ರಿಕೆಯನ್ನು ಕರೆದು “ಸಶರೀರನಾಗಿ ನಾನೇ ಬಂದಿದೆ ಬಳಿಕ ಪತ್ರದ ಪ್ರಯೋಜನವೇನು? ನನ್ನ ಪತ್ರವನ್ನು ನನಗೆ ಕೊಟ್ಟಿಬಿಡು” ಎಂದು ಶಾಂತನು.

ಜಂದ್ರಿಕೆಯು ಪತ್ರವನ್ನು ಕೂಡಹೋದಳು. ಯಾವದೊಂದು ಒಂದು ವಿಚಾರಕ್ಕೊಳಗಾಗಿ ಕೊಡುವದನ್ನು ತಡೆದು ‘ಓದಿ ಕೊಡುವೇನು’ ಎಂದಂದಳು. “ಆ ಪತ್ರವೇನೂ ನನಗೆ ಬೇಕಿಲ್ಲ. ನೀನದನ್ನು ಕೊಟ್ಟಿರೂ ಅಷ್ಟೇ,

ಕೊಡದಿದ್ದರೂ ಅಷ್ಟೇ. ಪತ್ರವನ್ನು ತಿರುಗಿ ಬೇಡುವದರಲ್ಲಿ ನಿನದನ್ನು ಓದಿ
ಕೊಳ್ಳಬಾರದೆಂಬುದೇ ನನ್ನ ಮುಖ್ಯ ಉದ್ದೇಶವು.”

“ಯಾಕೆ?”

“ಓದಿಕೊಂಡರೆ ತಾನೇ ತಾನಾಗಿ ಹೊಳೆಯುವದು!”

ಪತ್ರವನ್ನು ಒಗ್ಗೆದಬಿಡಬೇಕೆಂದು ಚಂದ್ರಿಕಿಗೆ ಇನಿಸಿತು; ಇದರೆ
ವ್ಯಂತವು ಫಲವನ್ನು ಹಿಡಿಯುತ್ತಿರುವಂತೆ, ಕುಕೊಹಲವು ಪತ್ರವನ್ನು ಅವಳ
ಕೈಯಿಂದ ಆಗಲಗೊಡಲಿಲ್ಲ.

ರಮಾಬಾಯಿಯು ಶಾಮನನ್ನು ಸೂರ್ಯ, ವರ್ಣನಾತೀತವಾದ
ಅನಂದವನ್ನು ಹೋಂದಿದ್ದಾರು. ಶಾಮನ ದೇಹಜಾತ್ಯದ ಬಗ್ಗೆ ವಿಸ್ತೃತವಾದ
ಮಾಹಿತಿಯನ್ನು ಪಚಾರಿಸಿ ತಿಳಿದುಕೊಂಡಳು. ಬಳಿಕ ಅವಳು ಶಾಮನಿಗೆ
ಈ ಸುಬುದ್ಧಿಯಂಟಾದುದಕ್ಕೆ ವಿಸ್ತೃಯವನ್ನು ಅನಂದವನ್ನು ಪ್ರಕಟಿಸಿ,
“ಶಾಮನು, ಸಿನ್ನೆ ಅವರು ಸಿನ್ನೆಂದ್ದಿಗೆ ಬಂದು ಸಿನ್ನೆನ್ನು ಪರಿಪರಿಯಂದ ಕರೆ
ದರೂ ಬಾರದನನು, ಇಂದು ಕರೆಯುದಲೇ ಬಂದೆ! ಈ ಸದ್ಗುದ್ಧಿಯು ಸನಗಿ
ಹೇಗೆ ಉಂಟಾಯಿತು?” ಎಂದು ಕೇಳಿದ್ದಾರು.

ಚಂದ್ರಿಕೆಯ ಹಾಗು ಶಾಮನ ನೇತ್ರಸಮೂಲನವಾಯಿತು. ಶಾಮನು
ನಕ್ಕುಹೇಡನು:-“ಕಕ್ಕೆ, ಸಿನ್ನೆ ದುಂಬಿದ್ದಿಯುಂಟುದ್ದರಿಂದಲೇ ಈ ಹೊತ್ತು
ಸದ್ಗುದ್ಧಿ ಹುಟ್ಟಿತು; ಕಕ್ಕೆನನ್ನು ವ.ಸೆಗೆ ಕರುಹಿದ ಬಳಿಕ ನಾನು ನನ್ನು
ಅನ್ವಯವನ್ನು ತಿಳಿದುಕೊಂಡೆನು”

ಮತ್ತೆ ನೇತ್ರಸಮೂಲನವಾಯಿತು. ಚಂದ್ರಿಕೆಯ ಅಥರೋಪ್ತದಲ್ಲಿ
ಕರೆನಗೆಯ ಪ್ರೇಣರೇಖೆಯು ಒಡಮೂಡಿದ್ದನ್ನು ಶಾಮನು ಕಂಡುಕೊಂ
ಡನು. ಶತಿ ತರಲವಾದ ಕೃತಜ್ಞತೆಯ ರಸದಿಂದ ಆ ಸ್ಥಳವು ಸಿಕ್ತವಾಗಿದೆ
ಯೆಂದು ಭಾಪಿಸಿಕೊಂಡನು.

೮೩

**

ಗೌರೀ ಸಂದರ್ಭಯನು ಆಖೀಸಿನ ಕೆಲಸವು ತೀರಿದ ಬಳಿಕ ಶಾಮ
ನಿರುವ ಪಥಿಕಾಶ್ರಮದ ಶಡೆಗೆ ಹೊರಟಿನು. ವ್ಯವಸಾಯ ಬಂಧುಗಳ ಬಳಿ
ಯಲ್ಲಿ ನೂರು ನೂಪಾಯಿಗಳ ಕೈಗಡವನ್ನು ಕೇಳ ಕೇಳಿ ದಣೆದು ನಿರಾಶನಾದ
ಅವನು, ಸಿನ್ನಿನ ಸ್ವಾಭಿಮಾನದ ಮಾತನ್ನು ನುರೆತುಬಿಟ್ಟಿದ್ದನು. ಶಂಕದ

ಹಣವನ್ನು ಮುಟ್ಟಿಸಿದ್ದಿರೆ, ಸಾವುಕಾರನಿಂದಾಗಬಹುದಾಗಿದ್ದೆ. ಪೀಡಿಯನ್ನು ಮನದಂದು, ಅನನ್ನ ‘ಇಂದು ಯಾವದೇ ರೀತಿಯಿಂದಾಗಲಿ ಶಾಮನನ್ನು ಮನೆಗೆ ಕರೆದೊಯ್ಯಬೇಕು ಅನಿವಾರ್ಯ ಪ್ರಸಂಗದಲ್ಲಿ ಪಣವನ್ನಾದರೂ ತಕ್ಷಿಣಂದು ಮನೆಗೆ ಹೋಗಬೇಕು’ ಎಂದು ನಿರ್ಧರಿಸಿಕೊಂಡಿದ್ದನು.

ಹಾದಿಯ ಹಿಡಿದು ಹೋಗುತ್ತಿರುವ ಗೋವಿಂದರಾಯನ ಮನಸ್ಸಿನಲ್ಲಿ ಯಾಚನೆಯ ಸಂಬಂಧವಾದ ಆ ಶೈಲ್ಕುಕ್ಕವು ಮತ್ತೆ ಮತ್ತೆ ಬರಹತ್ತಿತು:—

‘ಏ ಪಥುವರ್ಗಲನೇ ವಕ್ತ್ರಂ ದೀನವಾಕ್ ಗದ್ದಿದ ಸ್ವರಂ!

ಮರಹೇ ಯಾನಿ ಚಿರ್ಯಾನಿ ತಾನಿ ಚಿರ್ಯಾನಿ ಯಾಚನೇ! ||

ಅದರಿ ಸ್ವಭಾವದ ಮೇಲೆ ಅಭಾವದ ಪೀಡಿಯು ಅತ್ಯಂತ ಪ್ರಬಲವಾಗಿ ದ್ವಿದರಿಂದ ಗೋವಿಂದರಾಯನು ಶೈಲ್ಕುಕ್ಕವನ್ನು ಪರಿಸುತ್ತು ಶಾಮನ ವಾಸ ಸ್ಥಳದ ಕಡೆಗೆ ಮುಂದುವರಿಯುವದರಲ್ಲಿದ್ದನು.

ಗೋವಿಂದರಾಯನು ಖಾನಾವಳಿಗೆ ಹೋಗಿ, ಶಾಮನಿದ್ದ ಕೋಣೆಯ ಕಡೆಗೆ ನಡೆದನು. ಮಧ್ಯದಲ್ಲಿ ಆಶ್ರಮದ ಮಾಲಕನ ಭಟ್ಟಿಯಾಯಿತು. ಗೋವಿಂದರಾಯನು ಶಾಮನ ಸರ್ವಾಚಾರವ ವಿಚಾರಿಸಿದನು. ನಿನ್ನಿನ ಇವನ ಬರುವಿಕೆಗೂ ಇಂದು ಶಾಮನು ಖಾನಾವಳಿಯನ್ನು ಬಿಟ್ಟು ಹೋಗುವದಕ್ಕೂ ಸಂಬಂಧವಿರಬೇಕೆಂದು ಭಾವಿಸಿದ ಆ ಕಾಳಾ ಬ್ರಾಹ್ಮಣನು ಗೋವಿಂದರಾಯನ ವಿಷಯದಲ್ಲಿ ಪ್ರಸನ್ನನಾಗಿರಲಿಲ್ಲ. ಅವನು ರುಕ್ಷಸ್ವರದಿಂದಃ- ‘ಶಾಮ ರಾಯರು ನಮ್ಮ ಆಶ್ರಮವನ್ನು ಬಿಟ್ಟು ಹೋದರು.’ ಎಂದು ಹೇಳಿದನು.

ವಿಸ್ತೀರ್ಣಾದ ಗೋವಿಂದರಾಯನು “ಬಿಟ್ಟು ಹೋದನೆ? ಕಡೆಯವರಿಗೂ ಇಲ್ಲವೇ ಕೆಲವು ದಿವಸಗಳ ಮಟ್ಟಿಗೆ ಮಾತ್ರವೇ?” ಎಂದು ಹೇಳಿದನು.

“ಸ್ವಾಮಿ, ಅದನ್ನು ನಾನರಿಯೆ; ಬಿಟ್ಟು ಹೋದದ್ದೀಂದೇ ನನಗೆ ಗೊತ್ತು!”

“ಎಲ್ಲಿಗೆ ಹೋದನೆಂಬದಾದರೂ ಗೋತ್ತಿದೆಯೇ?”

“ಎಲ್ಲಿಗೆ ಹೋದನೆಂಬುದು ತಮಗೇ ಗೋತ್ತಿರಬೇಕು! ನನ್ನ ನ್ನೇಕೆ ಕೇಳುತ್ತೀರಿ?”

ಈ ತರದಲ್ತುರಗಳಂದ ಗೋವಿಂದರಾಯನಿಗೆ ಸಿಟ್ಟು ಬಂದಿತು ಅವನು “ಸ್ವಾಮಿ, ಹುಡುಗಾಟಿಕಾಗಿ ನಾನಿಲ್ಲಿ ಬಂದವನಿಲ್ಲ! ಅದರೆ ನಿಷ್ವ ಮಾತ್ರ ಹಾಗೆ ಶಿಳದುಕೊಂಡು ಲತ್ತುರಕೊಟ್ಟಿರಿಂದು ಶಾಂತಿದಿ!” ಎಂದು ಅಂದನು.

ವಿಶ್ವಪುನು ದಂತಕಂಗ್ರೆಗಳನ್ನು ಪ್ರದರ್ಶಿಸಿ “ರಾಯರೆ, ಕೋಪಗೋಳಿ ಟೈತಿರಿ. ನಾನು ಮುಂಜಾವಿಸಿದ ಇದುವರಿಗೆ ದುಡಿಮ ದುಡಿಮ, ಹಲವು

ತರದ ಜನರೊಡನೆ ತಲೆಯೊಡಕ್ಕೊಂಡು ಬೇಸತ್ತು ಹೋಗಿದ್ದೀನೆ. ಏನು ವಾದುವದಿದೆ? ಕೆಲಸವೇ ಅಂಥದು! ಶಾಮರಾಯರು ಹೋಗುವ ಕಾಲಕ್ಕೆ ಇಂಥಲ್ಲಿಗೇ ಹೋಗುವನೆನೆಂದು ನನಗೆ ಹೇಳಿ ಹೋಗಿದವರಲ್ಲ. ಬಹುತರ ತಮ್ಮ ಉರಿಗೆ ಹೋಗಿರಬಹುದು” ಎಂದು ಇಂದನು.

“ಇಂದು ಮುಂಜಾವಿನಲ್ಲಿ ಅವನಿಗೆ ಜ್ಪರಬುದಿದ್ದವೇ?”

“ರಾಯರೆ ನಾನು ಏನು ಹೇಳಲಿ? ಘರ್ನಾರ್ವಿನಾಟಿರ ಹಚ್ಚೆ ಪರೀಕ್ಷೆ ದವನು ನಾವಲ್ಲ!” ವಿಶ್ವಪ್ಪನ ಕ್ಷಮ್ಮಾಗುವ ಪ್ರಣಃ ಕಾಣಿಸಿಕೊಂಡನ್ನು.

ಗೋವಿಂದರಾಯ: ಸು ವಿಶ್ವಪ್ಪನನ್ನು ಉರಿಗಣ್ಣಿಸಿದೆ ನೋಡಿ, ಮಾನಸ್ಸಿ ನಲ್ಲಿ ಅವನನ್ನು ಶರಿಸುತ್ತ, ಅಶ್ರಮದಂದ ಹೊಬಬಿಡ್ಡಾನು. ಹಾದಿಯ ಹಿಡಿದು ಬರುವಾಗ ಶಾಮನು ತನ್ನ ವಸ್ತರಿಗೆ ಹೋಗಿದ್ದುರಾ ಹೋಗಿರಬಹುದು ದೆಂಬ ವಿಚಾರವು ಒಮ್ಮೆ ಅವನ ಮನಸ್ಸಿನಲ್ಲಿ ಬಂದಿತು; ಆದರೆ ನಿನ್ನನ ಶಾಮನ ಮಾತುಗಳಂದ ಈ ವಿಚಾರವನ್ನು ಉಲಪಡಿಸಿಕೊಳ್ಳುವ ಸಾಹಸವೇ ಗೋವಿಂದರಾಯನಿಗೆ ಉಗುವಂತಿರಲಿಲ್ಲ.

ಮನೆಗೆ ಹೋಗಿ ಶಾಮನನ್ನು ನೋಡಿದ ಕೂಡಲೆ ಗೋವಿಂದರಾಯನ ಚಿಂತೆಯಲ್ಲಿ ಅಳಿದು ಹೋಯಿತು. ಅವನು ತಾನು ಆಶ್ರಮಕ್ಕೆ ಹೋಗಿ ಬಂದ ಸಂಗತಿಯನ್ನು ಮುಕ್ಕೆಟ್ಟುನು; ಆದರೆ ಶಾಮನನ್ನು ಸೂರ್ಯಾದುವದರಿಂದಾದ ಆನಂದವನ್ನು ಮುಚ್ಚಿಟ್ಟುಕೊಳ್ಳಲಕ್ಕೆ ಸಮರ್ಥನಾಗಲಿಲ್ಲ.

ದೂರದಲ್ಲಿ ನಿಂತು ತಂದೆಯ ಪ್ರಸನ್ನ ಮುಖವನ್ನು ನೋಡಿ ಚಂದ್ರಿಕೆಗೆ ಸಂತೋಷವಾಗಲಿಲ್ಲ. ಅವಳು ತಂದೆಯು ಅಂತರಿಕ್ಷ ಸ್ಥಿತಿಯನ್ನು ಮನದಂದು ಉದ್ದಿಗ್ನಿಂಬಾಡಳು. ಈ ಅಗ್ರಹಾರ್ತಿಯವಲ್ಲಿ ಅತಿಧಿಪರಾಯಣಿತೆಯಲ್ಲಿ ಒಂದು ಬಣವರ ಉಪಾಯಹೀನತಯೂ ಮತ್ತೆತ್ತಿಂದು ಪ್ರಸ್ತೇದ ಯಥೇ ಚ್ಯಾಚಾರವ ಶಕ್ತಿಯೂ ಆದಕವಾಗಿರುವದನ್ನು ಉಂಟಿಸಿದ ಆವಳು ಅತಿಶಯ ಕಳವಳಗೊಂಡಳು. ಶಾಮನು ಅವರಮೇರು ಅಧಿಕಾರಮಾಡನೆ ಮನೆಯಲ್ಲಿ ಕಾಲಿಟ್ಟಿಸ್ತರೂ, ಆ ಅಧಿಕಾರವನ್ನು ನಡೆಸುವ ಲಕ್ಷ್ಯವನ್ನು ತೋರಿದಿರುವುದನ್ನು ನೋಡಿಯೂ ಉವಳಿಗೆ ಸಮರ್ಥಾನವನೆನಿಸಲಿಲ್ಲ. ಯಾರಂದರೆ, ಹರೆಯಲ್ಲಿ ಮರಿಯಾಗಿವ್ವ ಶಸ್ತ್ರವು ಬೇಕಾದಾಗ ಹೋಗಿದ್ದ ತನ್ನ ಸಂಹಾರ ಕಾರ್ಯವನ್ನು ಸಾಂಗಗಂಜಿಸಿಕೊಳ್ಳಬ್ಲಾದೆಂಬುವನ್ನು ಅವಳು ಅತವಾಗಿದ್ದು. ಶಾಮನ ಈ ಶಸ್ತ್ರವಾದರೂ ಒಂದು ಕಡೆಯಲ್ಲ ಹದನವಾದ ಜೂರಿಯನ್ನು ಇಗ್ನೋಡಿಸ್ತು; ಮತ್ತೆತ್ತಿಂದು ಕಡೆ ತೀಕ್ಷ್ಣಾವಾದ ಜಂಬಿಯದಂತಿರವುದು. ಈ ಶಸ್ತ್ರವನ್ನು ಪರೋಗಸುವ ಶಾಮನು ಅತ್ಯಂತ ಕುಶಲನು.

ಯಾವ ಕಾಲಕ್ಕೆ ಯಾವ ಭಾಗವನ್ನು ಉಪಯೋಗಕ್ಕೆ ಹಜ್ಞುವನೆಂಬದು ಯಾರಿಗೂ ಗೊತ್ತಾಗದು!

ಮುಂದೆ ಶಾಮನು ಯಾವ ಕೋಣೆಯಲ್ಲಿ ವಾಸಿಸಬೇಕೆಂಬ ಬಗ್ಗೆ ಚೆಚ್ಚಿ ಹೊರಟಿತು. ಅಂತಹಿನ ಮೇಲಿನದೊಂದು ಕೋಣೆಯಲ್ಲಿ ಶಾಮನು ಇರಬೇಕೆಂದು ಇಚ್ಛಿಸಿದ ರಮಾಬಾಯಿಯು ಆ ಕೋಣೆಯನ್ನು ಪರಿಶ್ವಾರ ಗೊಳಿಸುವ ಸಿದ್ಧ ತೆಯಲ್ಲಿದ್ದಾಗು; ಆದರೆ ಶಾಮನು ಆದಕ್ಕೆ ಸಮೃತಿಸಲಿಲ್ಲ. ಅವನು ಅಂದದ್ವಿ:- “ನಾನು ಕೇಳಮನೆಯಲ್ಲಿಯ ಕೋಣೆಯಲ್ಲಿಯೇ ಇರುವೆನು. ರಾಜವಾಗೆಕ್ಕೆ ಹೊಂದಿರುವದರಿಂದ ನನಗೆ ಹೆಚ್ಚು ಆರಾಮವೆನೀಸುವದು” ಆದರೆ ಇದು ಗೋವಿಂದರಾಯನಿಗೂ ರಮಾಬಾಯಿಗೂ ಸೇರಿಲಿಲ್ಲ. ಇವರು ಶಾಮನ ಮಾತು ಉಪೇಸ್ಯೇಷೇಯವೆಂದು ನಂತಹಬಟ್ಟರು ಶಾವೆಲ್ಲರೂ ಮೇಲೆ ಮಲಗಿ, ಶಾಮನೊಬ್ಬನನ್ನೇ ಕೇಳಮನೆಯಲ್ಲಿ ಮಲಗಿಸುವದು ಸರಿಯಾಗಲಿರ್ತೀಲ್ಲಿಂದು ಜಂದಿಕೆಗೂ ಅನಿಸಿತ.

“ಶಾಮನು, ಮೇಲೆ ಮಾರು ಕೋಣೆಗಳವೇ. ಯಾರಿಗೂ ತೊಂದರೆಯಾಗುವಂತಿಲ್ಲ. ಹೀಗಿರಲು ಕೆಳಮನೆಯಲ್ಲಿಯೇ ಇರುವೆಂದು ನೀನೇಕೆಷಟ್ಟಿಡಿಯುತ್ತಿರುವೆ?” ಗೋವಿಂದರಾಯನು ಕೇಳಿದನು.

“ಕಕ್ಷಾ, ಅಂತಹಿನಲ್ಲಿ ಕೋಣೆಗಳ ಅಭಾವವಿಲ್ಲವೆಂದೇ ನಾನು ಕೆಳಮನೆಯಲ್ಲಿರಿಂದು ಒಯುಸುತ್ತೇನೆ. ಕೋಣೆಗಳ ಆಡಜಣಯ ಮೂಲಕ ಸೇವು ನನ್ನನ್ನು ಕೆಳಗಿಸಿದ್ದರೆ, ನಾನಾಗಲಿ ಬೇರೆ ಜನರಾಗಲಿ ನಿಮಗೆ ಆಪವಾದ ಕೊಡಬಹುದಾಗತ್ತು. ಹೀಗಿಲ್ಲವೆಂದ ಬಳಕ ನಾನು ಮೇಲೆಯೇ ಇರಬೇಕೆಂದು ಸ್ವಾಧಾರಣ ಆಗ್ರಹ ತೊಡುತ್ತಿರುವದೇಕೆ!”

ಗೋವಿಂದರಾಯನೂ ರನ್ನಾಬಾಯಿಯೂ ಬಹಳವಾಗಿ ವಾದ-ವಿವಾದವ ಮಾಡಿದರು; ಆದರೂ ಶಾಮನು ಕೇಳಲಿಲ್ಲ. ಅವನಲ್ಲಿ ಸಂಕಲ್ಪವನ್ನು ಕಾಯ್ದರಾಬಾಗಿ ಪಂಜಮಿಸುವ ಶಕ್ತಿಯು ಸಾಕಷ್ಟು ಇದ್ದಿತು. ಶಡಗಿಗೆ ಗೋವಿಂದರಾಯನು ಶಾಮನ ಇಚ್ಛೆಯುಂತಿಯೇ ನಡಕೊಳ್ಳಬೇಕಾಯಿತು.

ಮರುದಿನ ಮುಂಜಾನೆ ಜಂದ್ರಿಕೆಯು:- “ಶಾಮಣಿ, ನಿನ್ನ ರಾತ್ರಿಯಲ್ಲಿ ಉಷ್ಣೀಯ ತಾಪದಿಂದ ನಿನಗೆ ಬಹಳ ತ್ರಾಸಾಗಿರಬಹುದಲ್ಲವೇ? ನೀನು ಮೇಲಿನ ಕೋಣೆಯಲ್ಲಿ ಮಲಗಿದ್ದರೆ, ತೊಂದರೆಯಾಗುತ್ತಿದ್ದಿಲ್ಲ.” ಎಂದು ವಿಮೋಧಕಾವುಗಿ ನುಡಿದಳು.

ಶಾಮನು ನಂತಹ:- “ಜಂದ್ರಿಕೆ, ಖಾನಾವಳಿಯಿಂದ ನನ್ನನ್ನು ಇಲ್ಲಿಗೆ ಬರುವಾದಿಕೊಂಡಿರುವೆ. ಇನ್ನೂ ಹತ್ತಿರ ಕರೆದೂ ಯುಜುವ ಸಾಹಸಮಾಧಿವೆಯಾ?

ಚಂದ್ರಿಕೆಯ ಮುಖವು ಆರಕ್ತವಾಯಿತು. ಆದರೂ ಅನಳು ಮಾತನ್ನು ವಿನೇರೆದಲ್ಲಿಯೇ ಪರ್ಯು ವಸಾನಗೊಳಿಸುವದಕ್ಕಾಗಿ ಅಂದದ್ದು:-“ಅಣ್ಣಾ, ಹೆಡರಿಕೆಯೇತರದು? ನೀನೇನೂ ಭೂತವಲ್ಲ!”

ಶಾಮನು ತುಸಹೊತ್ತು ಸುಮೃನೇ ಕುಳಿತು ಬಳಿಕ ಮೆಲ್ಲನೇ ನಕ್ಕು:-“ಚಂದ್ರಿಕೆ, ಭೂತವಾದರೆ ಹೆಡರುವ ಕಾರಣವಿರಲಿಲ್ಲ. ನಾನು ನಿಷ್ಟ ಭವಿಷ್ಯತ್ತಾ! ಅಂತೆಯೇ ನೀನು ನನಗೆ ಹೆಡರಬೇಕಾಗಿದೆ!”

ಚಂದ್ರಿಕೆಯು ನಗುತ್ತಲೇ ಹೇಳಿದಳು:-“ಹೀಗಿದ್ದೂ ನಾನು ಭಯ ಪಡುವ ಕಾರಣವಿಲ್ಲವಣ್ಣಾ. ಭವಿಷ್ಯತ್ತಾಲಿದಲ್ಲಿ ನನ್ನ ಕಲಾಳಣ ಮಾಡುವೇ ನೆಂದು ನಿನ್ನ ಆವ್ಯಾಸ ಮುಂದೆ ಕೊಟ್ಟಿಕೊಂಡಿರುವೆ?”

ಶಾಮನು ಸ್ವರವನ್ನು ಪರಿಹರಿಸೋಳಿಸಿಕೊಂಡು:-“ಚಂದ್ರಿಕೆ, ನಿನ್ನ ಕಲಾಳಣ ಮಾಡುವೇನೋ ನನ್ನ ಕಲಾಳಣ ಮಾಡಿಕೊಳ್ಳುವೇನೋ ಎಂಬ ದಷ್ಟು ಈಗ ಹೇಗೆ ಹೇಳಲಿಕೂಡಿತು? ಭವಿಷ್ಯತ್ತು ತೀರ ಆನಿತ್ತಿತವಾದುದು! ಅದರ ಮೇಲೆ ವಿಶ್ವಾಸವಿಡಲಿಕ್ಕೆ ಬಾರದು!”

ಚಂದ್ರಿಕೆಯು ಶಾಂತಸ್ವರದಿಂದ ಹೇಳಿದಳು:-“ನಂಬಲಿಕ್ಕೆ ಬಾರದಿದ್ದರೆ ಬಿಡಲಿ! ಅಣ್ಣಾ, ಯಾವುದನ್ನು ನಂಬಲಿಕ್ಕೆ ಬರುವಂತಿದೆ? ನೀನೇ ಹೇಳು. ಶಾಲವನ್ನು ನಂಬುವಂತಿಲ. ಮನುಷ್ಯರನ್ನು ನಂಬುವ ಹಾಗಿಲ್ಲ! ನಾನು ನಿನ್ನ ಮಾತಿನಲ್ಲಿ ನಂಬುಯನ್ನಿಲ್ಲಿರುವೇನೆಂದು ನಿನಗೆ ಹೇಳಿದವರಾರು?”

“ಕಾಗಾಡಲಿ, ನೀನು ಕಡೆಯಾವರಿಗೂ ಹೀಗೆಯೇ ಇರಬಲ್ಲಿಯಾ?”

“ಇರದೆ ಏನು? ಹೀಗೆಯೇ ಕಾಲಕಡೆಯಾವೇನು!”

“ಇಪ್ಪೊಂದು ಶಕ್ತಿಯು ನಿನಗಿದೆಯೇ?”

“ಉಂಟ್ಟಿ.”

ಶಾಮನಿಂದ ಮುಂದೆ ಮಾತನಾಡಲಿಕ್ಕೆ ಆಗಲಿಲ್ಲ. ಅವನು ಮನಸ್ಸಿನಲ್ಲಿಯೇ “ನಿಜವಾಗಿಯಾ ಹೀಗೆಯೇ ಆದರೆ ಸೇರಿಗೆ ಸವಾಸ್ಸೇರು ಗಂಟು ಬಿದ್ದುಂತಾಗುವದು!” ಎಂದು ಅಂದುಕೊಂಡನು.

○ ○ ○ ○

ಶಾಮನು ತನ್ನ ಮನೇಬಯಕೆಯನ್ನು ಸ್ವಷ್ಟವಾಗಿ ಆಡಿ ತೋರಿಸಿದ ವನಿಲ್ಲ. ಚಂದ್ರಿಕೆಯಾದರೂ ಆ ಹೊಲನು ಭಾವನೆಯನ್ನು ಕಲ್ಪಿಸಿ ಉತ್ತರ ಕೊಟ್ಟಿವಳಿಲ್ಲ. ಆದರೂ ಶಾಮನು ತಾನು ಇಚ್ಛಿಸಿದಂತೆ ಚಂದ್ರಿಕೆಯು ಸುಲಭಸಾಧ್ಯಾಳ್ಲವನೆಂಬದನ್ನು ಗ್ರಹಿಸಿದನು. ಚಂದ್ರಿಕೆಯನ್ನು ಪರಾಜಯಗೊಳಿಸುವದು ದುಸ್ತರವೆಂದು ಭಾವಿಸಿದನು. ವಿದ್ಯಾತ್ಮವಾಹಕೆ ಶಡೆಯುಂ

ಟೊಗುತ್ತೆಲೆ ಸೂಕ್ತವಾದ ತೇಂಂದು ದೀಪ್ತಾಗಿ ಜ್ಞಾಲಿಸತ್ತೊಡಗುವಂತೆ ಶಾಮನು ತನ್ನ ವಾಳಿತಕ್ಕಿರುವ ಅಡ್ಡಿಯನ್ನು ಕಲ್ಪಿಸಿ ಸಂತಾಪಗೊಂಡನು. ವಸ್ತುವು ದುರ್ಭಾಗ್ಯವೆಂದೆನಿಸುತ್ತೆಲೆ ಲೋಭವು ಹತ್ತುಪಟ್ಟಿನಿಂದ ಹೆಚ್ಚಿಕು.

ಲೋಭವನ್ನು ಸಾಧ್ಯವಿರುವ ಮಟ್ಟಿಗೆ ಮುಟ್ಟಿಟ್ಟುಕೊಳ್ಳುವದು ಲಾಭ ಮಾಡಿಕೊಳ್ಳುವದರ ಕುಶಲತೆಯಾಗಿದೆ. ಹೇಣಿಯಲ್ಲಿಯು ನಿತ್ಯದ ವ್ಯವಹಾರದ ಜೀನಸುಗಳನ್ನು ಕೊಳ್ಳುವಾಗ ಉಪಯೋಗಕ್ಕೆ ಬೀಳುವ ಈ ತತ್ವವು ಮಾನಸಿಕ ಬಜಾರದಲ್ಲಿ ಕೆಲವು ಸ್ತುಪಂಗಗಳಲ್ಲಿ ಉಪಯುಕ್ತವಾಗುವದು. ಶಾಮನು ಈ ನಿಯಮಕ್ಕನುಸರಿಸಿ ತನ್ನ ಉದ್ದೇಶವನ್ನು ಮರಿಯಲ್ಲಿಟ್ಟು ಕೊಂಡು ವರ್ತಿಸಹಕ್ತಿದನು. ದಿನದ ಒಕ್ಕು ಭಾಗವನ್ನು ಮನೆಯ ಹೊರಿಗ್ನಿಸು ಕಳಿಂಬಿಕೊಡಿದನು. ಮನೆಯಲ್ಲಿದ್ದಾಗ ನಾಲ್ಕೆಂಟು ಕೆಲಸಗಳನ್ನು ಹುಡುಕಿಕೊಂಡು ತನ್ನ ಕೋರ್ಕೆಯಲ್ಲಿ ಕುಳಿತು ಆ ಕೆಲಸಗಳಲ್ಲಿ ತತ್ವರನಾಗಿ ರುವಂತೆ ನಾಟಿಕಾಶಕ್ತಿ ದನು. ಚಂದ್ರಿಕೆಯು ಕಾರ್ಯಾಂಶರದಿಂದ ದಿನಾಲು ಒಂದೆರಡು ಸಾರೆ ಶಾಮನ ಬಳಗೆ ಬರುತ್ತಿದ್ದಳು; ಆದರೆ ಶಾಮನು ಆ ಪ್ರಸಂಗದಲ್ಲಿ ಅಧಿಕಪ್ರಸಂಗತನವನ್ನೇ ನೂ ಮಾಡುತ್ತಿರಲಿಲ್ಲ. ಆವಶ್ಯವಿರುವವೇ ಮಾತಾಡಿ ಸುಮ್ಮಾಸಾಗುತ್ತಿದ್ದನು.

ಹೇಗೆ ಕೆಲವೈ ದಿವಸಗಳು ಇಲ್ಲಿಸಿದನ್ನು. ಮುಂದೆ ಒಂದು ದಿವಸ ಶಾಮನಿಗೆ ಮತ್ತೆ ಕಾಹಿಲೇಯಾಯಿತು. ಗೋವಿಂದರಾಯನು:—“ಶಾಮನು, ಏನಾಗಿದೆಯುವ್ವಾ?” ಎಂದು ಉದ್ದೀಗ್ನಿ ತೆಯಿಂದ ಕೇಳಿದನು. ಶಾಮನು ತಲೆಗೆ ಮನ್ಯಾರ ಕಟ್ಟಿಕೊಂಡು, ಕಾಲಲ್ಲಿ ಕಾಲುಚೀಲ ಹಾಕಿಕೊಂಡು, ಶಾಲುಹೊದ್ದು ಕೊಂಡು ಹಾಮರಿಯ ಮೇಲೆ ಕುಳಿತ್ತಿದ್ದನು. ಶಕ್ಷಣ ಪ್ರಶ್ನೆಗೆ ಉತ್ತರವಾಗಿ ಆವನು ಹೇಳಿದ್ದು:—“ಹೆದರುವ ಕಾರಣವೇನೂ ಇಲ್ಲ. ಸಿನ್ನೆ ರಾತ್ರಿ ಜ್ವರಿ ಬಂದಿದ್ದವು. ಕೈಕಾಲು ಹರಿಯುತ್ತಿವೆ. ಒಂದೆರಡು ದಿನಗಳಲ್ಲಿ ಗುಣವಾಗ ಬಹುದು.”

ರಮಾಬಾಯಿಯು ಚಿಂತಿತಪ್ಪರದಿಂದ:—“ಇವ್ವು ಜಡ್ಣಾಗಿದ್ದರೂ, ಹೆದ ಮವ ಕಾರಣವಿಲ್ಲಿಂದು ಆನ್ನತ್ತಿರುವೆಯಲ್ಲವಾ! ಬಹಳ ಖದೆಯದ ಪ್ರಕೃತಿಯನು ನೀನು!” ಬಳಕ ಅವಳು ಪತಿಯನ್ನು ಕುರಿತು:—“ಜ್ವರ ಹೇಗಿನೆ ಮೀಂಬುದನ್ನು ವ್ಯೇ ಹುಡಿದು ನೋಡಿರಿ” ಎಂದು ಹೇಳಿದಳು.

ಗೋವಿಂದರಾಯನು ಜ್ವರವನ್ನು ಪರೀಕ್ಷಿಸಿ “ಶಾಮನು, ನೀನು ನಮ್ಮ ಮಾತು ಹೇಳಿದೆ ಹಟದಿಂದ ಕೆಳಮನೆಯಲ್ಲಿ ವುಲಗಿ ಈ ಜಡ್ಣಾಗಿದೆ!” ಎಂದು ಅಂದನು.

ಶಾಮನು ಮೆಲ್ಲಿನೆ ನಕ್ಕು ಹೇಳಿದನು:—“ಕರ್ಕಾ, ಹೀಗೇನೂ ಅಲ್ಲ. ಮೇಲೆ ಮೇಲೆ ಹೀಗೆ ವಾಧಿಯುಂಟಾಗುತ್ತಿರುವದು ನನ್ನ ಪ್ರಕೃತಿಯ ಧರ್ದು ವಾಗಿ ಹೋಗಿದೆ. ಜಂಡ್ಲು ಆಗಾಗೆ ಆಗುವದು, ಒಂದೆರಡು ದಿವಸವಿದ್ದು ಹೋಗುವದು!” ಬಳಿಕ ಅವನು ಅತ್ಯಿತ್ತ ನೋಡಿ, “ಕರ್ಕಾ, ನೀನು ಮನೆಯ ಮೇಲೆ ದೊಷ ಹೋರಿಸುತ್ತಿರುವೆಯಲ್ಲ! ಎಲ್ಲಿಯೂ ಹೋಲಿಸಿಲ್ಲ. ತಂಪಿಲ್ಲ!” ಎಂದು ಅಂದನು.

“ಮನೆಯು ಹೇಗೇ ಇರಲಿ, ಇನ್ನು ನೀನು ಇಲ್ಲಿರಬೇಡ. ಮೇಲೆ ನಡೆ” ಎಂದೆಂದು, ಗೋವಿಂದರಾಯನು ದೂರದಲ್ಲಿ ನಿಂತಿದ್ದ ಚಂದ್ರಿಕೆಯನ್ನು ಕುರಿತು:—“ಅಂತಸ್ತಿನ ಮೇಲಿನ ಕಡೆಯ ಕೋಣೆಯನ್ನು ಇವನಿಗೋಸುಗ್ರಹಿಸುವಾಡಿದು” ಎಂದು ಇಜ್ಞಾಪಿಸಿದನು.

‘ಕರ್ಕಾ, ಬೇಡ. ಈಗ ಜಳ ಜಳ ಮಾಡಿಸುವ ಕಾರಣವಿಲ್ಲ. ನನ್ನ ಕಾಲುಗಳಲ್ಲಿ ತ್ರಾಣವಿಲ್ಲ. ಈಗ ನಾನು ಪಾವಟಿಗಳನ್ನು ಹತ್ತಿ ಮೇಲೆ ಹೋಗಲಾರದವನಾಗಿಸ್ತೇನೆ. ಈ ಬೇಸೆಯು ಗುಣವಾದ ಬಳಿಕ ಮುಂದೆ ನೋಡೋಣವಂತೆ.’

ಮರುದಿನ ಶಾಮನ ಪ್ರಕೃತಿಯ ಪರೀಕ್ಷೆಗೆ ಡಾಕ್ಟರನು ಬಂದನು. ಅವನು ಶಾಮನನ್ನು ಕೆಳಮನೆಯಲ್ಲಿ ಮಲಗೊಡುವದು ವಿಹಿತವಲ್ಲವೆಂದು ಸ್ವಷ್ಟವಾಗಿ ಹೇಳಿದೂ. ಇದರಿಂದ ಗೋವಿಂದರಾಯನು ಶಾಮನ ಅಡ್ಡಿಯನ್ನು ಲುಕ್ಕಿಸಿ. ಅವನನ್ನು ಮೇಲೆ ಕರಿದೊಯ್ದನು.

ಒಂದು ದಿವಸ ಚಂದ್ರಿಕೆಯು ವಿನೋದವಾಡುವದಕ್ಕೆ ‘ಆಣ್ಣಾ, ಕಾಲುಗಳ ಶಕ್ತಿಯನ್ನು ಕುಂದಿಸಿಕೊಳ್ಳಿದೆ, ವೊದಲೇ ಮೇಲೆ ಬಂದಿದ್ದರೆ ನೆಟ್ಟಿಗಾಗುತ್ತಿದ್ದಿಲ್ಲವೇನು?’ ಎಂದು ಕೇಳಿದಳು.

ಶಾಮನು ನಕ್ಕು ನುಡಿದನು: “ಚಂದ್ರಿಕೆ, ಶಕ್ತಿಸಂಪನ್ಮೂಲ ಕಾಲುಗಳಿಂದ ಹೋಗಲಿಕ್ಕೆ ಬಾರದ ಸ್ಥಳದಲ್ಲಿ ಕಾಲುಗಳ ಬಲವು ಅಳಿದಾಗ ಪ್ರವೇಶಿಸಲಿಕ್ಕಾಗುತ್ತಿರುವದು ಕೆಲಕೆಲವು ಪ್ರಸಂಗಗಳಲ್ಲಿ ಕಂಡುಬರುತ್ತಿರುವದು. ಕಾಲಿರುವಾಗ ಹೇರವರ ಹೆಗಲ ಮೇಲೆ ಹೋಗಿ ಕುಳಿತುಕೊಳ್ಳಲಿಕ್ಕಾದಿತೇ?”

“ಶಾಮಣ್ಣಾ, ಮೇಲ್ಮೈಯನ್ನು ಪ್ರವೇಶಿಸುವದು ನಿನಗೆ ಎಂದೂ ಅಶಕ್ಯವಿರಲಿಲ್ಲವಲ್ಲ!”

“ಅಶಕ್ಯವಿರದಿದ್ದರೂ ತಡೆಯಿದೇ ಇತ್ತು. ಆ ಎಡರು ಡಾಕ್ಟರನ ಸಟ್ಟಿಫಿಕೇಟಿನಿಂದ ದೂರವಾದಂತಾಯಿತು.” ಶಾಮನು ನಗಹೊಡಿದನು.

ಶಾಮನು ಸಹಜವಿದ್ಯ ವರಾಕುಗಳನ್ನು ಬುದ್ಧಿ ಪ್ರೋನೆಕ್ಟವಾಗಿ ಗೂಡಿ ತೀಗೆ ಒಯ್ಯಿಸ್ತಿರುವದನು ತಿಳಿದ ಚಂದ್ರಿಕೆಯು ಜೀರೆ ಮಾತನ್ನು ಎತ್ತಿದಳು; ಅದರೂ ಶಾಮನು ತನ್ನ ಕಾಯಿಕವನ್ನು ಬಿಡಲಿಲ್ಲ. ಕಡೆಗೆ ಚಂದ್ರಿಕೆಯು ಜೀವತ್ತು ಆ ಸ್ತುಳವನ್ನು ಬಿಟ್ಟು, ನಡೆದೇ.

ಚಂದ್ರಿಕೆಯು ಶಾಮನಿಗೆ ಪಕ್ಕವನ್ನು ಬರೆದಾಗಲೇ ಇನ್ನು ತಾನು ಹುಲಿಯೊಡನೆ ಆಟವಾಡಬೇಕಾಗಿ ಬರುವದೆಂಬದನ್ನು ಗೊತ್ತುಮಾಡಿಕೊಂಡವಳಿಗಿನ್ನಿಂತು; ಹಾಗು ಆ ಭಯಂಕರ ಆಟಕ್ಕೆ ಸಿದ್ಧಾಳಾಗಿದ್ದಳು; ಆದರೆ ಆ ಆಟದಲ್ಲಿ ಮೇಲಿಂದ ಮೇಲೆ ಆಪಫಾತದ ಆಶಂಕೆಯು: ಟಾಗುತ್ತಿರುವ ದನ್ನು ತಿಳಿದು, ಇವಳು ನಿರ್ದಿಷ್ಟ, ಮೇರಿಯನ್ನು ವಿಳಿ ನಡೆದ ಹುಲಿಯನ್ನು ನೋಡಿ ಸರ್ಕಾರಿಸಿನನು ಗಾಬಿಗೊಳ್ಳುವಂತೆ ಭಯಗ್ರಹಿತಾದಳು. ಯಾವತ್ತು ಸಂಗತಿಗಳನ್ನು ತಾಯಿಗೆ ವಿವರಿಸಿ ಹೇಳಬೇಕೊಂದು ಬಮೊಮ್ಮೆ. ಇವಳು ಅಲೋಚಿಸುತ್ತಿದ್ದಳು; ಆದರೆ ಶಾಮನ ಮೇಲೋ ತಪ್ಪಿಹೊರಿಸುವ ಕಾರಣ ಗಳಿಲ್ಲ ಕಾಲ್ಪನಿಕವಾಗಿರುವದರಿಂದಲೂ ಪ್ರತ್ಯಾಕ್ಷರ ಪ್ರಮಾಣಗಳು ಇಲ್ಲದಿರುವದರಿಂದಲೂ ಮಾತಿಗೂ ಮುಂದೆ ದೂರಕೊಳ್ಳಲು ಹಿಂಜರಿಯುತ್ತಿದ್ದಳು. ಮೇಲಾಗಿ ಇಂಥಿದಿಂದ ಪಿತನನ್ನೂ ಭವಿಸ್ತುದಾಗುವೆಯಿಂದ ಮಾತೆಯನ್ನೂ ಸಂಪೂರ್ಣವಾಗಿ ಅಂಕೆಯಲ್ಲಿ ತಕ್ಕೊಂಡಿದ್ದ ಶಾಮನ ಮೇಲೆ ಆರೋಪಹೊರಿಸಿದ ಆರ್ಜಿಯು ವಿಚಾರಕೆಯಿಲ್ಲವೇ ನಾನುಂಜಾರ ಲಗುವದೆಂಬದನ್ನೂ ಅವಳು ತಕ್ಕಿಸಿದ್ದಳು.

೧೪

೦೦

ಶಾಮನು ಬೇನೆಯು ಗುಣವಾದ ಬಳಿಕ ಒಂದು ನಿಮಿತ್ತವನ್ನು ಮುಂದೆ ಮಾಡಿ ಬೆಂಗಳೂರಿಗೆ ನೂರಿಟ್ಟಿನು. ಹೇಳಿಗುವಾಗೆ ಚಂದ್ರಿಕೆಯನ್ನು ಕರೆದು ಅವಳ ಕೈಯಲ್ಲಿ ಕೇಲಿಯ ಕೈಯನ್ನು ಕೊಟ್ಟು:—“ಟ್ರಿಂಕ ನ್ನೂ, ಬೀಗದ ಕೈಯನ್ನೂ ನಿನ್ನ ಸ್ವಾಧೀನ ಪಡಿಸಿದ್ದೇನೆ. ಒಂದ ಬಳಿಕ ಕಿರುಗಿ ತಕ್ಕೊಳ್ಳಬ್ಬತ್ತೇನೆ” ಎಂದು ಹೇಳಿದನು.

ಚಂದ್ರಿಕೆಯು ಆನುಮಾನಿಸಿ ಹೇಳಿದಳು:—“ಅಣ್ಣಾ, ಇದನ್ನು ತಕ್ಕೊಂಡು ನಾನೇನು ಮಾಡಲಿ? ನೀನೇ ಸಂಗಡ ತೀಗಿದುಕೊಂಡು ಹೇಳಿಗು.” ಶಾಮನು ನಶ್ಯಿ:—“ಟ್ರಿಂಕ ಇಲ್ಲಿಯೇ ಇದ್ದ ಬಳಿಕ ರೀಲಿಯ

కైయన్న సంగడ ఒయ్యివదరింద ప్రయోజనవేను? సిరుహయుక్తు వాద వస్తువన్న ప్రవాసదల్లి కట్టరిప్పకొళ్ళువదరింద కణిదు హోగువ భయవంతూ ఇన్నీ ఇది. మేలాగి మత్తొందు కారణ శ్యాగియూ ఈ బీగడ కై నిన్న హత్తుర ఇరువదు ఆవ్యావాగిదే.”

ఉత్సుక్కలాడ చెందికొయు “ఆదు యావ కారణ?” ఎందు కేళిదల్లు.

శామము మసియాడఫర ఘాముఁ చెందికొయు కైయల్లి కేంటిప్పు జేఇదను:—“ఘాముఁ తుంబ ఇష్టిష్టునే: ఈను బెంగళూరింద పత్రు బరిషువపేసు. నీను ఈ ఘాముఁన్నా పెష్టగియోళగిన రూపాయి గళన్నూ ఈక్కన కైయల్లి శ్యామ్పు మసుయూచఫర మాడిశు. ఒందు వేళ నాను పత్రవస్తు ఉర్మయిద్దుం మసుయాడఫర మాడిసబీడ.”

చుందికొయు తున తల్లింజసి:—“శామణ్ణు, కుఱిద్దరే కెవు గిలన్న ఆప్పున కైయల్లి ఉండు” ఎందు కేళిదశు.

“మసుయింజఫర మాండియేకోఁ మాడబంచెంఁ ఎంబ సందేహ పిద్దాగ తొగిసుండఁఁ ఈక్కన్నా త్రుసకూచువదు ఒళత్తెళ్ల. మేలాగి నీను ఈగే సంకోజగుఁక్కుత్తరువ కారణవే ననగ తోఁజదాగిదే.”

చెందికొయింద స్వష్టవశయ శ్యాత్తు హేళలక్కుగల్లి. అవళు సుమ్మనాయిలు. తాయిను పంచాంగాయిగ్గ నమస్కార మాడి, ఇన్ను ఏళింటు దివసుక్కల్లి అరువస్సంమా హేళ హుంరటను; ఆదరి యదిన్నెదు దినగళు శ్రుమసిదరూ తామను అపల్లి.

మాంసియ కంతవస్తు ముట్టెసువ సమయవు ఏలికోఁగిదే. కుబేరను దునాలు ఒందు గూఁపందరాయిసిగ్గ త్రుసకోదతోడగి ధ్వను. గూఁపందరాయిను తామను లూర్కుళ్లిదియవ సెవవస్తు తోరి మంచు--నాల్చు ఉన్నాళన్ను కళిదను. ఈ సమయదల్లి బెంగళూరింద పత్రు బందితు. తామస ఈగ బరువదక్కుగువదిల్లివెందూ మద్దుగిగ్గ హోగా ఉన్న యత్తు-యయస్యేదు దివసగాల్లి బరువెనెందూ ఆదరల్లి బరిదిత్తు. గూఁపందరాయిను వత్రవన్నొఁదిచణండు బము విషాదయుందిదను. సాచుంకాలదల్ల కుబేరను బరలు, పత్రుడ సుద్దయ కేళి, ఎనెంథివన్నొఁడ్చువనుఁఁ, ఎంబ శంకేయింద ఆస్తు-నీరుగళ మనతయన్న తొరదు జుచ్చెసంతాగి హోదను.

ರಮಾಬಾಯಿಯು ಚಿಂತಾಪೂರ್ಣಸ್ವರದಿಂದ “ಹಲವು ಚಿಂತೆಗಳಿಂದ ವೆಚುದಲೇ ಕೊರಗಿದ್ದೀರಿ. ಹೀಗೆ ಅವು-ನೀರುಗಳನ್ನು ಬಿಟ್ಟರೆ ನಿಮ್ಮ ಗಡಿಯೇನಾಗಬೇಕು? ಬಹುದಿವಸ ಬದುಕುವ ಬಗೆ ಹೇಗೆ?” ಎಂದು ಕೇಳಿದಳು.

ಹೊರಹೊರಡುತ್ತಿದ್ದ ಗೋವಿಂದರಾಯನು ಸತಿಯು ಮಾತುಗಳನ್ನು ಕೇಳಿ ತರುಗಿ ಬಂದು ವಿಷಾದಪೂರ್ಣಸ್ವರದಿಂದ ಅಂದಷ್ಟು “ಬಹು ದಿವಸ ಬಾಳುವದು ಹೇಗೆಂದು ಕೇಳುವೆಯಾ? ಬಾಳುವುದು ಯಾಂಗ ಬೇಕಾಗಿದೆ? ಈ ಮೇರೆಗೆ ಚಿಂತೆಯು ಬೆಂಕೆಯಲ್ಲಿ ಬಿದ್ದು, ಹೆಗಲು-ರಾತ್ರಿ ಚಟುವಡಿಸುತ್ತೆ ಸಾಯುವಾಸಕ್ಕೆಂತ ಚಿತ್ತೆಯ ಜ್ಞಾಲೆಯಲ್ಲಿ ಬಹುಮ್ಮೆ ಕೊಂಡು ಬಹುಮ್ಮೆ ಬಾದಿಯಾಗಿ ಹೊಗುವದು ಒಳಿತ್ತಲ್ಲವನ್ನು?”

“ಹೀಗೆಂದರೆ ಹೇಗೆ? ಗಂಡುವರು ನಿಷ್ಠಾ! ಹೆಂಡತಿ ಮಕ್ಕಳ ಕಡೆಗಾದರೂ ಲಕ್ಷ್ಯಗಳಿಷ್ಟು ಪ್ರಕೃತಿಯನ್ನು ಕಾಯ್ದುಕೊಳ್ಳಿರಿ! ಹುಟ್ಟಂತೆ ಆಜರಿಸಬೇಡಿರಿ!”

ಗೋವಿಂದರಾಯನು ಉನ್ನತನಂತ ಮಾತನಾಡತೀಡಿಗಿದನು: “ನಿಮ್ಮ ಕಡೆಗೆ ಲಕ್ಷ್ಯವಿಟ್ಟು ನಾನು ಬದುಕರಬೇಕೆ? ನಿಮ್ಮ ಸಲುವಾಗಿ ಚಿಂತಿಸಿಯೇ ಸದ್ಯಕ್ಕೆ ಹುಟ್ಟನಾಗಲಿಕ್ಕೆ ಸಮಾಪಿಸಿದ್ದೇನು! ಇನ್ನಾದರೂ ನನ್ನ ಆ ಚಿಂತೆ ತಪ್ಪಬಾರದೇನು? ಮಹಾರಾಯಳೆ, ಇನ್ನು ನನಗೆ ಇರುವದು ಬೇಡ; ಸಾಯುವದದ ಬೇಕು! ಹೆಂಡಿರು-ಮಕ್ಕಳ ಸಂರಕ್ಷಣೆ ವಾಡಲಸಮಾಫಿನಾದ ನನ್ನಂತರವನು ಜೀವಿಸಿರುವದಕ್ಕೆಂತ ಸಾಯುವದರಿಂದಲೇ ಆ ಹೆಂಡಿರು-ಮಕ್ಕಳ ಹುತವು ಸಾಧಿಸುವಂತಾದೆ! ನನಗಾಗುತ್ತಿರುವ ಯಾತನೆಯನ್ನು ಯಾರ ಮುಂದೆ ಹೇಳಲಿ? ಶುಷ ವಿಚಾರವಾಡಿ ನೋಡು. ಅಫೀಸಿನಲ್ಲಿ ದಿನಾಲು ಐದಾರು ತಾಸುಗಳ ವರೆಗ ಕುಬೇರನಂತೆ ಕೇವಲ ದುಡ್ಡಿನ ವ್ಯವಹಾರದಲ್ಲಿರುವೆನು. ಅಫೀಸು ಬಿಟ್ಟು ಬರುತ್ತಲ್ಲಿ ಕಂಗಾಲರಿಗಂತ ಕಡೆಯಾಗಿ ಹೊಗುವೆನು. ತೃಣಾತುರನಾದ ಮನುಷ್ಯನು ನಿಧಿಯ ಕೀರದಲ್ಲಿ ಕೇವಲ ತೆರೀಗಳನ್ನೇಣಿಸುತ್ತ ಕುಳ್ಳಿರುವದು ಹೇಗೆ ತಾವಾಯಿಕಾಗೇ, ಹಾಗೆಯೇ ನಾನು ಅತ್ಯಂತ ವ್ಯಧಿತನಾಗಿದ್ದೇನೆ! ಅಫೀಸಿನಲ್ಲಿಯೂ ದೊಡ್ಡ ರಕಮಿನ ಬಂದರೆಡು ನೋಟುಗಳನ್ನು ಕದ್ದುತರಬೇಕೆಂಬ ಬುದ್ಧಿಯೂ ಬಹುಮ್ಮೆ ಹುಟ್ಟುತ್ತದೆ; ಆದರೆ ಭಯದ ಮೂಲಕ ಈ ವರೆಗೆ ನನ್ನ ಕೃಯಿಂದ ಆ ಕಲಸವಾಗಿರಲಿಲ್ಲ. ಇಂದು ಏನೇ ಆಗಲಿ. ಅ ನೋಟುಗಳನ್ನು ತರುವೆನು! ಮುಂದಿನ ಮಾತು ಮುಂದೆ ಸಾಲತೀರಿಸಲಸಮಾಫಿನಾದ ಸಾಲಗಾರನು ಸ್ವತಃ ಸಾಯಿಲಕ್ಷ್ಮಿನ್ನಾದರೆ ಹುಟ್ಟಿಸಲಿಲ್ಲ ಸಿದ್ಧಿನು.”

ತಂದೆಯ ಈ ವಿಲಃಪನನ್ನು ಕೇಳಿ, ಚಂದ್ರಿಕೆಯು ಕಳವಳಗೊಂಡಳು. ಅವಳ ಶ್ವಾಸವು ಕಟ್ಟಾಗುವದರಲ್ಲಿದ್ದಿತು. ಈಗ ಕೆಲವು ದಿನಗಳಿಂದ ಅವಳ ಹೃದಯದಲ್ಲಿದ್ದ ವ್ಯಘಿತೆಯ ರಾಕಾಶಾರದ ಮುರ್ಚವನ್ನು ಅನ್ವಯಾರೂ ಅರಿಯಿರು. ಶಾಮನ ಸೆಟ್ಟಿಗೆಯೂ ಆ ಸೆಟ್ಟಿಗೆಯ ಬೀಗದ ಕ್ರೈಯೂ ಅವಳ ಬಳಿಯಲ್ಲಿದ್ದವು. ಈ ಭಯಂಕರ ಆವಸ್ಥೆಯಲ್ಲಿ ಸೆಟ್ಟಿಗೆಯೇಳಿಗಾನ ರೂಪಾಯಿ ಗಳನ್ನು ತಕ್ಕೊಂಡು ತಂದೆಗೆ ಸಹಾಯ ಎಂದುವದು ಅವಳ ಕೈಯಲ್ಲಿತ್ತು; ಆದೆ ಆವಶ್ಯಕ ಶಾಮನ ಸೆಟ್ಟಿಗೆಯನ್ನು ಅವನ ಆಸುಮಂತಿಯಲ್ಲಿದೆ ಸೆಟ್ಟಿಗೆಯನ್ನು ತೀರಿಯುವದು ಆನುಚಿತನೆಂದು ಭಾವಿಸಿದಳು ಕಾರಣ ಅವಶ್ಯ ಶಾಮನ ರೂಪಾಯಿಗಳು ತನ್ನ ಪತ್ತರ ಇದ್ದುದನ್ನು ತಂದೆಯ ಮುಂದೆ ಇದುವರೆಗೂ ಹೇಳಿರಲ್ಲಿ; ಆದರೆ ಇಂದಿನ ತಂದೆಯು ಸ್ಥಿತಿಯನ್ನು ನೋಡಿ ಅವಳಿಂದ ಸಹಿಸುವದಕ್ಕಾಗಲಿಲ್ಲ. ಅವಳು ‘ಅಪ್ರಾ’ ಎಂದು ಕೂಗಿದಳು ಗೋವಿಂದ ರಾಯನು ಮಾತನಾಡಿದೆ ಮಗಳ ಮುಖವನ್ನು ಜೆಣ್ಣಿಸು ನೇತ್ರಗಳಿಂದ ನೋಡಿತೋಡಿದನು.

‘ಆಫ್ರೀಸಿನಲ್ಲಿ ನೋಟುಗಳನ್ನು ಕಳುವು ಮಾಡಿದರೂ ಚಿಂತೆಯಲ್ಲಿ; ಮನೆಯಲ್ಲಿಯ ಆಭರಣಗಳನ್ನು ಹಿಡಿಯಿಸುಡಿದೆ ಆನ್ನತ್ತಿರುವೆಯೂ? ನನ್ನ ಅಲಂಕಾರಗಳು ಇಂತ್ಯಾಂದು ಆಸ್ಪ್ರ, ಕೃಷಾದವುಗಳಿ?’ ಚಂದ್ರಿಕೆಯಿಂದ ಮುಂದೆ ವಾತನಾಡಲಾಗಲಿಲ್ಲ. ಅವಳ ಕಂರವು ರುದ್ಧವಾಯಿತು. ಕಣ್ಣಗಳು ಸಜಲವಾದವು.

ಉಪಾಯಾಂತರವನ್ನು ಕಾಣದ ರಮಾಭಾಯಿಯು: “ಚಂದ್ರಿಕೆಯು ಹೇಳಿದಂತೆಯಾದರೂ ನಾಡಿರಿ. ಯಾವದೀಂದು ಆಭರಣವನ್ನು ತಕ್ಕೊಂಡು ಹೊಗಿ ಒತ್ತಿಯೆ ಇಟ್ಟು ನೂರಾರು ರೂಪಾಯಿಗಳನ್ನು ತೆಗೆದುಕೊಂಡು ಬನ್ನಿರಿ. ಮುಂದೆ ಅನುಕೂಲತ್ವಿವಿನಾವಿದಾಗ ರೂಪಾಯಿ ಕೊಟ್ಟು ಮಗಳ ಆಭರಣವನ್ನು ಮಗಳಿಗೆ ತಿರುಗಿ ತಂದುಕೊಟ್ಟಾಯಿತು.”

ಗೋವಿಂದರಾಯನು ನಕ್ಕಬಿಟ್ಟು ಹೇಳಿದನು:—“ಇನ್ನು ಆ ಅನುಕೂಲತ್ವಿಯು ನಮಗೆ ಎಂದೂ ಒದಗುವಂತೆ ಇಲ್ಲ. ಒಮ್ಮೆ ಮನೆಯಿಂದ ಹೊರಬಿದ್ದ ಸಾಮಾನಗಳು ಮತ್ತೆ ನವ್ಯಗೃಹವನ್ನು ಸೇರಿವು!”

ತಂದೆಯು ಆಭರಣ ತಕ್ಕೊಳ್ಳಲಿಕ್ಕೆ ಮನಸ್ಸಿಲ್ಲದವನಾಗಿರುವದನ್ನು ಶಿಲದ ಚಂದ್ರಿಕೆಯು:—“ಅಪ್ರಾ, ಈಗ ನೀನು ಹೆಚ್ಚು ವಿಜಾರಕ್ಕೂ ಗಾಗಬೇಡ. ಆ ಆಭರಣವು ಎಲ್ಲಿ ಹೋಗುವದು? ಶಾಮಣಿನು ಒಂದ ಕೂಡಲೆ ನನ್ನ ವಸ್ತುವನ್ನು ನನಗೆ ಬಿಡಿಸಿ ತಂದುಕೊಡುವನು.”

ಗೋವಿಂದರಾಯನು ಶಾಮನ ವಿಷಯದಲ್ಲಿ ಯಾವದೋ ಕಾರಣಕ್ಕಾಗಿ ಅತಿಶಯ ಕೊಳಪೆಗೊಂಡಿದ್ದನು. ಚಂದ್ರಿಕೆಯ ಮಾತುಗಳಿಂದ ಈ ಕೊಳಪಾ ನಲದಲ್ಲಿ ಘೃತಾಹುತಿಯನ್ನು ಹಾಕಿದಂತಾಯಿತು

“ಹಾಗೇಂದಿಗೂ ಆಗಕೂಡದು! ಅಲಂಕಾರವು ಮಾರಿಹೋದರೂ ಚಿಂತೆಯಿಲ್ಲ! ಆ ಕತ್ತಿಯ ಹಣದಿಂದ ನಿನ್ನ ಆಭರಣವು ಬಿಡುಗಡೆಯಾಗಿ ಬರುವ ದನ್ನು ನಾನೆಂದಿಗೂ ನೋಡಿನು! ಅಂದು ಶಾಮನು ಎಪ್ಪತ್ತೆದು ರೂಪಾಯಿಗಳನ್ನು ತಂಗಳೊಂದಕ್ಕೆ ಕೊಡುವೆನೆಂದು ಹೇಳಿದಾಗ, ಅವನ್ನು ಸ್ವೀಕರಿಸಲಿಕ್ಕೆ ನನಗೆ ಎಡರನ್ನೂ ಡಿಡವಳು ನಿಂದೇ ಅಳ್ಳವೇ? ಅನೇ ನಿನೇ, ಇಷ್ಟರಲ್ಲಿಯೇ ಅವನು ಬಿಡಿಸಿ ತಂದ ಅಲಂಕಾರವನ್ನು ವ್ಯವೇಲೆ ಇಟ್ಟಕೊಳ್ಳಲಿಕ್ಕೆ ಹಾತೀರೆಯುತ್ತಿರುವೆಯಾ?”

ತಂದೆಯ ಈ ಕುಹಕ ಮಾತಿನಿಂದ ಚಂದ್ರಿಕೆಗೆ ಆದ ವ್ಯಧಿಯನ್ನು ಪರೀಕ್ಷಾಪಡಿ. ಅವಳು ತಂದೆಗೆ ಯೋಗ್ಯ ಉತ್ತರವನ್ನು ಕೊಡಬೇಕೆಂದು ಒಮ್ಮೆ ಮನದಂದಳು; ಆದರೆ ತಂದೆಯ ಸದ್ಯಾಷ್ಟಿಯನ್ನು ರಿತ ಅವಳು ಆ ಆಲೋಚನೆಯನ್ನು ತ್ಯಜಿಸಿ, ಆಕ್ರಮಣಯಾವನ ಮಾಡಿಕೊಂಡು ಹೇಳಿದ್ದು:- “ಇನ್ನೂ, ಹಾಗೆ ಹಾತೋರೆಯುವವಳು ನಾನಲ್ಲ! ಸೀನು ಅಲಂಕಾರವ ಬ್ರಹ್ಮ ಇರಿಕ್ಕೆ ಹಿಂಡಿಗಿರುತ್ತಿರುವ ಲಕ್ಷಣವನ್ನು ಕಂಡು ನಾನು ಹಾಗೆ ಮಾತಾಡಬೇಕಾಯಿತು. ಈಗ ನೀನು ಬೇರೆ ಯಾವ ವಿಜಾರವನ್ನೂ ಮಾಡದೆ, ನನ್ನ ಆಭರಣವನ್ನು ಮಾರಿ ಬಿಡು. ಇದರಿಂದ ದುಡ್ಡ ಹೆಚ್ಚಿಗೆ ಬರುವದು; ಬಡ್ಡಿ ಯನ್ನು ತೆತ್ತುವ ಪ್ರಸಂಗನೂ ಬರುವದಿಲ್ಲ.”

ಸಿಟ್ಟಿನ ಆವೇಶದಲ್ಲಿ ಮನುಷ್ಯರಿಗೆ ಅನ್ನರ ಮಾತುಗಳ ಸರಿಯಾದ ಆಫ್ರ ತಿಳಿದುಕೊಳ್ಳುವ ಆರಿವು ಇರುವದಿಲ್ಲ. ಅಂತೆಯೇ ಗೋವಿಂದರಾಯನು ಮಗಳ ಈ ಮನ್ವತೆಯ ಮಾತುಗಳಿಂದ ಶಾಂತನಾಗದೆ:—“ಶಾಮನಿಗೂ ನಮಗೂ ಇರುವ ಸಂಬಂಧವು ಬಹು ದೂರದ್ದು! ಈ ಸಂಬಂಧವನ್ನು ಸೋಧುತ್ತಿರಲು ಸಂಬಂಧವಿದೆಯೆಂದು ಹೇಳುವದಕ್ಕೆಂತ ಸಂಬಂಧವಿಲ್ಲಿಂದೇ ಹೇಳುವದು ಯೋಗ್ಯವಾದದ್ದು. ಇಂತಹ ಮನುಷ್ಯನಿಗೆ ಕೇವಲ ಕಿಂಗಳಿಗೆ ಕೆಲವು ರೂಪಾಯಿ ಕೊಡುವನೆಂಬ ಕಾರಣದಿಂದ ನನ್ನ ಮನೆಯಲ್ಲಿ ನಾನು ಶ್ವಾಸ ಕೊಡಲಾರೆನು! ಇದರಿಂದ ನನಗೆ ಎಪ್ಪೇ ಆಡಚಣೆಯಾದರೂ ಅದಿಯಲ್ಲ. ಇನ್ನೂ ನಾನನವನನ್ನು ನನ್ನ ಮನೆಯಲ್ಲಿರುಗೊಂಡುವದಿಲ್ಲ. ಈ ನಾರೀ ಬಂದ ಕೂಡಲೇ ಹೊರಡೊಡಿ ಬಿಡುವೆನು!”

ಪತೆಯ ಮುಖದಿಂದ ಹೊರಟ ಕೀರ ವಿವರಿತವಾದ ಮಾತುಗಳನ್ನು

ಕೇಳಿ ರಮಾಬಾಯಿಯು ವಿಸ್ತೃಯದಿಂದ ಮಾತನಾಡಿದೆಳು. ಶಾಮನನ್ನು ಮನೆಗೆ ಕರೆತರುವ ಪ್ರಯ್ತು ದಲ್ಲಿ ಬಹು ಉತ್ಸಾಹವನ್ನು ತೋರಿಸಿದ ಪಕಿಯು ಇಂದು ಹೀಗೆ ಹೆರವರ ಮೇಲೆ ದೋಷಾರೋಪಣ ಮಾಡುತ್ತಿರುವದರ ಗುಟ್ಟಾವು ನುಡು? ಎಂಬದನ್ನು ಉಹಿಸಲಿಕ್ಕೆ ಅವಳಿಂದಾಗಲಿಲ್ಲ.

ಚಂದ್ರಿಕೆಗೆ ವಿಸ್ತೃತಳಾಗುವದಕ್ಕಾಗಲಿ ದುಃಖಿತಳಾಗುವದಕ್ಕಾಗಲಿ ಅವ ಕಾಶವಿರಲಿಲ್ಲ. ಅವಳು ಅವಸರದಿಂದ:—“ಅವ್ಯಾಸ, ಅಪ್ಪನು ಕಚೇರಿಗೆ ಹೊರಡುತ್ತಿದ್ದಾನೆ. ಬೇಗನೆ ನನ್ನ ಸರಿಗೆಯನ್ನು ತಂದುಕೊಡು.”

ಚಂದ್ರಿಕೆಯನ್ನು ಸಂತಯಿಸುವ ಉದ್ದೇಶದಿಂದ ರಮಾಬಾಯಿಯು:—“ಮಗು, ನೀನು ಇವರ ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಕೆಂದು. ಇವರಿಗೆ ಸಿಟ್ಟಿನ ಭರದಲ್ಲಿ ಏನು ಮಾತಾಡಬೇಕು, ಏನು ಮಾತಾಡಬಾರದು, ಎಂಬ ಎಚ್ಚರಿಕೆಯೇ ಇರುವದಿಲ್ಲ!”

“ಅವ್ಯಾಸ, ನಾನೇನೂ ಹಚ್ಚಿಕೊಳ್ಳುವದಿಲ್ಲ. ನೀನು ತಡಮಾಡಬೇಕೆಂದು ಬೇಗನೆ ತಂದು ಕೊಡು.”

ಕೆಲಕೆಲವು ಸಮಯಗಳಲ್ಲಿ ಸಾಂತ್ಯನೆಯು ಪ್ರಭ್ರಾನ್ತಿನಾಗಿದ್ದೆ. ಮೂಲ ದುಃಖವನ್ನು ಜಾಗ್ನಿತೀಲಿಸುವದು; ಹಾಗು ಹಚ್ಚಿಸುವದು. ರಮಾಬಾಯಿ ಯ ಸಂತಯಿಸುವಿಕೆಯಿಂದ ಚಂದ್ರಿಕೆಯ ದುಃಖವು ಕಡಿಮೆಯಾಗದೆ, ಮತ್ತಿಷ್ಟು ಹೆಚ್ಚಿತು ಗೋವಿಂದರಾಯನು ಉಚ್ಚರಿಸಿದ ವಾಕ್ಯಗಳಲ್ಲಿ ಯಾವ ಸಂಗತಿಯು ಅನುಷ್ಠಾರಿತವಾಗಿದ್ದರೂ ಸ್ವಪ್ನವಾಗಿ ಒಡನೂಡಿತ್ತೋ, ಆ ಸಂಗತಿಯ ಕಲ್ಪನೆಯಿಂದ ಚಂದ್ರಿಕೆಯು ಲಜ್ಜಿತಳಾ ವಿಷಾದಿತಳಾ ಆಗಿಹೋದೆಳು; ಆದರೆ ಈ ವಿಷಮ ಸಮಯದಭೂತ ಅವಳು ‘ಶಾಮನ ದುಡ್ಡ ತಕ್ಷಣಿಳ್ಳುವದು ಹೀನತೆಯ ಸೂಚಕವು’ ಎಂಬದು ಒಮ್ಮೆಯಾದರೂ ತಂದೆಯ ಮನಸ್ಸಿಗೆ ಹೊಳೆದಿರುವದನ್ನು ತಿಳಿದು, ತುಸ ಸಮಾಧಾನವನ್ನು ಹೊಂದಿದ್ದು.

ಗೋವಿಂದರಾಯನು ಆಖಿಸಿನಲ್ಲಿಯ ನೋಟು ಕೆಳಪ್ಪ ಮಾಡುವದ ಕ್ಷೇತ ಮನೆಗಳ ಆಭರಣವನ್ನು ಮಾರಿ ಹಣ ತರುವದು ವಿಹಿತವೆಂದು ಮನಸ್ಸಿನಲ್ಲಿ ನಿಧರಿಸಿಕೊಂಡು, ಹೇಂಡೆಕಿಯು ಹೊಟ್ಟಿ ಸರಿಗೆಯನ್ನು ತಕ್ಷಣಿಂದು ಮನೆಯಿಂದ ಹೊರಬಿದ್ದನು; ಆದರೆ ಕಚೇರಿಯ ಕೆಲಸ ಮುಗಿದ ಬಳಿಕೆಯಿಂದ ಕಡೆಗೆ ಹೋಗದೆ, ಸರಿಗೆಯನ್ನು ತಕ್ಷಣಿಂದು ಮನೆಯ ಕಡೆಗೇ ಶಂಕಿದೆನು.

ಚಂದ್ರಿಕೆಯು ಪಿತನ ದಾರಿಯ ನೋಡುತ್ತ ಹೊರಗೆ ನಿಂತಿದ್ದೇಲು. ಗೋವಿಂದರಾಯನು ಅವಳನ್ನು ನೋಡಿ ಸಿಟ್ಟಿನ ದಖಿಯಂದ “ನನಗೆ

ಅಷ್ಟೇಂದು ದುಃಖ ಕೊಟ್ಟು, ನನ್ನನ್ನ ಅಪಮಾನಕ್ಕೆ ಗುರಿ ಮಾಡಿ, ನೀನು ಆನಂದವನ್ನು ಅನುಭವಿಸಿದೆಯೋ?” ಎಂದು ಹೇಳಿದನು.

ವಿಸ್ತೃತಳೂ ವ್ಯಾಧಿತಳೂ ಆದ ಚಂದ್ರಿಕೆಯು “ಅಪ್ಪಾ, ಹೀಗೇಕೆ ಮಾತಾ ದುವೇ? ನಾನೇನು ಮಾಡಿದೆನು?” ಎಂದು ಹೇಳಿದಳು.

“ನಿನ್ನ ಬಳಿಯಲ್ಲಿ ಶಾಮನ ರಾಜಾಯಿಗಳಿವೆ. ಕುಬೀರನು ದಿನಾಲು ಬಂದು ನನಗೆ ತಾವ ಕೊಂಡು ರುವದನ್ನು ನೀನು ಕಣ್ಣಗಳಿಂದ ಕಂಡು ಸುಮ್ಮನಿರುವೆ!”

ಚಂದ್ರಿಕೆಯು ಹೋರಿಯು ಭಾಡಿತು. ಅವಳು ತುಸ ವಿಚಾರ ಮಾಡಿ “ಅಪ್ಪಾ, ತಾಮಣ್ಣನ ರಾಜಾಯಿಗಳು ನನ್ನ ಹತ್ತರಿಳ್ಳಿ; ಅವನ ಟ್ರಂಕ ಮಾತ್ರ ಅವೇ.” ಏದು ಹೇಳಿದ್ದು.

“ಟ್ರಂಕಿನ ಕೇಲಿಯ ಕೈಯು ಯಾರ ಬಳಿಯಲ್ಲಿದೆ?”

“ನನ್ನ ಹತ್ತರಿವೇ ಇದೆ.”

“ಟ್ರಂಕಿನಲ್ಲಿ ರೂಪಾಯಿಗಳ ವೇಂಬೇ?”

“ಅವೇ.”

“ನಿನ್ನ?”

ಚಂದ್ರಿಕೆಯು ಗೇನಿಕೆ ದಾಕಿ:—“ಎಷ್ಟಿವೆ ಎಂಬದನ್ನು ನಾನು ಸರಿಯಾಗಿ ತಿಳಿಯಿನು; ಬಹುತರ ಇನ್ನೂರು-ಮುನ್ನೂರು ರಾಜಾಯಿಗಳಿರಬಹುದು” ಎಂದು ಹೇಳಿದಳು.

“ಈ ಸಂಗತಿಯನ್ನು ನೀನು ನನಗೆ ಹೊದರೆ ಏಕೆ ಹೇಳಲಿಲ್ಲ? ಶಾಮನ ನಿಗೆ ನೀನೆಂಬ್ಬಿಲ್ಲಿ ಸಂಬಂಧಿಕಾರೀ? ನಾವು ಹೊರಗಿನವರೆಂದು ನೀನು ತಿಳಿದಿರುವೆಯೋ?”

“ಅಪ್ಪಾ, ದಾಗಲ್ಲ. ಶಾಮಣ್ಣನ ಅಪ್ಪಣೆಯಿಲ್ಲದೆ ಟ್ರಂಕಿನ ಬೀಗದ ಕೈಯನ್ನು ನಿನ್ನ ಕೈಯಲ್ಲಿ ಕೊಡುವದು ಹೋಗ್ಗೆ ವಲ್ಲೇಂದು ನನಗೆ ಅನಿಸಿತು; ಕಾರಣ ನಾನು ನಿನ್ನ ಮುಂವೆ ಈ ಮಾತ್ರ ಎತ್ತಿರಲಿಲ್ಲ.”

ಗೋವಿಂದರಾಯನು ಕಿಸೆಯೋಳಿಗಿಂದ ಪತ್ರವನ್ನು ಹೊರದೆಗೆದು, ಅದನ್ನು ಮಾತ್ರ ಕೈಯಲ್ಲಿ ಕೊಟ್ಟು:—“ನಾನು ಅಷ್ಟಿಸಿನಲ್ಲಿರುವಾಗ ಈ ಪತ್ರವು ಬಂದಿತು. ಪತ್ರವನ್ನು ಓವಿಕೊಂಡು ವಿಚಾರಿಸಿ ನೋಡು. ಶಾಮನ ರೂಪಾಯಿ ಗೆಳಗಿ ಕೈ ಮತ್ತು ವ ಅಧಿಕಾರವು ನನಗುಂಪಾಡಿಯೋ ಇಲ್ಲವೇ ಎಂಬದು ನಿಂತೆ ಗೂತ್ತಾಗುವದು”

ಚಂದ್ರಿಕೆಯು ಕರುಜಾಜನಕ ದೃಷ್ಟಿಯಿಂದ, ಜನಕನನ್ನು ನೋಡುತ್ತ

“అప్పు, నీను ఒచ్చార మాడిర్లు, ఆదే సంగతియు ఒగే నాను విచారమాడున శారణవిల్ల. నీనిగి ఒళగి కోగి కైకాలుతొలిచుకోండు ఉపహార మాడు. నాను నినగి ట్రూచన్ను కీలియ క్షేయన్ను తందు కొండువేను.” ఎందు హేళి పక్కవన్ను తిరుగి తందేయ క్షేయుల్లి కొట్టాడు.

“పక్కవన్ను ఒమ్మే ఓవి నోఇకేంద్రిద్దిరి నేప్పగాగుత్తిత్తు.”

చెంద్రికేయు తన్న సజల నేత్రగళన్ను మేలక్కేత్తి ‘శారణవిల్ల వప్పు!’ ఎందు హేళిచ్చు.

గోవిందరాయును పక్కవన్ను మత్తి కిసియల్లింసికొండను. మగళ శాతర ముఖవన్ను నోఇ తివను బేరి మాకొడలిల్ల.

చెంద్రికేయు శామన ట్రూచన్ను తందేయ సమాక్షమ తెరిద బళజ గోవిందరాయును ‘బళగి ఎప్పు రూపాయిగలివే?’ ఎందు విచారింసి దను. చెంద్రికేయు ఎణికే మాడి ‘సమారా నాల్స్త్రుభు రూపంయి జన్మేరథాణిగలివే’ ఎందు ఉత్తర కొట్టాడు. గోవిందరాయును తణద మేలి తిక్కు దృష్టియన్ను చల్లి, తుస హొత్తు ఆలోచిసి:- “బళ్ళీదు. ఈగ ననగి సూర్యపత్తు రూపాయిగణ్ణు కొట్టు, ట్రూచ ముచ్చ బళగిరిసిఖిదు”

“అప్పు, నినగి బేకాదష్టన్ను నీనే తిగెదుకోఇ.”

“బేడ. శామన ట్రూచన్ను నీన్ను స్వాధినపదిసిదువనేంద బళజ నీనే ఆ దుక్కిన వ్యవహార మాడువదు యోగ్యవాదద్దు.”

చెంద్రికేయు బేరి మాకొడదే సంర్చివత్తు దూషాయిగళన్ను తుచేయ ముందిరిసిదళు.

దూడెల్లి నింతు ఈ వ్యవహారవన్ను నోఇక్కిద్ద రమాబాయి యు ముందే బందు “నినుగి ఎప్పత్తుదే దూషాయిగళు బేకివే; అంద బళజ హింగికే తక్కొక్కు ఏరి?” ఎందు కేఇదళు.

గోవిందరాయును కోకదింద.—“కేవల సాలద కంతవన్ను ముట్టిసిదరి నాను నిత్తింతసాగువేనేందు తిలదిరివేయా? ఈ సారి విమా కంపనియ కంతద యణవన్ను తుంబబేకాగిదే. ఇన్నూ అనేక కెలశగివే. నాను ఇవెల్లవన్ను కీరిసి శాంతయన్ను పడేయబేందు మాడిద్దేనే. ముందిన తింగళల్లి తానున శడియింద రూపాయిగళన్ను తక్కొక్కు ద్వారా నడియబయదు.”

ಪತಿಯ ಕೋಪವನ್ನು ಸೋಡಿ ರವಾಬಾಯಿಯು ಸುಮೃದ್ಧಾದಳು. ಚಂದ್ರಿಕೆಯೂ ಈ ವಿಷಯದಲ್ಲಿ ಮಾತ್ರ ಬಳಿಸಲಿಲ್ಲ. ಎಲ್ಲರೂ ಕೆಲಹೊತ್ತು ಸುಮೃದ್ಧರು. ಬಳಿಕ ಚಂದ್ರಿಕೆಯು ‘ಅಪ್ಪಾ’ ಎಂದು ಕರಿದಳು.

ಮಗಳ ಗಂಭೀರಸ್ವರದಿಂದ ಚಕ್ಕಿತನಾದ ಗೋವಿಂದರಾಯನು ‘ಹಕೇ?’ ಎಂದು ಕೇಳಿದನು.

“ಸೀನು ನನ್ನ ದೊಂದು ಮಾತನ್ನು ನಡೆಸುವೆಯಾ?”

“ಯಾವ ಮಾತದು? ಹೇಳಿ:”

“ಶಾಮಣಿನ ಪತ್ರ ಬರದಿದ್ದರೆ ಸಂಗೆಯ ವಿನಿಮಯದಿಂದ ಧನವನ್ನು ತರಬೇಕಾಗುತ್ತಿತ್ತು. ಈಗ ಶಾಮಣಿನ ಪೆಟ್ಟಿಗೆಯೋಳಗಿಂದ ಹಣವನ್ನು ತಕ್ಕೊಂಡಿರುವೆಂದ ಬಳಿಕ ಆ ಸಂಗೆಯನ್ನು ಈ ಪೆಟ್ಟಿಗೆಯಲ್ಲಿ ಅಡವಾಗಿಸುವುದು ಸರಿಯಲ್ಲವೇ?”

ಚಂದ್ರಿಕೆಯ ಮಾತು ಕೇಳಿ ವಾವ·ವಿವಾದವೆಲ್ಲ ಬೆಳಿಯುವದೋ ಎಂದು ಭಾವಿಸಿ ರವಾಬಾಯಿಯು ಬೆಂತಿತ್ತಿತ್ತಾದಳು; ಆದರೆ ಗೋವಿಂದರಾಯನು ಸಿಪ್ಪಿಗೇಳಲಿಲ್ಲ. ಶಾಂತರೀತಿಯಿಂದ ಕುಸುಹೊತ್ತು ವಿಚಾರಿಸಿ:— “ಮಗು, ಸೀನೆನ್ನು ವದು ಅಯೋಗ್ಯವಲ್ಲ. ಕೆಜ್ಜು ರೂಪಾಯಿಗಳನ್ನು ತಕ್ಕೊಂಡಿರುವೆಂದ ಬಳಿಕ, ಈ ಹಣಕ್ಕೆ ಸ್ತುತಿಯಾಗಿ ಒಂದು ವಸ್ತುವನ್ನು ವದು ನ್ಯಾಯವಾದದ್ದು; ಆದರೆ ಶಾಮನು ಬಂದ ಬಳಿಕ ಸೀನಿಟ್ಟಿ; ಆಭರಣವನ್ನು ನಿನಗೆ ತಿರುಗಿ ಕೊಡಬಂದರೀ?”

ಚಂದ್ರಿಕೆಯು ನಿರ್ಧರದ ಸ್ವರದಿಂದ “ಎಂದೂ ತಿರುಗಿ ತಕ್ಕೊಳ್ಳುವ ದಿಲ್ಲ! ಸೀನು ಶಾಮಣಿನ ಹಣ ಮುಟ್ಟಿಸುವರೆಗೆ ನಾನು ಆ ಆಭರಣವನ್ನು ಮುಟ್ಟುವದಿಲ್ಲ ಸಹ!”

ಗೋವಿಂದರಾಯನು ಸಚಿಂತನಾಗಿ ಹೇಳಿದ್ದು:—“ನಾನು ಆ ಅಲಂಕಾರವನ್ನು ಬಿಡಿಸಿಕೊಟ್ಟೇ ಕೊಡುವೆನು. ಒಂದು ವೇళೆ ಈ ಆವಧಿಯಲ್ಲೇ ಶಾಮನು ಅಲಂಕಾರವನ್ನು ತಕ್ಕೊಳ್ಳಲಿಕ್ಕೆ ಬಹಳವಾಗಿ ಬೀಡಿಸಿದರೆ, ಬಲ್ಲಿನೀನ್ನು ವಡ್ಡಾ ತಿಪ್ಪನ್ನುವಹಾರವಾಗದು. ಮುಂಜಾನೆ ನಾನು ಶಾಮನ ಮೇಲೆ ಸಿಟ್ಟಾಗಿದ್ದುದು ನಿಜ; ಆದರೆ ಈ ವರೆಗಿನ ವಿಚಾರದಿಂದ ನನ್ನ ಆ ಕೋಪವು ಸರಿಯಳ್ಳವೆಂದು ನನಗೆ ಅನಿಸಿದೆ. ಶಾವಃನು ನಿಜವಾಗಿಯೂ ನಮ್ಮ ಹಿತಕರ್ತನು! ಪರಮಾಪ್ತನು!” ಬಳಿಕ ಗೋವಿಂದರಾಯನು ಹೆಂಡತಿಯನ್ನು ಕುರಿತು “ಮುಂಜಾವಿನಲ್ಲಿ ನಾನು ಉಜ್ಜರಿಸಿದ ವಾಕ್ಯಗಳಲ್ಲಿಯ ಒಂದು ಶಬ್ದವೂ ಶಾಮನ ಕಿವಿಗೆ ಬೀಳಂತಿ ಎಕ್ಕುಕೆಯಿಂದಿರಾ! ನಾನಾದಿದ ಮಾತು

ಗಳನ್ನು ಕೇಳಿದರೆ, ಅವನು ಬಹಳವಾಗಿ ನೊಂದುಕೊಂಡಾನು!” ಎಂದು ಹೇಳಿದನು.

ಮುಂಚಾನೆ ವೈಧಿಕೋಂಡದ್ದರ ಹತ್ತು ಪಟ್ಟು ವೈಧಿಕಳಾದ ಚಂದ್ರಿಕೆಯು ತನ್ನ ಕೋರಣಿಯ ಕಡೆಗೆ ಹೊರಟಿಲು ತನ್ನ ಸಶಕ್ತ ತಂದೆಯು ದಾರಿದ್ರ್ಯ ರೋಗದಿಂದ ಜರ್ಜರಿತನಾಗಿ ಹೇಗೆ ದುರ್ಭಲನಾಗಿರುವನೆಂಬದನ್ನು ವಿಚಾರಿಸಿ ಶಿಳದ ಅವಳು ಕಣ್ಣಿಗಳಿಂದ ಬಳಬಳನ್ನೇ ನಿರೀ ಉದುರಿಸಿದಳು. ಅಂಥಃಕಾರಾ ವೈತನಾದ ಒಂದು ಭವಿಷ್ಯತ್ತಿನ ಕಲ್ಪನೆಯ ಸಂವೇಹದಿಂದ ಅವಳು ತನ್ನ ಪ್ರತ್ಯೇಕಾವಯವನ್ನು ನ್ನಾ ಒಂದು ಸ್ಥಳದಲ್ಲಿ ಏಕೇಕರಿಸಿ, ತನ್ನ ನ್ನಾ ಸಬಲ್ ಇನ್ನಾಗಿ ಮಾಡಿಕೊಳ್ಳಲು ಯಾತ್ರೆ ಸ್ಥಿತಿ, ಮನಸ್ಸಿನಲ್ಲಿಯೇ ದೇವರನ್ನು ಬೇಡಿ ಕೊಂಡಳು: “ಹೆ, ಸರ್ವಶಕ್ತಿವಂತನಾದ ಭಗವಂತನೇ, ನಿನ್ನ ಆಸೀನು ಶಕ್ತಿಯ ಒಂದು ಕಣವನ್ನು ಈ ಅಬಶೇಯ ಹೃದಯದಲ್ಲಿ ಉರಿ, ಇವಳನ್ನು ಕಬ್ಜಿ ದಂತಿ ಶಕ್ತಿ ಇನ್ನಾಗಿಯೂ ಕಲ್ಲಿನಂತೆ ಕೋರಿಳಿಸ್ತಾಗಿಯೂ ಮಾಡು! ಹೂರಿಗಿನ ಎಷ್ಟೇ ಆಫಾತಗಳು ಒಂದು ಅಪ್ರೋಂದೂ ಈ ಹೃದಯವು ಅವುಗಳ ನೈಲ್ ಶಾಂತರೀತಿಯಿಂದ ತಡಕೊಳ್ಳಲಿಕ್ಕೆ ಶಕ್ತಿಪಾಗಲಿ!”

ಮುಂದೆ ಕೆಲವು ದಿನಸಾರ್ಥ ತರುವಾಯ ಶಾಮನು ಒಂದನು. ಒಂದು ದಿನ ಶಾಮನು ಚಂದ್ರಿಕೆಯ ಸಮಕ್ಕೆಯ ಟ್ರಂಕ ತೆರೆದು ಒಳಗಿರಿಸಿ ಸಂಗೆಯನ್ನು ನೊಡಿ ನಗೆಮುಖದಿಂದ ನುಡಿದವ್ವಾಗಿ:—“ಚಂದ್ರಿಕೆ, ನನ್ನ ಟ್ರಂಕು ನಿನ್ನ ಸಹವಾಸವಿಂದ ವಿಲಕ್ಷಣವಾದ ಜಾದುವಿಷ್ಯೆಯನ್ನು ಕಲಿತ್ತಿದೆ. ಇಂದ ವಸ್ತುವನ್ನು ನಾನಿದರಲ್ಲಿ ಇರಿಸಿದ್ದಿಳಿಸ್ತಾ ಆ ವಸ್ತುವು ಸಧ್ಯಕ್ಕೆ ನನಗೆ ಇದರಲ್ಲಿ ಇರುವಂತೆ ಕಾಣುತ್ತಿದೆ!”

ಚಂದ್ರಿಕೆಯು ಮುಗುಳು ನಗೆಯಿಂದ:—“ಕೇವಲ ಇಷ್ಟೇ ಅಲ್ಲ ಟ್ರಂಕು ದೊರಕಿಸುವ ವಿಷ್ಯೆಯನ್ನು ಕಲಿತಂತೆ, ಕಳೆದುಕೊಳ್ಳುವ ವಿಷ್ಯೆಯನ್ನೂ ಕಲಿತು ಕೊಂಡಿದೆ! ಸೇನು ಇನ್ನೂ ಹೆಚ್ಚು ಲಕ್ಷ್ಯಗೊಟ್ಟು ನೊಡಿದರೆ, ಯಾವ ವಸ್ತುವನ್ನು ನಿನ್ನ ಆದರಲ್ಲಿ ಇಸಿ ಹೋಗಿದ್ದೆಯೇ ಅದು ಕಾಣಿದ್ದಾಗಿ, ನನ್ನ ಮಾತಿನ ನಿಜತ್ವವನ್ನು ಕಂಡುಕೊಳ್ಳುವೆ!”

ಒಂದೂವರೆನೂರು ರೂಪಾಯಿ ತಕ್ಕೊಂಡು, ಪ್ರತಿಯಾಗಿ ಸಂಗೆಯು ಸ್ನಿಟ್ಟೆ ಸಂಗತಿಯನ್ನು ಗೋಪಿಸಿದರಾಯಿಸಿದ ಶಾಮನು ಕೇಳಿ ಶಿಳಿದಿದ್ದನು. ಅವನು ನಗೆಮೊರೆಯಿಂದ:—“ಈ ತರದ ಜಮಾಬಚಿನ ಜಾದುವಿಷ್ಯೆಯು ನನಗೆ ಸೇರಿದು. ಕೇವಲ ಕಳೆದುಕೊಳ್ಳುವುದ್ದಲ್ಲ ಜಾದುವಿಷ್ಯೆಯನ್ನೇ ನಾನು ಪ್ರೀತಿಸುತ್ತೇನೆ. ಆದುವರಿಂದು ನಾನು ಈ ಆಕಾರಣವಾಗಿ ಸಿಕ್ಕ ವಸ್ತುವನ್ನು

ತಕ್ಕೊಳ್ಳಬಯಸುವದಿಲ್ಲ: ನೀನಿದನ್ನು ಒಯ್ದು ನಿನ್ನ ಪಟ್ಟಿಗೆಯಲ್ಲಿಟ್ಟುಕೊಣೆ.” ಶಾಮನು ಚಂದ್ರಿಕೆಗೆ ಸಂಗೆಯನ್ನು ಕೊಡಹೋದನು.

ಚಂದ್ರಿಕೆಯು ಚಂಚಲಭಾಗದೆ ಶಾಂತರೀತಿಯಿಂದ, ದೃಢಸ್ವರದಿಂದ ಹೇಳಿದ್ದು:—“ಶಾಮಣ್ಣಾ, ಸೇರುವದು-ಸೇರದಿರುವದು ಮೊದಲಾದ ಭಾವನೆ ಗಳು ನೆನಗೂ ಉಂಟು. ಆದುದಿಂದ ಈ ವರ್ತನನ್ನು ನಾನು ತಕ್ಕೊಂಡು ಹೋಗಿ ಪಟ್ಟಿಗೆಯಲ್ಲಿಡುವವನೊತ್ತಪ್ಪಿಗರಲಿ, ಮುಟ್ಟಲಿಕ್ಕೆ ಸಹ ಸಮೃತಿಸಲಾ ರಿನು! ನೀಸದನ್ನು ಎಲ್ಲಿಂದ ಹೂರದೆಗಿಡಿಯೋ ಅಲ್ಲಿಯೋ ಇರಿಸಿದು.”

ಶಾಮನು ಚಂದ್ರಿಕೆಯ ಮಾತುಗಳನ್ನು ಕೇಳಿ, ಮುಖಭಾವವನ್ನು ನೀರಿಸ್ತೇಸಿ, ಪ್ರಕೃತ ವಾದವಿವಾದದ ಪೂರ್ವಾಂಸೆಯು ಕೇವಲ ಪರಿಜಾಸ ದಿಂದಾಗದೆಂಬದನ್ನು ಗೊತ್ತುಮಾಡಿಕೊಂಡನು. ತರುವಾಯ ಸ್ವಷ್ಟಿ ರೀತಿಯಿಂದ ಚಜ್ಞಯನ್ನು ಮುಂದುವರಿಸಿದನು.

ಸುಮಾರು ಅಧ್ಯ ತಾಸು ವಾದ-ವಿವಾದವನ್ನು ಮಾಡಿಯೂ ಕೃತ ಶಾಯನಾಗದ ಶಾಮನು ಹಿಟ್ಟಿಗೆದ್ದು:—“ನಾನು ಕೊಟ್ಟಿದ್ದ ದೂಪಾಯಿಗಳನ್ನು ಮನಬಂಧಂತೆ ವೇಚ್ಚುವಾಗುತ್ತೇನೆ ಅಧಿಕಾರವು ನಿನಗಿಲ್ಲದ ಬಳಕ, ನನ್ನ ರೂಪಾಯಿಗಳನ್ನು ತಕ್ಕೊಂಡು ಸಾವಕಾರೀ ಸ್ವಾವಹಾರವನ್ನು ಮಾಡುವ ಅಧಿಕಾರವಾದರೂ ನಿನಗೆ ಹೀಗೆ ಪ್ರಾಪ್ತವಾಗುವದು? ಪ್ರಸ್ತುವನ್ನು ಒತ್ತಿಯಾಗಿಟ್ಟುಕೊಂಡು ಸಾಲಕೊಡೆಂದು ನಾನೇನು ನಿನಗೆ ಹೇಳಿ ಹೋಗಿದ್ದೇನೆ? ನೀನು ಸ್ವಾಭಿಮಾನದ ಮಾತನಾಡುವೆ. ಮನಸೆತನದ ಗೌರವದ ಮಾತ್ತುನೇ! ಆದರೆ ಚಂದ್ರಿಕೆ, ಆ ಸ್ವಾಭಿಮಾನ, ವಂಶಗೌರವ ಮೊದಲಾದ ಭಾವನೆಗಳು ನನ್ನಲಿಲ್ಲವೇನು? ಸ್ತ್ರೀಯರ ಆಭರಣವನ್ನು ಆದವಾಗಿಟ್ಟುಕೊಂಡು ಕೈಗಡಿಕೊಡುವ ಹೋರೆಯನ್ನು ನಾನಿದುವರಿಗೆ ಎಂದೂ ಮಾಡಿದವನಲ್ಲ!”

ಚಂದ್ರಿಕೆಯು ಕೈಜೋಡಿಸಿ ಹೇಳಿದಳು:—“ಶಾಮಣ್ಣಾ, ಈ ಪ್ರಸಂಗದಲ್ಲಿನೆನ್ನಿಂದ ಅನ್ಯಾಯವಾಗುತ್ತಿದ್ದರೆ, ದಯವಿಟ್ಟು ನೀನು ನನ್ನನ್ನು ಕ್ರಮಿಸಿ; ಆದರೆ ಈ ಆಭರಣವನ್ನು ತಕ್ಕೊಳ್ಳುವ ಪ್ರಸಂಗವನ್ನು ಮಾತ್ರ ತರಬೇತಿ! ನನ್ನ ಈ ಬೇಡಿಕೆಯನ್ನು ನೀನು ಸರ್ವಭಾ ಅಳ್ಳಿಗಳಿಯಬೇಡಿ ಚಂಡೆಯೋ!”

ಶಾಮನು ಕೋಪದಿಂದಲೇ:—“ಇದು ಬೇಡಿಕೆಯಲ್ಲ, ಅತ್ಯಾಜಾರವು! ಅನ್ಯಾಯದ ಪರಮಾವಧಿಯು! ಸ್ವಾಭಿಮಾನದ ದೊಡ್ಡ ದೊಡ್ಡ ಮಾತುಗಳನ್ನು ದುತ್ತಿರುವೆ! ಈ ಸ್ವಾಭಿಮಾನದೊಡನೆ ತಿಷ್ಪಾಚಾರದ ಅರ್ಪಾ ಇದ್ದರೆ ಒಳಾಗುತ್ತತ್ತು! ಈ ಸಂಗರ್ಯಿಂದ ನೀನು ನಾನು ಕೊಟ್ಟ ಸಾಲವನ್ನು

ತೀರಿಸಬಲ್ಲಿ ಯಾದರೂ ನಾನು ಮಾಡಿದ ಉಪಕಾರವನ್ನು ತೀರಿಸಲಾರೀ! ಎಷ್ಟುದರೂ ನೀನಿನೆಂ್ದೂ ಹುಡುಗಿ! ನಿನಗೆ ಇದಕ್ಕೊಮ್ಮೆ ಹೆಚ್ಚಿಗೆ ಹೇಳಿ ಪ್ರಯೋಜನವಿಲ್ಲ!”

ಶಾಮನು ತುಸ ಹೊತ್ತು ಶುಮ್ಮನೆ ಕುಳಿತು ಮತ್ತೆ ಮಾತಾಡತ್ತೆಯ ಗಿರಣು:—“ಜಂದಿಕೆ, ನಿ:ನನ್ನು ವಂತೆ ಆಗಲಿ. ಈದ್ಯಕ್ಕೆ ಈ ಸರಿಗೆಯು ನನ್ನ ಸಂದುಕೆದ್ದಲ್ಲಿಯೇ ಇರಲಿ ಈಗ ನೀನು ನನ್ನೆಂ್ದೂ ದನೆ ಆಚರಿಸಿದ ವ್ಯವಹಾರ ಕಾಗಿ ಮುಂದೆ ನಿನಗೆ ಪ್ರಾಣತ್ವವಾಗಿದರದು! ಉಗಲಾದರೂ ನೀನು ನನ್ನ ಹತ್ತರ ಬಂದು ಈ ಸರಿಗೆಯನ್ನು ಬೇಡಿ ತಕ್ಕಾಳಿಂತು ಹೋಗಲಿಕ್ಕೇಬೇಕಾಗಿ ಆಗ ನೀನು ಅತ್ಯುಗಾರವಾಗಿ ಅವರಾದಲ್ಲಿ ಅತ್ಯುಪ್ರವಂಚನೆಯನ್ನು ಮಾಡಿ ಕೊಳ್ಳಬಿಡು! ಯಾಕಂದರೆ, ಪ್ರೇಷ್ಟ್ ಸ್ವಾಭಿಮಾನದಂಥ ಕೆಟ್ಟಿ ಸಂಗತಿಯಾಗಿ ಬೇರೊಂದಿಭ್ರಾತಾನ್ನು ಪ್ರಾಣ ತಿಳಿಯಿತೇ? ಇನ್ನು ನೀನು ಹೋಗಬಹುದು.”

ಜಂದಿಕೆಯು ಕ್ರೇಣಿಕಾಲ ನೀರವವಾಗಿ ನಿಂತು, ಬಳಿಕ ಮೆಲ್ಲಮೆಲ್ಲನೇ ನಡೆದು ಇನ್ನು ಕೋಣೆಗೆ ಹೋದಳು. ವಿಹಂಗನಿಯು ವ್ಯಾಧನ ಸಲುವಾಗಿಯೂ ವ್ಯಾಧಿಪಡಬೇಕಾಗಿ ಬಂದುದು ಆಶ್ಚರ್ಯವೇ ಸಂ!

೧೬

ಮೃಂಡೆ ಕೆಲವು ದಿನಗಳು ಸಹಜರಿತಿಯಲ್ಲಿ ಕ್ರಮಿಸಿದವು. ಈ ಅವಧಿಯಲ್ಲಿ ಶಾಮನು ಕೆಲವು ದಿನಸ ಮುಂಬಯಿಯಲ್ಲಿರುತ್ತಿದ್ದನು. ಮತ್ತೆ ಕೆಲವೈ ದಿನಸಗಳನ್ನು ಪ್ರವಾಸದಲ್ಲಿ ಕಳಿಯುತ್ತಿದ್ದನು. ಈಗೇ ನಂಧನಂಡನೆ ಪ್ರವಾಸಕ್ಕೆ ಹೊರಡುವಾಗೆ ಟ್ರಿಂಕಿನ ಬೀಗದ ಕೈಯನ್ನು ಜಂದಿಕೆಯ ಕೈಯಲ್ಲಿ ಕೊಟ್ಟು, ‘ಒಳಗಿರುವ ರೂಪಾಯಿಗಳನ್ನು ಸ್ವೇಚ್ಛಿಯಾಂತಿ ನೆಚ್ಚ ಮಾಡುವ ಅಧಿಕಾರವು ನಿನಗಿದೆ’ ಎಂದು ಹೇಳಿ ಹೋಗುತ್ತಿದ್ದನು. ಜಂದಿಕೆಯು ನೋಡನೋಡಲು ಈ ಅಧಿಕಾರವನ್ನು ಬಜಾಯಿಸಲಿಕ್ಕೆ ಸಂಕೇರ್ಣಿಗೊಳ್ಳುತ್ತಿದ್ದಳು; ಅದರೆ ಮುಂದೆ ಈ ಸಂಕೇರ್ಣಿಕ್ಕವು ಕ್ರಮೇಣ ಇಡಿಮೆ ಯಾಗಿ, ಶಾಮನನ್ನು ಕೇಳಿದೆ ಟ್ರಿಂಕಿನಲ್ಲಿದ್ದ ರೂಪಾಯಿಗಳನ್ನು ಅಪ್ಪನ ಉಪಯೋಗಕ್ಕೆ ಕೊಡತೊಡಗಿದಳು. ‘ನನಗೇನೂ ರೂಪಾಯಿಗಳು ಬೇಳಾಗಿಲ್ಲ. ಶಾಮನ ರೂಪಾಯಿಗೆ ಅಪ್ಪನಿಗೆ ಸಾಲದ ಕಂತವನ್ನು ಮುಪ್ಪೆಷಲಿಕ್ಕೆ ಬೇಳಾಗುತ್ತಿನೆ. ಇದಕ್ಕೆ ಶಾಮನ ಸವ್ಯಾಕಾರೀಯು ಉಂಟೇ ಉಂಟು ಅಂದಬಳಿಕೆ ನಾಳು ಅಪ್ಪಾಗಳನ್ನು ನನ್ನ ಹತ್ತರ ಇಟ್ಟಿಕೊಂಡು, ಪ್ರಸಂಗ ವಿಶೇಷದಲ್ಲಿ

ಅಪ್ಪನಿಗೆ ಕೊಡಲಿಕ್ಕೆ ಅಡ್ಡಿಯೇನು? ಈ ವ್ಯವಹಾರದಲ್ಲಿ ನನಗೆ ಲಾಭ-ಖಾನಿ ಗಳೇನಂತಹ ಇಲ್ಲ. ವ್ಯವಹಾರವನ್ನು ನಡೆಸಿದ್ದಿದ್ದರೆ ಮಾತ್ರ ಶಾಮನಿಗೆ ವ್ಯಧಿಯಾಗುವದು!“ ಎಂದು ಅವಳು ಭಾವಿಸಿದ್ದಳು ಶಾಮನಾದರೋ ಬುದ್ಧಿ ಪೂರ್ವಕವಾಗಿಯೇ ಚಂದ್ರಿಕೆಗೆ ಈ ಅಧಿಕಾರವನ್ನು ಕೊಟ್ಟಿದ್ದನು. ತನ್ನ ಈ ಖಾದಾರ ಹಾಗು ವಿಶ್ವಾಸಿಕ ಪರ್ಕನದಿಂದ ಚಂದ್ರಿಕೆಯ ಮನಸ್ಸು ದ್ರವಿಸಲೇ ಬೀಕೆಂದು ಆವನು ತರ್ಕಾಸಿದ್ದನು. ಹದವಾದ ಭೂಮಿಯಲ್ಲಿ ಬೀಜ ಬಿತ್ತಿದ ಬಳಿಕ ನೊಳಿಕೆಯಾಡಿಯೇಬೇಕೆಂಬ ಮನವರಿಕೆಯು ಆವಧಿಗಿಡ್ಡಿತು.

ಮುಂದೆ ಒಂದು ದಿನ ಶಾಮನು ಚಂದ್ರಿಕೆಯನ್ನು ಕುರಿತು--“ಚಂದ್ರಿಕೆ, ನಿನ್ನೊಂದನೇ ಮಾತನಾಡಬೇಕಾಗಿದೆ” ಎಂದನು. ಚಂದ್ರಿಕೆಯು ತನ್ನ ಕೆಲಸ ತೀರಿಸಿಕೊಂಡು ‘ಶಾಮಣ್ಣಾ, ಎನ್ನ ಮಾತಾಡುವದು? ಎಂದು ಹತ್ತರ ಬಂದು ಕೂಳತಳು. ಬಳಿಕ ಶಾಮನು ಚಂದ್ರಿಕೇ, ಸ್ವಾಮಿರಾ ಯಾನು ಏರಡನೆಯು ಲಗ್ಗಿದ ಪ್ರಯತ್ನದಲ್ಲಿ ತೊಡಗಿದ್ದಾನೆ. ನಿನ್ನಿನ್ನೂ ಕೋಮಲ ತಪುವಿನ ತರುಳಿ! ನಿನ್ನೆಯೇ ನನಗೆ ಈ ಸಂಗತಿ ತಿಳಿಯಿತು. ಇದನ್ನು ತಿಳಿಸುವದ ಶಾಗಿಯೇ ಸನ್ನಿನ್ನು ಉರಿದೆನು.”

ಚಂದ್ರಿಕೆ—“ಶಾಮಣ್ಣಾ, ಇದರಲ್ಲಿ ನನ್ನ ಯತ್ನವೇನಿಡಿ? ನಾನು ಏನು ಮಾಡಬಲ್ಲೆನು?”

ಶಾಮನು—“ನೀನೇಕೆ ಮಾಡಹೋಗುವೆ? ನಾನು ನಿನ್ನ ಕಲಾಳಣ ಮಾಡುವೆನು. ನನ್ನ ಮೇಲಿ ನಿನ್ನ ಪ್ರೇಮ-ವಿಶ್ವಾಸಗಳು ಮಾತ್ರ ಇರಬೇಕು.”

ಚಂದ್ರಿಕೆಯು (ಶಾಮನ ವ್ಯಾದಯವನ್ನು ತಿಳಿದು ತಿರಸ್ವಾರದಿಂದ) “ಶಾಮಣ್ಣಾ, ಈ ವಿಷಯದಲ್ಲಿ ನನ್ನೊಂದರಿಗೆ ಏನೂ ಹೇಳಬೇಡ. ನನ್ನ ಆಡ್ಡೆಷ್ಟು ದಲ್ಲಿದ್ದದ್ದನ್ನು ನಾನು ಆನುಭವಿಸುವೆನು.”

ಶಾಮನು (ನಗುತ್ತು) ಚಂದ್ರಿಕೇ, ನೀನು ಹೀಗೆಯೇ ಇರಬಲ್ಲಿಯಾ?”

ಚಂದ್ರಿಕೆ—“ಸೆಕ್ಕಿಯವಾಗಿಯೂ ಇರಬಲ್ಲೆನು.”

ಶಾಮನು—“ಚಂದ್ರಿಕೇ, ನಿನ್ನ ಈ ಮಾತು ಕೊನೆಯವರಿಗೂ ತಾಳದು. ಇತ್ತು ನೇರಿಂದು. ನಾನು ಸಿನ್ನು ಮನೆಯನ್ನು ಹಿಡಿದು ನೀರಿನಂತಹ ಯಾಕೆ ದುಡ್ಡು ನೆಚ್ಚುಮಾಡುತ್ತಿರುವನೆಂಬದರ ಗೂಥವನ್ನು ವಿಚಾರಿಸು. ನನ್ನ ವಿಚಾರದಂತೆ ನೀನು ನಡೆದುಕೊಂಡರೆ, ನನ್ನ ಐಶ್ವರ್ಯವೆಲ್ಲ ನಿನ್ನದಾಗುವದು. ನಿನ್ನ ಈ ತಾರುಜ್ಞಿನ್ಯ ಸಫಲವಾಗುವದು.”

ಚಂದ್ರಿಕೆ (ಕೊಳೆತಾಳಿ) —“ಶಾಮಣ್ಣಾ, ಇಂಥು ಹೋಲಸು ಮಾತುಗಳನ್ನು ನನ್ನೊಂದರಿಗೆ ಆಡಬೇಡ; ನೀನು ಈ ಮನೆಯಲ್ಲಿ ಶಾಲಿಟ್ಟು ದಿಷಣೇ

ನಾನು ನಿನ್ನ ಈ ದುಷ್ಪ ಹೃದಯವನ್ನು ಕಂಡು ಹಿಡಿದ್ದೇನೆ. ನಾನು ಧರ್ಮವನ್ನು ನಂಬತಕ್ಕವಳಿದ್ದೇನೆ. ಸ್ವಾಜ್ಞಂದವ್ಯತ್ಯಿಯನ್ನು ನಾನು ಮನಃ ಪೂರ್ವಕ ಶಿರಸ್ಯರಿಸುತ್ತೇನೆ.”

ಶಾಮನು—ಮೋದಲನೇ ದಿನವೇ ನನ್ನ ಉದ್ದೀಕವನ್ನು ಕಂಡುಹಿಡಿದಿದ್ದರೆ ನನ್ನ ಮೇಲೆ ಪ್ರೇಮ ಮಾಡುತ್ತದೇಕೆ ಒಂದೇ? ಇದರಲ್ಲಿ ನಿನ್ನ ದೇನಾದರೂ ಗೂಥ ಉದ್ದೀಕವಿರಬಹುದಲ್ಲವೇ?”

ಶಾಮನ ಈ ಮಾತು ಕೇಳಿ, ಚಂದ್ರಿಕೆಯು ಅತ್ಯಂತ ಕ್ರಾರದ್ವಷ್ಟು ಯನ್ನು ಅವನ ಮೇಲೆ ಚೆಲ್ಲಿದಳು. ಪತಿಭಕ್ತಿಯ ಕೀಜವನ್ನೂ ಆಕೆಯ ನಿಶ್ಚಯ ಬುದ್ಧಿಯನ್ನೂ ನೋಡಿ, ಆತನು ದಂಗುಬಡಿದು ನಿಂತನು. ಇನ್ನು ದಿನ ತಾನು ಈಕೆಯ ವಿವರವಾಗಿ ಕಷ್ಟಸಹಿದ್ದು ವ್ಯಧವೆಂದು ಭಾವಿಸಿ:- “ಚಂದ್ರಿಕೆ, ಕ್ರಮಿಷು. ನಾನು ನಿನ್ನ ವಿವರವಾಗಿ ಪಾಪಬುದ್ಧಿಯನ್ನು ತಾಳಿಯಜ್ಞತನವನ್ನು ಮಾಡಿದೇನು. ಮತ್ತುನಿಂದ ಎಂಥ ವಸ್ತುಗಳಾದರೂ ಸಾಧ್ಯವಾಗುವವೆಂದು ತಿಳಿದಿದ್ದೇನು. ನನ್ನ ಆ ಸಿದ್ಧಾಂತವು ತಪ್ಪಿತು. ಒಬ್ಬ ತಜ್ಜನ್ಮನು-ಅಗ್ನಿಯಿಂದ ಬಂಗಾರದ ಪರೀಕ್ಷೆಯಾ, ಬಂಗಾರದಿಂದ ಹೆಂಗಸಿನ ಪರೀಕ್ಷೆಯಾ, ಹೊಂಗಸಿನಿಂದ ಗಂಡಿಸಿನ ಪರೀಕ್ಷೆಯಾ ಆಗುವದೆಂದು ಹೇಳಿದ್ದಾನೆ. ನಿನ್ನ ಮುಂದೆ ನಾನು ಎಂದೋ ನಾಬಾಸಾಗಿದ್ದೇನೆ. ನೀನು ಮಾತ್ರ ನನ್ನನ್ನು ಪರಾಜಯಗೊಳಿಸಿದೆ. ಇನ್ನು ಮುಂದೆ ನಾನು ನಿಮ್ಮ ಮನೆಯಲ್ಲಿರುವದಿಲ್ಲ. ನಾಳಗೇ ಬೇರೆಗಂಡು ಮನೆಯನ್ನು ನೋಡಿಕೊಂಡು ಹೊರಟುಹೋಗುತ್ತೇನೆ.

ಸ್ವಾಭಿಮಾನಪೂರ್ವಾಳಾ ಪತಿಭಕ್ತಿಪರಾಯಣಳೂ ಆದ ಚಂದ್ರಿಕೆಗೆ ಅಲ್ಲಿ ನಿಲ್ಲಲಿಕ್ಕಾಗಲಿಲ್ಲ. ಅವಕು ಈ ಕ್ರೋಧಾನೇತದಲ್ಲಿ ಕ್ರಾರದ್ವಷ್ಟುಯಿಂದ ಶಾಮನನ್ನು ನೋಡುತ್ತ ಅಲ್ಲಿಂದ ಹೊರಟು, ತನ್ನ ಕೋಣಗೆ ತಲುಪಿದಳು.

೧೨

೩

ಬ್ರಿತ್ತ ಲಜ್ಜಾತನಾದ ತಾಮನು ಪ್ರೋಣಾಕು ಮಾಡಿಕೊಂಡು ಹೊರ ಹೊರ ದಲು ಸಿದ್ಧನಾದನು. ರಮಾಬಾಯಿಯ ಹತ್ತರ ಹೋಗಿ, ಮಧ್ಯಾತ್ಮಕ್ಕೆ ಉಳಿಟಕ್ಕೆ ಬರಲಿಕ್ಕಾಗುವದಿಲ್ಲವೆಂದು ಹೇಳಿ, ಮನೆಯಿಂದ ಹೊರಬಿದ್ದು ನಡೆದನು.

ಮುಂದೆ ಮುಸ ಹೊತ್ತಿನಲ್ಲಿ ಗೋವಿಂದರಾಯನು ಚಂದ್ರಿಕೆಯನ್ನು

ಕೂಗಿದನು. ಚಂದ್ರಿಕೆಯು ಕೋಡೆಯಲ್ಲಿ ಕುಳಿತು ಆಫೀಸಿನ ಕೆಲಸ ಮಾಡುತ್ತಿದ್ದ ತಂದೆಯ ಬಳಿಗೆ ಬಂದಳು. ಗೋವಿಂದರಾಮುನು ಚಾಳೀಸವನ್ನು ತೀಗಿದು ಬಳಯಲ್ಲಿರುವ ಮೇಚಿನ ಮೇಲಿರಿಸಿ ಮಾತನಾಡಿಕೊಡಿದನು:— “ನಿನ್ನ ಲಗ್ಗಿ ದ ಅಲಂಕಾರಗಳ ಬಾಬಕು ನಾನೂರ್ಪೈವತ್ತು ರೂಪಾಯಿಗಳ ಭಾರೀಯು ಸರಾಫನ ಬಳಯಲ್ಲಿತ್ತು. ಅದನ್ನು ಇದುವರಿಗೂ ಮುಟ್ಟಿಸುವದ ಶ್ವಾಗಿರಲಿಲ್ಲ. ಎಂಟು ದಿನಗಳ ಹಿಂದೆ ಸರಾಫನು ವರ್ಕೇಲರ ಮಾರ್ಫತ ನೋಟೀಸ ಕೊಡಿಸಿದ್ದನು. ನಾನು ಆ ವರ್ಕೇಲರ ಬಳಿಗೆ ಹೋಗಿ ಮಾತನಾಡಿ, ಈಗ ಇನ್ನೂ ರ್ಪೈವತ್ತು ರೂಪಾಯಿಗಳನ್ನು ಕೊಡಬೇಕೆಂದೂ ಉಳಿದ ರೂಪಾಯಿಗಳನ್ನು ಇನ್ನು ಆರು ತಿಂಗಳ ತರುವಾಯದಲ್ಲಿ ಕೊಡಬೇಕೆಂದೂ ಗೊತ್ತುವಾಡಿಕೊಂಡು ಬಂದಿನು. ಈ ಕರಾರಿನ ಮೇರಿಗೆ ನಿನ್ನೀಯೇ ಸರಾಫ ನಿಗೆ ರೂಪಾಯಿ ಕೊಡಬೇಕಾಯಿತು. ನನ್ನ ಬಳಯಲ್ಲಿ ಹಣವಿಲ್ಲದ ಮೂಲಕ ಆಫೀಸಿನ ಜವಾ-ಖಚಿತ ರೂಪಾಯಿಗಳನ್ನು ಬಳಸಿ ಕೆಲಸ ಸಾಗಿಸಿದೆನು. ನಾಳೆ ರವಿವಾರ. ಸೋಮವಾರ ಆಫೀಸಿನ ವೇಳೆಯೊಳಗೆ ಆ ಹಣವನ್ನು ಮುಂಬಲಿಕ್ಕೆಬೇಕು. ನಾನು ಸ್ವೇಹಿತರಲ್ಲಿ ಹಣವನ್ನು ಕೃಗಡವಾಗಿ ಕೊಡುವ ಮಂತೆ ಕೇಳಿದೆನು. ಎಲ್ಲರೂ ನಮ್ಮಲ್ಲಿಲ್ಲವೆಂದು ಹೇಳಬಿಟ್ಟು. ನಿರುಪಾಯ ನಾಗಿದ್ದೇನೇ. ನೀನೇ ಈ ಹಣವನ್ನು ಶಾಮನ ಕಡೆಯಿಂದ ನನಗೆ ಕೊಡಿಸಿಕ್ಕೊಂಡಿಕ್ಕೆಬೇಕು; ಇಲ್ಲವಿದ್ದರೆ ನನ್ನ ಮರ್ಯಾದೆಯುಳಿಯುವಂತಿಲ್ಲ.”

ಚಂದ್ರಿಕೆಯು ತ್ರಾಸಿಸಿನಿಂದಲೂ ಅವನೂನದಿಂದಲೂ ಕಾತರಿಗೊಂಡು ಕೊಂಡಳು. ಶಾಮನೇಡನೆ ಆದ ಪ್ರಸಂಗದಲ್ಲಿ ಉಂಟಾದ ವಿಕಾರಗಳ ಸ್ವಂದ ನೆವು ಇನ್ನೂ ಸಂಪೂರ್ಣವಾಗಿ ನಿಂತರಲಿಭ್ರ. ಇನ್ನೂ ರಲ್ಲಿಯೇ ತಂದೆಯು ಈ ಆದೇಕವನ್ನು ಕೇಳಿ ಏನು ಮಾಡಬೇಕು? ಎಂಟಾದು ಆವಳಿಗೆ ಸೂಚಿಸಿದಾಯಿತು. ಇದುವರಿಗೆ ಗಂನೀಯಿಂದ ಶಾಮನೇಡನೆ ಮಾತನಾಡಿ ಜಯ ಶಾಲಿಯಾಗಿದ್ದ ತಾನು, ಇನ್ನು ಆವನ ಬಳಿಗೆ ದುಡ್ಡಿನ ಬಿಕ್ಕಿಗೆ ಹೋಗುವದು ಮರಣಕ್ಕಿಂತಲೂ ಹೆಚ್ಚು ತಾಬದಾಯಕವೇದೆ ಆವಳಿಗೆ ಅನಿಸಿತು.

ಚಂದ್ರಿಕೆಯು ಕೆಲಸಕ್ಕು ಸಾಮ್ಮಾನಿಕ್ಕು ಸ್ಥಿರತೆಯನ್ನು ತಂದುಕೊಂಡು “ಅಪ್ಪಾ, ಶಾಮಣಿನ ಬಳಯಲ್ಲಿ ಕೈಗಡ ಮಾಡುವದಕ್ಕಿಂತ ಹಷ್ಟು ಆಭರಣವನ್ನು ಒತ್ತಿಯಾಗಿಟ್ಟು ಇಲ್ಲವೇ ನಾರು ಹಣದ ಘ್ಯವಸ್ತೇಯನ್ನು ಮಾಡಬಿಡು.” ಎಂದು ಹೇಳಿದಳು.

ಗೋವಿಂದರಾಯನು ಮಗಳು ವಸ್ತುದ ಮಾತಕ್ಕು ನಳಿಂಬದನ್ನು ನೋಡಲೇ ಗೊತ್ತುಮಾಡಿಕೊಂಡಿದ್ದನು; ಮತ್ತು ಇದಕ್ಕೆ ಯಾವ ಉತ್ತರ

కొడచేఁచెంబదన్నో నిధరిసికొండిద్దను. శారణ ఆవను అను మానిసచే అందద్దు:—“తామన హత్తర సరిగియన్న ఒత్తియిట్టిరువే. ఈగ ఇన్నొందు వస్తువన్న ఆడవాగిట్టు ననగి దుడ్డు తందు కొఱు. శామను మన్నియల్లిరువన్నష్టే?”

“ఇల్ల, ఈగ హోరగి హోఁదను.”

“బంద బళక విజారిసు. ననగి సోఁమవార రూపాయిగళు దేశు. ఆ జొత్తిగి సిఁను ననగి రూపాయి తందుకేఁట్టిరాయితు.”

జంద్రికేయు తుస కొత్తు సుమ్మనిద్దు తరువాయి బాదిద వేంరీయింద ‘ఆప్పా, నాను కొన బగ్గి శామణ్ణనన్న కేళలా రెను” ఎందు హేళదళు.

గోవిందరాయను విష్టయింద “ఆవేళ? ఏనాయితు?” ఎందు కేళదను.

జంద్రికేయు ఉత్తర కొడలారచె, కేళమోరే మాడి నింటిష్టాలు.

గోవిందరాయనిగి సిట్టు బందితు. ఆవను “నిఁను అవనన్న ఏకి కేళలారే? నానే శాలక్కాగి ఆలేదు ఆలేదు కష్టపడచేఁందు నిన్న ఇచ్చియో? ననగాదరో శణ్ణ వోరే మాడికొందు సాపు శారర మనిగి హోగి బేజారవాగి హోగిదే!” ఎందందను.

జంద్రికేయు కాకరకీయింద హేళదళు:—“ఆప్పా, నాను కాగి హేళువదిల్ల! శామణ్ణనన్న నాను కేళువదక్కింత సిఁనే కేళువుదు ఒళతల్లవే?”

“యాంగి యారు హేళదరి ఉత్తుమనవేంబదు నినగింతలూ ననగి హిచ్చుగి తిలయుత్తదే! నాను నన్న స్తోహికరల్లి జణవన్న క్షీగడ కేళువుడక్క నినగిందఱ హేళదవనల్ల!”

గోవిందయిం నమాతినల్లి మరియుగిణ్ణ బాణద ఆఫాత దింద జంద్రికేయు విముఢియగాగి హోఁదళు.

తుస కొత్తిన మేలే కంవ్రికేయు శారకళాగి “ఆప్పా, శామణ్ణ నన్న నిఁను కేళువదక్కింత నాను కేళువదు ఒళ్లేదేందు నిఁను ఏకి అన్నక్కిరువే?” ఎందు కేళదళు.

గోవిందరాయన కొపవు మక్కన్న కేళ్లతు. ఆవను “ఏకి కేగి అన్నక్కిరువేనేంటుదర వివరణియన్న మాడచేఁకే? శామను

ಹೊರಹೊರಡುವಾಗ ಟ್ರಿಂಕಿನ ಬೀಗದ ಕೈಯನ್ನು ನನ್ನ ಸೈಯಲ್ಲಿ ಕೊಡದೆ ನಿನ್ನ ಕೈಯಲ್ಲೇ ಏಕೆ ಕೊಟ್ಟು ಹೊಗುತ್ತಿರುವನೆಂಬದರ ಇಂಗಿತವನ್ನು ನೀನು ನನಗಿ ವೊಡಲು ಕಿಳಿಸಿಕೊಡಬೇಕು ಯಾ?” ಎಂದು ಕೇಳಿದನು.

ಚಂದ್ರಿಕೆಯ ವೋರಿಯು ತವದ ಮುಖದಂತಾಯಿತು. ಹಡೆದಪ್ಪನು ಹೀಗೆ ಮಾತನಾಡುತ್ತಿರುವದನ್ನು ನೋಡಿ ಕೋಪವೂ ಉಂಟಾಯಿತು; ಆದರೆ ಅವಳ ಮುಖದಿಂದ ಮಾತೇ ಕೊರಬಿಇಷಲ್ಲಿ.

ಗೋವಿಂದರಾಯನು ಬಡೆಬಡಿಸಕ್ಕಿದನು: “ಹೆಂಡೆತೀ-ಮಕ್ಕಳ ಸಲು ವಾಗಿ ನಾನು ಬೀಸತ್ತು ಹೋಗಿದ್ದೇನೆ. ನನಗೆ ಜೀವಧಾರಣೆಯು ಅಸಹ್ಯವಾಗಿದೆ! ಮೃತ್ಯುದೇವತೆಯು ಎಂದು ಕಣ ತೆರೆಯುವಳೋ ಏನೋ? ಯಾವಳ ಸಲುವಾಗಿ ನಾನು ಹೀಗೆ ಹೇಳಿನ್ನಿಂದಿಂದ ಸಿಕ್ಕು ಹೇಳಾಡುತ್ತಿರುವೇನೋ, ಅವಳಿಗೆ ನನ್ನ ವಿಷಯದಲ್ಲಿ ಸ್ಥಳ್ಯಾದರೂ ಸಹಾನುಭೂತಿಯಿಲ್ಲ! ನನ್ನ ನ್ನು ಸಂಕಟ ದಿಂದ ಸಾರುವಾಡುವ ಸಮಯದಲ್ಲಿ ಅವಳಿಗೆ ಸ್ವಾಭಿಮಾನವು ಆಡ್ಡಿಯಾಗಿ ಬರುತ್ತಿದೆ; ಆದರೆ ಈನುನ ಕೈಯಿಂದ ಕೇಲಿಯೆ ಕೈಯನ್ನು ತಕ್ಕೊಳ್ಳುವಾಗ ಮಾತ್ರ ಆ ಸ್ವಾಭಿಮಾನವು ಎಲ್ಲಿ ಆಗಿ ಹೋಗಿರುವದೋ ಯಾರಿಗೆ ಗೊತ್ತು! ಮುಖ್ಯವಾಗಿ ನಾನೇ ದುರ್ದೈ ಪಿಯು!!”

ಕೆಲಹೊತ್ತಿನ ಹಿಂದೆ ಶಾಮನೆಂದನೆ ಆದ ವಾದ-ವಿವಾದವನ್ನು ಸ್ವೀಕಿ, ಅವುಗಳ ಪರಯಾರ್ಥೋಚನೆಯಲ್ಲಿದ ಚಂದ್ರಿಕೆಯು ತಂದೆಯು ಕೆಲವು ವಾಕ್ಯಗಳನ್ನು ಕೇಳಿದಳು; ಕೆಲವನ್ನು ಕೇಳಲ್ಪಿ ತಂದೆಯು ಸುನ್ನನಾಡು ದನ್ನು ನೋಡಿ “ಅಪ್ಪಾ, ನೀನು ಹೇಳಿದಂತೆ ನಾನು ಹಣದ ವ್ಯವಸ್ಥೆಯನ್ನು ಮಾಡಿಕೊಡುವೆನು; ಆಯಿತನ್ನೇ?” ಎಂದು ಕೇಳಿದಳು.

ಗೋವಿಂದರಾಯನು ಸಂತುಷ್ಟನಾಗನು. ಆವನು ಶಾಂತಸ್ವರದಿಂದ ಚಂದ್ರಿಕೆಯನ್ನು ಸಮಾಧಾನಪಡಿಸುವದಕೊಳ್ಳೇಂದು ಕೆಲವು ಮಾತುಗಳನ್ನೂ ದಿದನು; ಆದರೆ ಚಂದ್ರಿಕೆಯು ಆ ಕೋಪದ ಮಾತುಗಳಿಂದ ಹೊಂದಿದ್ದ ವ್ಯಘಿಂತಲೂ ಈ ಸಾಂತ್ವನೆಯು ಮಾತುಗಳಿಂದ ಹೇಳ್ಣು ವ್ಯಘಿಯನ್ನು ನುಭವಿಸಿದಳು. ಗೋವಿಂದರಾಯನು ಕಟ್ಟುಕಡಿಗೆ ಹೇಳಿದ್ದೇನಂದರೆ: “ತಾನು ಸಿಗಬಿಇದಂತೆ ತನ್ನಲ್ಲಿರುವ ಪ್ರತಿಯೋಂದು ವಿಧದ ಕಾರ್ಯಕಾರಕ ಶಕ್ತಿಯನ್ನು ಉಪಯೋಗಿಸಿಕೊಳ್ಳಲಿಕ್ಕೆ ಯಾವ ಆವಸ್ಥೆಯಲ್ಲಿದ್ದರೂ ಹಿಂಜಂಡು ಕೂಡಿದು. ಇದರಲ್ಲಿ ನೀತಿಯು ಆವಕ್ಷಾರವನ್ನು ಮಾತ್ರವೂ ಇಲ್ಲ.”

ಷ್ಯಾದಷಾದಲ್ಲಿ ದಗದಾಸಕ್ತಿಯನ ಚಿಂಕಿಯನ್ನು ಟ್ಟುಕೊಂಡು ಚಂದ್ರಿಕೆಯು ಆ ಸ್ವಾಳವನ್ನು ಬಿಟ್ಟು ನಡಿದಳು.

ರಮಾಬಾಯಿಯು ಮನೆಯ ಕೆಲಸವಲ್ಲಿ ತೊಡಗಿದ್ದಳು. ಚಂದ್ರಿ ಕೆಯು ಅವಳ ಬಳಗೆ ಹೋಗಿ, ಶಂದಿಯೊಡನಾದ ಮಾತು-ಕಥಿಗಳನ್ನು ವಿಶ್ವರಿಸಿ ಹೇಳಿದ್ದು. ರಮಾಬಾಯಿಯು ಮಗಳ ಮಾತು ಕೇಳಿಕೊಂಡು:- “ನೀನನ್ನ ವದು ತಿಳಿಯಿತು; ಈದರೆ ಮಾಡಬೇಕೇನು? ಈ ಸಂಕಟ ಸಮಯ ದಲ್ಲಿ ಧನದ ವ್ಯವಸ್ಥೆ ಮಾಡಿದ್ದರೆ ನಡೆಯುವಂತಿಲ್ಲ. ಇಂದೇ ನವಕರಿ ಹೋದರೆ, ನಾಳಿ ಒಲೆಯು ಮೇಲೆ ತಪ್ಪೇಲೆ ಏರುವಂತಿಲ್ಲ! ನಾವೆಲ್ಲರೂ ಅನ್ನಾನ್ನು ಗತಿಕರಾಗಿ ಹೋಗುವೆನ್ನು!!”

“ಅವ್ಯಾ, ಹೋಗಿದ್ದ ರೂ ರೂಪಾಯಿ ಕೊಡಿಸುವ ಕೆಲಸವನ್ನು ನಾನೇ ಮಾಡಬೇಕೇ? ನನಗೇಂದುಗ ಸಾಲವಾಯಿತೆಂದು ಆ ಸಾಲವನ್ನು ಶೀರಿಸಲ್ಕೆ ನಾನೇ ಸಿದ್ಧಿಳಾಗಬೇಕೇ? ಅಪ್ಪನು ಏನೇ ಅನ್ನಲಿ, ನೀನಾದರೂ ಶಾಮು ಇಂನನ್ನು ರಾಪಾಯಿ ಕೊಡಿಂದು ಏಕ ಕೇಳಬಾರದು?”

ಚಂದ್ರಿಕೆಯ ಮಾತುಗಳಿಂದ ಸಿಟ್ಟಿಗೆದ್ದ ರಮಾಬಾಯಿಯು ಇಂತೆಂದಳು:—“ಚಂದ್ರಿಕೆ, ಈಗೇಕೂರೀ ಸ್ನಾನ ಅಭಿಮಾನವು ಹೆಚ್ಚುಗುತ್ತ ನಡೆದಿದೆ. ಮಾತು ವಾತಿಗೆ ಸ್ವಾಧ್ಯಮಾನವನನ್ನು ಮುಂದೆ ಮಾಹತ್ತಿರುವೆ! ನಿನ್ನ ಲಗ್ಗುಕ್ಕಾದ ಸಾಲವನ್ನು ನೀನೇ ಶೀರಿಸಬೇಕಂದು ಅಂತರೂದು? ನಾನು ಬೇಡಿದರೆ ಆತನು ಏನಾದರೂಂಮುನೆವನೇರಿ ಇಲ್ಲವೆಂದು ಹೇಳಬಹುದು. ಈ ಕಾರಣಕ್ಕಾಗಿಯೇ ನಾವು ಅವಸ್ಥಿಂದ ರಾಪಾಯಿಗಳನ್ನು ಬೇಡಿತರುವ ಕೆಲಸವನ್ನು ನಿನಗೆ ಹೇಳುತ್ತಿರುವೆನು. ಇಪ್ಪುಕ್ಕಾಗಿ ಸೀನು ಮನೆಯಲ್ಲಿ ಮಹಾಭಾರತ ವನ್ನೇ ಹೂಡಿಬಿಟ್ಟಿರುವೆ! ಹೋಗ ಮಾಡುವದಕ್ಕೆ ಕಾರಣವೇನು? ಶಾಮನ ಹತ್ತರ ನೀನು ರೂಪಾಯಿ ಬೇಡಿದರೆ, ನಿನ್ನ ಅಪಮಾನವಾಗುವಂತೆ ಶಾಮನು ಏನಾದರೂ ಅನ್ಯಾಯದ ವ್ಯವಹಾರ ಮಾಡಿರುವನೇನು?”

“ನಾನು ಬೇಡಿದರೆ ಹಣ ತೊಡುವನು, ನೀವು ಬೇಡಿದರೆ ಕೊಡುವ ದಿಳಿವೆನ್ನುವನು, ಇದೇನು ಅಂಥಿಂಥ ಅನ್ಯಾಯವೇ? ಅವ್ಯಾ, ಇದಕ್ಕೂ ಹೀನವಾದ ದುರ್ವರ್ಶವನವನ್ನು ನೀನು ಅವಸ್ಥಿಂದ ಬಯಸುತ್ತಿರುವೆಯಾ?”

ರಮಾಬಾಯಿಯು ಸಿಟ್ಟು ಉಕ್ಕೇರಿತು. ಅವಳು “ನಾನು ಏನನ್ನೂ ಬಯಿಸುವದಿಲ್ಲ! ನೀನು ಮಾತ್ರ ನಾವೆಲ್ಲರೂ ಅನಾಹಾರದಿಂದ ಸತ್ತುಹೋಗಬೇಕೆಂದು ಇಟ್ಟಿಸುತ್ತಿರಬಹುದ್ದನೇ?” ಎಂದು ಕೇಳಿದ್ದು.

“ಅವ್ಯಾ, ನಾನು ಹಾಗಿಂದಿಗೂ ಬಯಿಸುವ ಸಂಭವವಿಲ್ಲ! ಯಾಕಂದರೆ, ನಾನೂ ನಿಮ್ಮೊಳ್ಳಿನವಕೇ—ಸಿನ್ನು ಹೊಟ್ಟೆಯು ಮಗಕೇ! ನಿಮ್ಮೊಳ್ಳಿನನ್ನು ಸಾಯಹೊಡಿದು ನಾನೋಬ್ಬಳು ಉಳಿದುರೂಳುಲಕ್ಕು ಬರುವಂತಿಲ್ಲ. ಅವ್ಯಾ,

ನಿನ್ನನು ರೋಷದಿಂದ ಹೀಗೆ ಮಾತನಾಡಬೇಡ. ತುಸ ವಿಚಾರವಾಡು. ಮಾತು ಮಾತಿಗೆ ನನ್ನ ಸ್ವಾಭಿಮಾನವನ್ನು ಬಲಿಗೊಡಲು ನಾನು ಸಿದ್ಧ ಇಂಗಳಿಯಾ?”

ರಮಾಬಾಯಿಯು ವ್ಯಂಗ್ಯಸ್ವರದಿಂದ ಇಂತು ನುಡಿದಳು:—“ಎಬ್ಬರ ಬಳಯಲ್ಲಿಯೂ ನಿನ್ನ ಪ್ರತಿನ್ಯೇಯು ಹೆಚ್ಚಿಕೊಂಡೆ! ಶಾಮನ ಬಳಯಲ್ಲಿ ಹಣದೇಡುವದರಿಂದ ಆ ಪ್ರತಿನ್ಯೇಯು ಹಾಳಾಗಿ ಹೊಗುವದಲ್ಲವೇ? ಚಂದ್ರಿ ಕೆ, ನಾನೇಂಂದು ಮಾತು ಹೇಳ,ತ್ತೀನೆ. ಅನೇಕರಿಗಂತಲೂ ಶಾಮನು ನಿನ್ನವನು; ಶಾಮನ ಮೇಲೆ ನಡೆಯುವ ನಿನ್ನ ಅಧಿಕಾರವು ಅನೇಕರ ಮೇಲೆ ನಡೆಯುದು, ಎಂಬದನ್ನು ಮರೆಯಿದರು.”

ರಮಾಬಾಯಿಯ ಮಾತುಗಳಲ್ಲಿ ಸ್ವಾಮಿರಾಯೆನ ಅಪ್ರಹ್ಯವಾದ ಉಲ್ಲೇಖವಿದ್ದು ದು ಚೂವಿಕೆಗೆ ಹೊಳೆಯಿತು. ಅವಳು ಕೊಂಡಿದಿಂದಲೂ ಅಪಮಾನಿಸಿದ್ದಲೂ ಗಾಯಗೊಂಡು:—“ಇವ್ವಾ, ಸೀನೆನ್ನು ತ್ತಿರುವದು ಸರಿಯಲ್ಲ! ಶಾಮಣಿನು ಅನೇಕರಿಗಂತಲೂ ನನ್ನವನಳ್ಳಿ. ಅಂತೆಯೇ ನಾನು ಅವನ ಮೇಲೆ ಅಧಿಕಾರ ನಡೆಸ ಹೊಗುವದು ಅಪಮಾನದಾಯಕವೆಂದು ಭಾವಿಸಿದ್ದೇನೆ; ಆದರೆ—ಹಡೆದವ್ವನಾಗಿಯೂ ಸೀನು ನನ್ನ ದಃಖವನ್ನು ತಿಳಿಯಲಿಲ್ಲವೆಂದ ಬಳಕ ಉಪಾಯವಿಲ್ಲ! ನಿಮ್ಮಿಬ್ಬರ ಇಚ್ಛೆಯಂತೆ ಹಣವನ್ನು ತಂದು ಕೊಡುವೆನು. ಸಮಾಧಾನವಾಯಿತಷ್ಟೇ?” ಚಂದ್ರಿಕೆಯು ತಾಯಿಯ ಉತ್ತರವನ್ನು ಹೇಳಿಸದೆ ಹೊರಟು ಹೊಂದಳು.

ಮಗಳನ್ನು ಕರೆದು ನಾಲ್ಕು ಸಮಾಧಾನದ ಮಾತುಗಳನ್ನಾಡಿ ಕಳುಹಬೇಕೆಂದೂ, ಶಾಮನ ಹತ್ತರ ತಾನೇ ರಾಪಾಯಿಗಳನ್ನು ಬೇಡಬೇಕೆಂದೂ ರಮಾಬಾಯಿಯ ಮನಸ್ಸಿನಲ್ಲಿ ಒಮ್ಮೆ ಉಂಟಾಯಿತು; ಆದರೆ ‘ತಾನು ಶಾಮನನ್ನು ವಿಚಾರಿಸಲು, ಅವನು ಇಲ್ಲವೆಂದು ಹೇಳಿದ ಬಳಕ, ಮುಂದೆ ಚಂದ್ರಿಕೆಯ ಬಾಯ ತೆರೆದರೂ ಇನ್ನಿಂದ ಸಿಗಿದಂತಾಗುವದು. ಹೀಗೆ ಆದರೆ ಕೆಲಸವೇ ಕಟ್ಟು ಹೊಗುವದು’ ಎಂದು ಆಲೋಚಿಸಿದ ರಮಾಬಾಯಿಯು, ಮಗಳನ್ನು ಸಮಾಧಾನ ಪಡಿಸುವ ಉದ್ದೇಶಗೆ ಹೊಗಲಿಲ್ಲ. ಮೇಲಾಗಿ ‘ಚಂದ್ರಿಕೆಯ ಶಾಮನ ಕಡೆಯಿಂದ ರಾಪಾಯಿಗಳನ್ನು ತಕ್ಷಣ ಬರುವೆನೆಂದು ಹಡೆದವರ ಮುಂದೆ ಹೇಳಿ ಬಂದಿದ್ದ ಬಳಕ, ತಾನು ತಡೆಯುವದೂ ತರವಲ್ಲವೇಂದು ಅವಳು ಭಾವಿಸಿರಬಹುದು

೮೮

೬೩ ಒಂದು ಚಂದ್ರಿಕೆಗೆ ಸಮಾಧಾನವೇ ಇರಲಿಲ್ಲ; ಹೃದಯಸ್ಥ ಬೆಂಕೆಯು ಕ್ರಮಃ ಹೊತ್ತಿ ಅವಳ ದೇಹನನ್ನೆಲ್ಲ ವ್ಯಾಪಿಸಿ ಬಿಟ್ಟಿತು. ಚಂದ್ರಿಕೆಯು ಜಿರಕಾಲವೂ ಪೋಣಿಸಿಟ್ಟುಕೊಂಡಿದ್ದ ಯಾವ ಸಂಸ್ಕಾರದ ಬಲದಿಂದ ಶಾಮು ನೊಡನೆ ವಾದಿಸಿ ಜಯಕಾಲಿನಿಯಾಗಿದ್ದ ಶಾರೀರ, ಆ ಸಂಸ್ಕಾರವು ಎಲ್ಲಿ ಅಡಗಿ ಕೊಂಡಿತೋ! ಏನೋಽ! ಈ ಸಂಸಾರದಲ್ಲಿ ಅರ್ಥವೇ ಪ್ರಬಲವಾದುದೆಂದೂ, ಉಳಿದೆಲ್ಲವುಗಳೂ ದುಬ್ರಲವಾದವುಗಳಂದೂ ಅವಳಿಗೆ ಬೋಧಿಯಾಯಿತು; ಯಾಕಂದರೆ, ಅರ್ಥಾರ್ಥಾವದಲ್ಲಿ ಮಾತ್ರ ಸ್ವಾದಯಿತು ಮಗಳ ಮಂಗಳ ಕಾಮನೆಯೂ ಮಾಯವಾಗಿ ಹೋದುದನ್ನು ಅವಳು ಅನುಭವಿಸಿದ್ದಾರೆ.

ಅಭಾವವನೆಂಬುದೇ ಕಷ್ಟಕರವು; ಅದರಲ್ಲೂ ಧನಾಭಾಭಷ್ಟ ಎಲ್ಲವುಗಳಿಗಿಂತ ಹೆಚ್ಚು ದುಃಖದವೆಂದು ಚಂದ್ರಿಕೆಗೆ ಅನ್ವಯಿತು. ಭಕ್ತಿ, ಪ್ರೇಮ, ಸ್ವೀಕರಣ, ಕರುಣೆ ಮೊದಲಾದವುಗಳ ಅಭಾವವನ್ನು ಸಹಿಸಬಹುದು; ಆದರೆ ದುಢಿನ ಕೊರತೆಯನ್ನು ಮಾತ್ರ ಸಹಿಸಲಾಸ್ಯಾ! ಪತಿಪ್ರೇಮದ ಅಭಾವದಿಂದ ಅವಳಿ ಮೂರು ವರುಗಳು ಕಳೆವಿದ್ದವು; ಆದರೆ ದುಢಿನ ಅಭಾವದ ಮೂಲಕ ಮೂರು ದಿನಗಳನ್ನು ಕಳೆಯುವದೂ ಕತ್ತಳಾವಾಗಿತ್ತು.

ಹಸಿನೆಯೆಂಬುದು ಕಸುವಿನ ರಾಷ್ಟ್ರಸವೇ ಸರಿ! ಅನ್ನವು ಸಿಕ್ಕರೆ ಅನ್ನ ವನ್ನು ಜೀರ್ಣಸುವದು; ಇಲ್ಲವಾದರೆ ಮನುಷ್ಯನ ದೇಹವನ್ನೂ ಮನಸ್ಸನ್ನೂ ಜೀರ್ಣಸುವದು! ಪುಣಿ, ಪ್ರೇಮ, ಸಂಯಮ ಮೊದಲಾದವುಗಳನ್ನು ಬಿಟ್ಟು ರೂ ನಡೆಯುವದು; ಆದರೆ ಅನ್ನವನ್ನು ಬಿಟ್ಟರೆ ನಡೆಯದು! ರಮಾಬಾಯಿ ಯು ಒಲೆಯ ಮೇಲೆ ತಪ್ಪೇಲಿ ಏರದಿರುವಂತಹ ಸಂಕಟವು ಬೇರೆಂದಿಲ್ಲ ವೆಂದು ಹೇಳಿದ್ದಾರೆ! ‘ಮಾನವರ ದೇಹದಲ್ಲಿ ಪಾಪವುಣಿವಾದ ಈ ಪಾಷಣ್ಣ ಇವಲ್ಲದಿದ್ದರೆ ಎವ್ವು ಒಳತಾಗುತ್ತತ್ತಲ್ಲ!’ ಎಂದು ಚಂದ್ರಿಕೆಯು ಅಂದು ಕೊಂಡಳು.

ಶಾಮನು ಅಲೆದು-ಅಲೆದು; ದಣಿದು, ಬೇಸಕ್ಕು ಸಾಯಂಕಾಲದ ತರು ವಾಯ ಮನೆಯನ್ನು ಸೇರಿದನು. ಬಳಿಕ ಅರ್ಥತಾಸಿನ ಮೇಲೆ ಚಂದ್ರಿಕೆಯ ಬಳಿಗೆ ಬಂದು ಇಂತು ಹೇಳಿದನು:—“ಮನೆಯನ್ನು ಬಾಡಿಗೆಯಿಂದ ಹಿಡಿದಿದ್ದೇನೆ. ಅಡಿಗೆಯ ಆಚಾರಿಯನ್ನೂ ಗೊತ್ತು ಮಾಡಿದ್ದೇನೆ. ನಾಳಿ ಸಾಯಂಕಾಲದಲ್ಲಿ ಈ ಮನೆಯನ್ನು ಬಿಟ್ಟುಕೊಡುವೆನು” ಕರುವಾಯ

ಅವನು ಕೆಸೆಯೋಳಗಿಂದ ಒಂದು ಕಾಗದವನ್ನು ಹೊರಡಿಗೆದು ಚಂದ್ರಿಕೆಯ ಕೈಯಲ್ಲಿ ಕೊಟ್ಟು ಇಂತಿಂದನು: “ಇದು ಕುಬೀರನ ಬಳಿಯಲ್ಲಿದ್ದ ಪ್ರಮಾಣಿಸಿರು ನೋಟು. ಕುಬೀರನು ಯಾವತ್ತೂ ಹಣ ಮುಟ್ಟಿತೆಂದು ಭರಪಾಯಿ ಹಾಕಿ ಕೊಟ್ಟಿದ್ದಾನೆ. ಇದನ್ನು ನೀನು ಕಕ್ಷ್ಯಾನಿಗೆ ಕೊಡು. ಅವನು ಅನುಕೂಲತೆಯ ಮೇರಿಗೆ ನನ್ನ ಸಾಲವನ್ನು ತೀರಿಸಲಿ. ಅವಸರವೇನೂ ಇಲ್ಲ.”

“ಅಪ್ಪನು ನಿನ್ನ ಸಾಲವನ್ನು ತೀರಿಸದಿದ್ದರೆ?”

“ಸಾಲವನ್ನು ಮುಟ್ಟಿಸಿಕೊಳ್ಳುವ ಕಾಯಿದೇಶೀರ ಉಸಾಯವನ್ನು ನಾನು ಇಟ್ಟಿಕೊಂಡೇ ಇಲ್ಲ. ಬೇಕಾದರೆ ತೀರಿಸಲಿ, ಇಲ್ಲವಾದರೆ ಬಿಡಲಿ; ಅವನು ನನ್ನ ಹಣವನ್ನು ಮುಳುಗಿಸಿದರೂ ನನಗೆ ಯಾವ ಕೊರತೆಯೂ ಉಂಟಾಗುದು”

“ಶಾಮಣ್ಣಾ, ನೀನು ಇಷ್ಟೊಂದು ತ್ಯಾಗವನ್ನು ಸ್ವೀಕರಿಸಿದ್ದೀಕೆ? ಇದರ ವಿನಿಮಯ ರೂಪದಲ್ಲಿ ನಾವು ನಿನಗೆ ಏನೂ ಕೊಡಲಿಲ್ಲವಲ್ಲ!”

ಶಾಮನು ನಕ್ಕು ಹೇಳತೋಡಿದನು:—“ತಂಗೀ, ಯಾವುದನ್ನು ನೀನು ಗ್ರಹಿಸಲಾರೆಯೋ, ಯಾವುದನ್ನು ನೀನು ನಂಬಲಾರೆಯೋ ಆ ಸಂಗತಿಯನ್ನು ಕಾಳಿಕೊಳ್ಳುವದರಿಂದ ಪ್ರಯೋಜನವೇನು? ಈ ಜಗತ್ತಿನಲ್ಲಿ ನಾನಾ ವಿಧದ ಸ್ವೇಚ್ಛಾಽಂಗಳಿಂದಾಗಿ, ಹುಣ್ಣಿರಿದ್ದಾರೆ. ನಾನೂ ಅವರಲ್ಲಿ ಬ್ಧಿಸಿದು ಕೊಂಡುಬಿಡು!”

ಚಂದ್ರಿಕೆಯು ಕ್ಷೇತ್ರಕಾಲ ಸುಮೃದ್ಧಿಸಿದ್ದು, ಬಳಿಕ ಪ್ರಮಾಣಿಸಿರು ನೋಟ ನ್ನು ಶಾಮನ ಕೈಯಲ್ಲಿ ಕೊಟ್ಟು ಹೇಳಿದ್ದು:—“ಅಣ್ಣಾ, ಈ ವ್ಯಾಪಾರದಲ್ಲಿ ನಷ್ಟ ನ್ನು ತೊಡಕೆಸಬೇಡ. ನಿನ್ನ ಇಳ್ಳಿಯ ಮೇರಿಗೆ ನೀನೇ ಅಪ್ಪಿನೊಡನೆ ಮಾತನಾಡಿಕೊಳ್ಳಬಹುದು. ನಾನು ಈಗ ನಿನ್ನ ಬಳಿಯಲ್ಲಿ ಒಂದು ಭಿಕ್ಷೆಯನ್ನು ಬೇಡಿಕೊಳ್ಳಬೇಕಾಗಿದೆ.”

“ಭಿಕ್ಷೆಯೇ! ಅದಾವುದು?”

ಚಂದ್ರಿಕೆಯು ಸರಗಿನಲ್ಲಿ ಕಟ್ಟಿಕೊಂಡಿದ್ದ ನತ್ತನ್ನು ಹೊರಡಿಗೆದು ಶಾಮನ ಮುಂದಿರಿಸಿ:—“ನೀನು ಈ ಅಲಂಕಾರವನ್ನು ಅಡವಿಟ್ಟಿಕೊಂಡು ನನಗೆ ಇನ್ನೂ ರೈವತ್ತು ರೂಪಾಯಿಗಳನ್ನು ಕೊಡಬೇಕು. ನೀನು ಲಿಲಿವಾದರೆ ಬೀರೆಯೆವರಿಂದ ಕೊಡಿಸು. ನನಗೆ ಹಣದ ಅಡಚಣೆಯು ಬಹಳವಿದೆ” ಎಂದು ಶಾದಳು,

ಶಾಮನು ಮುಗುಳು ನಗೆ ನಕ್ಕು:—“ಚಂದ್ರಿಕೆ, ಇದು ಬಿಕ್ಕೆಯಲ್ಲ; ಬಿಕ್ಕೆಯ ಬೀರೆವದೂ ಅಲ್ಲ, ತಕ್ಕೊಳ್ಳಬ್ಬವದೂ ಅಲ್ಲ! ಇದು ಸಾವುಕಾರಿಕೆಯ

వ్యవహారపు” ఎందు హేళి, తుస హోత్తు సుమ్మనే కెళతు బళిక అందద్దు:—“ఇగలి. నిన్న ఇచ్ఛియంతి హణవన్ను కొడుత్తేనే. అదర బదలు ఈ అలంకారవన్ను నన్న బళియల్లిట్టుకొళ్ళదిద్దరే నడియదేను?”

చంద్రికెయు కాతరతీయింద హేళిదళు:—“అణ్ణు, బేడ. నష్ట బేడికెయన్న ఆల్లగళియబేడ! నిఁను ఒత్తియ ఇట్టుకొండు హణ కొట్టిరు, నన్న వేరీ సామాన్య ఉపకార మాడిదంతాగువదిల్ల”

శామను నగుత్తు హేళితోడగిదను:—“తంగి!, ఈ సంసారదల్లి ఎల్లి ల్లియూ తప్పుతిళువళికెయు పసరిసిదే! నిఁను నన్నన్ను ఇందినపరిగూ తప్పుతిళువళికెయిందలే సోఁడుత్త బందిరువే! నాను నిన్న వేరీ ఉపకార మాడబేకొందు ఇచ్ఛిసిదవనల్ల-ఆగలూ ఆ ఇచ్ఛి ననగిల్ల. ఉపకారద జోరియన్న జోరిసి, కళ్ళనస్సు-కళ్ళుఁనస్సు కైయాల్లి తచ్చోళ్ళవదు నన్న గురియాగిత్తు. ‘యాకండరీ, బేటియన్న కష్ట ఏల్లదే హిడియలోసుగ అవరు ముఖ్యసాధనగభంతిద్దరు.’

“అణ్ణు, నాను నిన్నన్ను సరియాగి తిళదుకొళ్ళల్లివింబదన్ను ఒప్పికొళ్ళత్తేనే. ఆదరా నన్న ఈ బిన్న హవన్ను ఆమాన్య మాడ బేడ. ఈ అలంకారపు నిన్న ఒళియల్లిరల. శద్వుక్కే నిన్నల్లి హణవిల్ల దిద్దరీ, ఈ అలంకారవన్ను పూరి తందుకొండు.”

“ఆగలి. ఆభరణవు నన్న హత్తురనే ఇరలి” ఎందందు, తన్న కోఁడిగే హోగి హణవన్ను తచ్చోండు బందు, చంద్రికెయ కైయల్లి కొట్టు అందద్ద—“తంగి!, నిఁను ఉపకార, వినివయ వోదలువ తట్టగళన్ను పయోగిసి మాతనాదుత్తిరువే. నిఁను నన్న ముంజావిన అపరాధవన్ను యావ ఉపకారవన్ను తిరించువదకొఁడోసుగ మత్తు యావుదర వినివయ స్వరూపవాగి కైవిసిదేయింబదన్ను హేళికొడ బల్లీయో? తంగి!, ఈ సంసారదల్లి అంగడికారికే, బడ్డియ వ్యవహార ఈ ఎరడే వృత్తిగళల్ల; ఇదక్కొంకలూ హిచ్చిన ఎషెస్టే వృత్తిగళనే.”

చంద్రికెయు మాత బళివలిచ్చిసలిల్ల. ఆవళు శామన అనుష్టుయ పడేదు, తంచెయ బళిగే హోదళు. శామను కొట్టిద్ద సోఁటుగళన్ను తంచెయ ముందిరిసి, ‘ఇన్నుర్చివత్తు రూశాయిగళనే’ ఎందు హేళి దళు. గోవిందరాయిను ఆసందాతితయిదింద ఇందే. తంచెయా?

ಇಡಕ್ಕುಗಿಯೇ ನಾನು ನಿನಗೆ ಈ ಕೆಲಸವನ್ನು ಮಾಡಹೇಳಿದೆನು. ವಸ್ತು-
ಒಡವೆಗಳನ್ನೇನಾದರೂ ಅಡವಾಗಿಟ್ಟಿಯಾ?” ಎಂದು ಕೇಳಿದನು.

ಕೋರಣಿಯಿಂದ ಡೊರಬಿಳಿಳಿವದರಲ್ಲಿದ್ದ ಚಂದ್ರಿಕೆಯು “ನತ್ತನ್ನು
ಒತ್ತಿಯ ಇಟ್ಟು ತಂದಿರುವೆನು.” ಎಂದು ಹೇಳಿ ಮುಂದೆ ಸಾಗಿದಳು.
ಗೋವಿಂದರಾಜುನ ಶಬ್ದ ಕೆಲವುಟ್ಟಿಗೆ ಕಡಿಮೆಯಾಯಿತು.

ಚಂದ್ರಿಕೆಯು ತನ್ನ ಕೋರಣಿಗೆ ಹೋಗಿ, ಹಾನುಗೆಯ ಮೇಲೆ ಬಿದ್ದು
ಕೊಂಡು ಮುಂದಿ ವಿಹೀನವಾದ ಮೇಕೆಯಂತೆ ಚಪ್ಪವಡಿಸಹತ್ತಿದಳು.

ಚಂದ್ರಿಕೆಯು ಆ ರಾತ್ರಿಯಲ್ಲಿ ಬಹೆಳ ಹೊತ್ತಿನವರಿಗೆ ಎದ್ದು ಕುಳತು,
ಹಲವು ವಿಧವಾಗಿ ವಿಕಾರಿಸಿ, ಕಡೆಗೆ ಪತಿಗೆ ಪತ್ರವನ್ನು ಬರಿಯತೊಡಗಿದಳು:

“ತಿರಸಾಸ್ವಾಂಗ ನಮಸ್ಕಾರಪ್ರೇರ್ವಕ ನಿವೇದನ,

ನಾನು ಇಂತಹ ದೊಡ್ಡ ವಿಪತ್ತಿನಲ್ಲಿ ಸಿಗಬಿಳಿದ್ದರೆ, ಈ ಜೀವನದಲ್ಲಿ
ನಿನಗೆ ಪತ್ರ ಬರಿಯುವ ಸಾಹಸನನ್ನೇ ಒಂದೂ ವಾಡುತ್ತಿರಲಿಲ್ಲ. ಇಂದು
ನಾನು ಲಕ್ಷ್ಯ--ಸಂಕೋಚ -ಮಾನ--ಅಪಮಾನಗಳನ್ನು ಲಕ್ಷ್ಯಿಸುವಂತಿಲ್ಲ;
ಯಾಕಂದರೆ, ಮರಣಕ್ಕೆಂತಲೂ ಗುರುತರವಾದ ಗಂಡಾಂತರವು ನನ್ನ ದುರಿನಲ್ಲಿ
ನಿಂತು ಪರಿಹಾಸ ವಾಡುತ್ತಿದೆ!

ಶಾಮರಾಂ ದೇಸಾಯಿ ಎಂಬವನು ನಮ್ಮು ದೂರ ಸಂಬಂಧಿಕನಾದ
ಅಪ್ಪನು; ತನಗೆ ನಿಮ್ಮ ಪರಿಚಯವಿದೆಯೆಂದು ಇವನು ಹೇಳಿದಾನೆ; ಮತ್ತು
ಜಗೀರಿದು-ಮೂರು ದಿನಗಳ ಹಿಂದೆ ಇವನಿಗೆ ನಿಮ್ಮ ಭಿಟ್ಟಿಯಾಗಿತ್ತುಂತೆ. ಈ
ಶಾಮಣ್ಣನೇ ಕೆಲವು ದಿನಸಗಳೇ ನನ್ನ ಆಯುಷ್ಯ ಮಣಿದ ಮಾರ್ಗದಲ್ಲಿ
ಕಂಬಿಕಸ್ವರೂಪನಾಗಿ ನಿಂತುಕೊಂಡಿದ್ದಾನೆ.

ಶಾಮಣ್ಣನಿಗೋಚುಗ ನಾನು ತುಸವೂ ಭಯಪಡುವದಿಲ್ಲ. ತಿರಸ್ವಾರ
ದೊಡನೆ ಅವನನ್ನು ಉಪೇಕ್ಷಿಸಿ ವ ಶಕ್ತಿಯು ನನ್ನಲ್ಲಿದೆಯೆಂಬುದರ ಅರವು
ನನಗುಂಟು; ಆದರೆ ಬೀಡಿ ಕೆಲವು ಕಾರಣಗಳ ಮಾಲಕ ನನ್ನ ಜೀವನವು
ದುಸ್ಕರವಾಗಿ ಹೋಗಿದೆ!

ಶಾಮಣ್ಣನು ಶ್ರೀಮಂತನು, ಅಪ್ಪನು ಬಡವನು; ಸಾಲಗಾರನು.
ಶಾಮಣ್ಣನು ಬೀಡಿದಾಗ ಬೀಡಿದಪ್ಪು ಧನಸಹಾಯವನ್ನು ಮಾಡಿ ಅಪ್ಪನನ್ನು
ಆಂಕೆಯಲ್ಲಿಟ್ಟಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಅಪ್ಪನು ನನ್ನನ್ನು ತಾವಿ
ಯೆಂತೆ ನಡಿಸಿಕೊಳ್ಳುತ್ತಿದ್ದಾನೆ; ಯಾಕಂದರೆ, ಶಾಮಣ್ಣನು ನಾನು ಬೀಡಿದ
ಜಳಿದಲೆ ದುಡ್ಡ ಕೊಡುವನು ಕಾರಣ ಪ್ರತಿಸಾರೆಯೂ ನಾನೇ ಶಾಮಣ್ಣನ
ಇಂಗೆ ಹೋಗಿ, ರಜಬಾಯಿ ಕೊಡಿಂದು ಕೇಳಬೇಕಾಗುತ್ತಿದೆ.

ಶಾಮಣಿನು ಮುಕ್ತಹಸ್ತವಾಗಿ ಧನವನ್ನು ಕೊಡುತ್ತಿರುವುದರಲ್ಲಿ ದುರುದ್ದೇಶ ಪ್ರೇರಿತನಾಗಿರುವನೆಂಬದು ಅಪ್ಪನಿಗೆ ಗೊತ್ತಿದೆ; ನನಗೆ ಗೊತ್ತಿದೆ; ಅಪ್ಪನಿಗೊತ್ತಿದೆ; ಆದರೂ ನಾವೆಲ್ಲರೂ ನಿರುಪಾಯಾಗಿ ಹೋಗಿದ್ದೀನೆ!

ಹೀಗೆ ಕ್ರಮಶः ನನ್ನನ್ನೇ ನಾನು ಮಾರಿಕೊಳ್ಳತ್ತಿರುವದನ್ನು ರಿತ ನನಗೆ ಹುಚ್ಚು ಹುಡಿದಂತಾಗಿ ಹೋಗಿದೆ! ಶಾಮಣಿನ ದುಡ್ಡ ಎತ್ತಿ ಹಾಕಿ, ಯಾವ ದೊಂದು ಬಗೆಯಿಂದ ಅವನಕ್ಕೆ ವಶವಾಗದೆ ಎಚ್ಚರದಿಂದಿರುವುದು, ಶಾಮಣಿನ ಅಂಕಗೊಳಿಸಿ ಹೋಗುವದಕ್ಕೆಂತ ಕೆಟ್ಟಿದೆದು ನನಗೆ ಅನಿಸುತ್ತಿದೆ. ನಾನು ಒಳತಾಗಿರುವನೆಂದು ಅವ್ಯಾಪ್ತಾ ಹೇಳುತ್ತಾಳೆ. ನಾನು ಸುಖವಿಂದಿರುವೆನೇದು ಶಾಮಣಿನು ಭಾವಿಸಿದ್ದಾನೆ; ಆದರೆ ನಾನು ಮಾತ್ರ ನನ್ನ ಅವಸ್ಥೆಯು ಚನ್ನಾಗಿಲ್ಲವೆಂದು ನಿರ್ಧರಿಸಿಕೊಂಡಿದ್ದೀನೆ. ಸತಿಯಿರಿಗೆ ಆತ್ಮಪುರುಷಾದೆಯನ್ನು ಪಣವಾಗಿ ಹಚ್ಚಿ ಜೂಜಾಡುವಂತಹ ಮಹಾಪಾಠಕವು ಮತ್ತೊಂದಿರದೆಂದು ನಾನು ನಂಬಿದ್ದೀನೆ!

ಶಾಮಣಿನು ನನ್ನ ಮೇಲೆ ಬಲಾತ್ಮಾರ ಮಾಡುವದಿಲ್ಲ. ಕೇವಲ ತ್ಯಾಗದಿಂದ ನನ್ನನ್ನು ಕೈವರಿಸಿಕೊಳ್ಳಲಿಟ್ಟಿಸುತ್ತಾನೆ. ಇದರಿಂದ ನನಗೇನು ಲಾಭ? ನರಕದ ವಾಗಿವು ಪ್ರಶಸ್ತವೂ ಪರಿಷ್ಯಾರವೂ ಆದರೂ ವಾಂಭಿಕವಲ್ಲವಿಷ್ಯಾ?

ಸ್ವರ್ಗ-ನರಕಗಳಿಲ್ಲ, ಪಾಪ-ಪುಣಿಗಳಿಲ್ಲ, ಧರ್ಮ-ಧರ್ಮಗಳಿಲ್ಲ. ಈಶ್ವರನು ಸಹ ಇಲ್ಲವೆಂದೂ, ಕೇವಲ ಸವಾಜ ರಕ್ಷಣಗೊಂಡು ಮನುಷ್ಯರಿಂದ ನಿರ್ವಿಷ್ಯಾಸಲ್ಪಟ್ಟ ಇಶಲೋಕಾಯಿಗಳಂದೂ ಶಾಮಣಿನು ಹೇಳಿದನು. ನಾನು ನಿನ್ನ ಈ ಮಾತನ್ನು ಸರ್ವಭಾ ಸಮೃತಿಸಲಾರನೆಂದು ಅವನಿಗೆ ಸ್ವಷ್ಟವಾಗಿ ಹೇಳಿಟ್ಟಿನು.

ಶಾಮಣಿನು ಅವುರಣಪಯ್ಯಂತರವಾಗಿ ನನ್ನ ಎಲ್ಲ ಭಾರವನ್ನು ಹೊರಲು ಸಿದ್ಧನಾಗಿದ್ದಾನೆ. ಆವನು ನನಗೋಂಸುಗ ತನ್ನ ಸರ್ವಸ್ವವನ್ನು ಸೂರಿಗೊಳ್ಳಬಲ್ಲನೆಂದು ನನ್ನ ವಿಶ್ವಾಸವಿದೆ; ಆದರೆ ನನಗೆ ನನ್ನೇ ನಂಬುಗಿಯೇ ಎಲ್ಲಕ್ಕೂ ಹೊಡ್ಡಿದಾದ ಗಂಡಾಂತರವಾಗಿದೆ. ನಾನು ಸತಿಯು—ನಾನು ಸಾಧ್ಯಿಯು—ನಾನು ಧರ್ಮವನ್ನು ನಂಬುತ್ತೇನೆ. ಈಶ್ವರನಲ್ಲಿ ವಿಶ್ವಾಸವುಳುವಭಾಗಿದ್ದೀನೆ—ನಾನು ಸಂಭಾವಿತ ಗೃಹಸ್ಥನ ಮಗಳು—ಸಭ್ಯಗೃಹಸ್ಥರಹಂಡಿಯು—ಹೀಗಿದ್ದೂ ನಾನು ನನ್ನ ಯಾವ ಪಾಪಕೊಽಂಗಿಗೆ ಶಾಪಕ್ಕಾನ್ನು ಪಾಪ-ಕಫಿಯನ್ನು ಕೇಳಬೇಕಾಗಿ ಬಂದಿರಬಹುದು?

ಶ್ರೀಶಂಕುನಿನ ಸ್ವರ್ಗದಂತಿ ಭೂಮಾರ್ಗಕಾರಕಗಳಿರದನ್ನು ಕಾಣದೆ ಜಡ

ಸಡಿಸುತ್ತ ಅಯ್ಯವನ್ನು ಕ್ರಮಿಸುವದು ನನಗೆ ತೀರ ಅಸಹ್ಯವಾಗಿದೆ! ಮನಸ್ಸಿನಲ್ಲಿ ಸ್ವರ್ಗದ ಕಲ್ಪನೆಯನ್ನಿಂದುಕೊಂಡು, ಕಣ್ಣಗಳಿಂದ ನಡಕದ ನೋಟವನ್ನು ನೋಡುವದು ಅತ್ಯಂತ ತಾಪದಾಯಕವು!

ಅಂತೆಯೇ ನಾನಿಂದು ಈ ದೊಡ್ಡ ಕುತ್ತಿನಲ್ಲಿ ಮಾನ-ಅಪಮಾನ-ಅಭಿಮಾನಗಳಿಗೆ ವನ್ನು ಮರೆತು ನಿಮಗೆ ಶರಣಾಗತಿಕಾಗಿದ್ದೇನೆ. ನೀವು ನನ್ನನ್ನು ರಸ್ತೆಸಿರಿ. ನೀವು ನನ್ನ ಪತಿಗಳು. ನನ್ನನ್ನು ಸಂರಕ್ಷಿಸುವದು— ಅದರಲ್ಲೂ ಈ ತರದ ಸಂಕಟಸಮಯದಲ್ಲಿ— ನಿಮ್ಮ ಕರ್ತವ್ಯವು. ನಿಮ್ಮ ಹೆಂಡತಿಯೆಂಬ ಕಾರಣದಿಂದ ನನಗೆ ದೊರೆತಿದ್ದ ಯಾವತ್ತು ಅಧಿಕಾರವನ್ನು ನಾನಿಂದು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲು ಇಚ್ಛಿಸುತ್ತೀನೆ. ಇದರ ಫೇರೆಯೂ ನೀವು ಖಾಸಿನರಾದರೆ, ನಿಮಗೆ ಪ್ರತ್ಯೇವಾಯ ದೋಷವು ಘಟಿಸದಿರದು.

నాను ఇందు రవివార రాత్రియ కన్నెరదు గంటిగి తలేబాగిల వన్ను తీరేదు మాగ్ఫదల్లి బందు సింతుకోళ్లనేను. సీపు ఆ మోదలే బందు అల్లిరచేశు; దాగు వన్నున్న నిమ్మ ఇచ్చియిదల్లిగి కరిండియ్య చేశు. ఆ సమయదల్లి శామ్రణు అల్లి ననగోఎసుగ కాయ్యిరు వను. స్వగ్ఫవు అద్వష్టదల్లిరిదిద్దరే, అనివాఫదింద నరకదల్లి ప్రవేశ మాడచేకాగువదు.

ಧರ್ಮದಲ್ಲಿ ವಿಶ್ವಸವ್ಯಾಕೃತಿ ನಾನು ಒಂದಿಕೊಂಡು ದಿನ ನಿಮ್ಮನ್ನು
ಹೊಂದಿಯೇ ಹೊಂದುವೆನೀಂಬ ಮನವರಿಕೆಯುಳ್ಳವಳಾಗಿದ್ದೇನೆ. ಪರಲೋಕ
ದಲ್ಲಿ ನಂಬಿಗೆಯುಳ್ಳ ನಾನು ಇದುವರಿಗಿನ ಯಾವತ್ತೂ ತಾವರ್ಗಳನ್ನು ಒಂದು
ವಿಧಿದಿಂದ ಸಹಿಸುತ್ತು ಬಂದಿದ್ದೇನೆ. ನೀವು ನನ್ನ ಈ ವಿಶ್ವಸವನ್ನು ನಿರಭರ
ಗೊಳಿಸಬೇಕಿರ.

ಇನ್ನು ನಾನು ಹೀಳುವದಾಯಿತ್ತು. ನೀವು ನನ್ನ ಪತಿಗಳಾದುದರಿಂದ ಪ್ರಕಟಿಸಿದ ಯಾವತ್ತೂ ಸಂಗತಿಯನ್ನು ನಿಮಗೆ ತಿಳಿಹಿಡ್ದೀನೆ; ಹಾಗು ನನ್ನ ಜೀವನ ಮರಣ ಪ್ರಶ್ನೆಯನ್ನು ನಿಮಗೆ ಒಪ್ಪಿಸಿ ಸಿಕ್ಕಿಂತಳಾಗಿದ್ದೀನೆ. ಇತಿ ತಮ್ಮ ಚರಣಾಶ, ಯಾ ಪಾ. ಡಿ.ಎಸ್.

“ಶ್ರೀ, ಇಮತಿ ಚೆಂದಿ, ಕೆ.”

ಜಂಡಿಕೆಯು ಇದರದೇ ಇನ್ನೊಂದು ಪ್ರತಿಯನ್ನು ತಯಾರಿಸಿ, ಪಾಕಿಟೆನಲ್ಲಿ ಹಾಕಿ, ಮೇಲ್ಮೈಸವನ್ನು ಬರೆದು ತೆಗೆದಿಟ್ಟು, ಮತ್ತೆ ಹಾಸ್ಯ ಗಿಯು ಮೇಲೆ ಬಿಧ್ಯುತೋಂಡಳು.

ಚಂದ್ರಿಕೆಯು ಮರುದಿನ ಮುಂಜಾನೆ ಒಂದು ಪತ್ರವು ಅಂಚೆಯ ಮುಖಾಂಶರವಾಗಿ ಮುಟ್ಟುವಂತೆ ವೈವಸ್ಥಿ ಮಾಡಿದಳು. ಮತ್ತೊಂದನ್ನು ಒಗೆಯುವ ಅರಿವೆಗಳನ್ನು ಒಯ್ಯಬಂದ ಅಗಸರವಳ ಕೈಯಲ್ಲಿ ಕೊಟ್ಟು, ಸದು ರೂಪಾಯಿಗಳ ಪಾರಿತೋಷಕವನ್ನು ಕೊಟ್ಟು, ಪತ್ರವು ಪತಿಯ ಕೈಯಲ್ಲಿಯೇ ಬೀಳಬೀಕೆಂದು ಬಜಾಯಿಸಿ ಕೆಳುಹಿದಳು. ಮುಂದೆ ನಾಲ್ಕು ತಾಸುಗಳ ಮೇಲೆ ಅಗಸರವಳು ಬಂದು ಪತ್ರವನ್ನು ಸ್ವಾಮಿರಾಯಿನಿಗೆ ಮುಟ್ಟಿಸಿದೆ ನೆಂದೂ, ಅದನ್ನು ವರು ಸಮ್ಮುಕ್ತಮ ಓದಿಕೊಂಡರೆ ಹೇಳಿದ ಬಳಕ ಚಂದ್ರಿ ಕೆಗೆ ಬಹುವಿಟ್ಟಿಗೆ ಸವಾಧಾನನೆನ್ನಿಸಿತು.

ಶಾಮನು ಇಳಿಹೊತ್ತಿನಲ್ಲಿ ತನ್ನ ಹೌಸ ವಾಸಸ್ಥಿಕೈ ಹೊರಡುವದಕ್ಕೆ ಸಿದ್ಧನಾದನು. ಗೋವಿಂದರಾಯನೂ ರಮಾಬಾಯಿಯೂ ಬೀಡಬೀಡನೆಂದು ಬಹಳವಾಗಿ ಹೇಳಿಕೊಂಡರು. ಆದರೂ ಅವನು ಒಡಂಬಡಲಿಲ್ಲ. ಬಳಕ ಅವನು ಚಂದ್ರಿಕೆಯು ಬಳಿಗೆ ಬಂದನು.

ಚಂದ್ರಿಕೆಯು ತನ್ನ ಕೋಣೆಯಲ್ಲಿ ಚಿಂತಾಕ್ರಾಂತಳಾಗಿ ಶುಲ್ಕಿದ್ದಳು. ಶಾಮನು ಮನೆ ಬಿಟ್ಟು ಹೊರಡುವದಕ್ಕೆ ಅಪ್ಪಣಿಯನ್ನು ಕೇಳಿಕೊಂಡನು. ಚಂದ್ರಿಕೆಯು ಸ್ವಾಮಿಸರಿ ನೋಟನ್ನು ಬೇಡಿ ತಕ್ಕೊಂಡು:—“ಅಣ್ಣಾ, ನಾನು ಇನ್ನೊಂದು ಮಾತನ್ನು ನಿನಗೆ ಕೇಳಿಕೊಳ್ಳಬೀಕಾಗಿದೆ.” ಎಂದಳು.

“ಅದೇನು? ಹೇಳು.”

“ನನಗೆ ಈ ಮನೆಯಲ್ಲಿರುವದು ಬಹಳ ಬೀಸರವನ್ನು ಉಟು ಮಾಡಿದೆ. ನೀನು ಕೆಲವು ದಿನಗಳ ಮಟ್ಟಿಗಾದರೂ ನಿನ್ನ ಮನೆಯಲ್ಲಿ ತಂಗಿ ಎಂಬ ಭಾವನೆಯನ್ನು ಜಾಗೃತವಾಗಿಟ್ಟುಕೊಂಡು ನನಗೆ ಸ್ಥಳಕೊಡಬಲ್ಲೆಯಾ?”

“ಪುನಃ ಅಗ್ನಿಯಾಡನೇ ಚಲ್ಲಾಟವಾಡಲಿಕ್ಕೆ ಬಯಸುವೆಯಾ? ನಾರಿಯರು ಷ್ಟುತಕುಂಭಸಮರೆಂತಲೂ, ಪುರುಷರು ತಪ್ಪಾಂಗಾರಸಮರೆಂತಲೂ ಬುದ್ಧಿವಂತರು ಹೇಳುತ್ತಾರೆ.”

“ಜಾಣಿರ ಈ ಮಾತುಗಳು ಕೇವಲ ದುರ್ಬಲಪ್ರಕೃತಿಯವರಿಗೇ ಸ್ವರ್ಪರ ಮಾತ್ರ! ತಾನು ಸರಿಯಾಗಿದ್ದರೆ ಸೂಳಗೇರಿಯಲ್ಲೂ ಮನೆ ಕಟ್ಟಲಿಕ್ಕೆ ಅಡ್ಡಿಯಿಲ್ಲವೆಂಬಡೊಂದು ಗಾದೆಯ ಮಾತಿದೆಯವ್ಯಾ? ಮೇಲಾಗಿ ತಂಗಿಯೆಂಬ ಭಾವನೆಯನ್ನು ಜಾಗೃತವಾಗಿಟ್ಟುಕೊಂಡೇ ನೀನು ನನಗೆ ಆಶ್ರಯಕೊಡಿ ಬೀಕೆಂದು ನಾನು ನಿನಗೆ ನೊದಲೇ ಹೇಳಬಿಟ್ಟಿದ್ದೇನೆ. ಹೀಗೆ ಮಾಡುವದು ಸಾಧ್ಯವಿದ್ದರೆ ಮಾತ್ರ ನೀನು ನನ್ನನ್ನು ಕರೀಮೊಯ್ಯಿಹುದು; ಇಲ್ಲವಾಡರೆ ಹೀಗೆ.”

“ಇದಕ್ಕೆ ಕಕ್ಷ್ಯನೂ ಕಕ್ಷ್ಯಯೂ ಒಪ್ಪಬಹುದೇ?”

“ನಾನು ಅವರನ್ನು ವಿಚಾರಿಸದೇಯೇ ಮನೆಯಿಂದ ಹೊರಬಿಳಿ
ಬೇಕೆಂದಿದ್ದೀನೇ!”

ಶಾಮನು ಕೆಲ ಹೊತ್ತು ಚಂದ್ರಿಕೆಯ ಮುಖವನ್ನು ಮಿಕೆನಿಕೆ
ನೋಡುತ್ತಿದ್ದು:—“ಸಾಧ್ಯವೇ?” ಎಂದು ಕೇಳಿದನು.

“ಸಾಧ್ಯವಿರದೆ ಏನು? ಇಂದು ರಾತ್ರಿಯಲ್ಲಿ ಆರು ತಾಸಿನ ಸುಮಾರಿಗೆ
ನಾನು ತಲೆಬಾಗಿಲವನ್ನು ತೆರೆದು, ವಾಗ್ದದಲ್ಲಿ ಬಂದು ನಿಂತುಕೊಳ್ಳುವೆನು.
ನೀನು ಆ ಹೊದಲೇ ಶಲ್ಲಿಗೆ ಬಂದಿರು.”

“ಕಕ್ಷ್ಯನೂ ಕಕ್ಷ್ಯಯೂ ಏನೆನ್ನು ಬಯಸು? ಜನರು ಏನಂದಾರು?”

“ನಾನು ಈಗ ತಾಯಿತಂದೆಗಳನ್ನು ಲೆಕ್ಕೆಸುವಂತಿಲ್ಲ. ಜನರು ಏನೆನ್ನು
ವರು, ಏನೆನ್ನು ಲಿಕ್ಕಿಲ್ಲ? ಎಂಬದರ ಗೊಡವೆ ನಮಗೆ ಬೇಡ! ಮುಖ್ಯವಾಗಿ ನಾವು
ಮನಸ್ಸುಫರ್‌ಕವಾಗಿ ನಿದುಷ್ಟರಿದ್ದರೆ ತೀರುತ್ತಾನೆ.”

‘ಮೃಗವು ಯಾವ ಉದ್ದೇಶವನ್ನಿಟ್ಟುಕೊಂಡು ಬೆನ್ನ ಹತ್ತಿ ಬಂದರೂ
ಬೇಟಿಗಾರನಿಗೆ ಹಾಸಿಯಿಲ್ಲ’ ಎಂದು ಭಾವಿಸಿದ ಶಾಮನು “ಚಂದ್ರಿಕೆ, ಆಶ್ರಯ
ಕೊಡುವದಕ್ಕೆ ನನ್ನ ದೇನೂ ಅಡ್ಡಿಯಿಲ್ಲ. ನೀನು ಹೇಳಿದಂತೆ ಇಂದು ರಾತ್ರಿಯು
ಹನ್ನಿರಡು ಗಂಟಿಗೆ ಬಧಬಲ್ಲೆನು; ಆದರೆ ನೀನು ವಾತ್ರ ಅಂದಂತೆ ವಾಡ
ಲಿಕ್ಕೆ ತಪ್ಪಬೇಡ ಕಂಡಿಯಾ.” ಎಂದು ಅಂದನು.

ಶಾಮನು ಚಂದ್ರಿಕೆಯ ಆಪ್ಸಣಿ ಪಡೆದು, ತನ್ನ ಸಾಮಾನುಗಳನ್ನೀಲ್ಲ
ಬಂಡಿಯಲ್ಲಿ ಹಾಕಿಸಿಕೊಂಡು, ಗೊತ್ತು ವಾಡಿಟ್ಟುಕೊಂಡಿದ್ದ ಹೊಸ ವಾಸ
ಸ್ಥಳದ ಕಡೆಗೆ ನಡೆದನು.



೧೬

೦೦

ಶಿಲ್ಪಿ ಮನು ಹೋದ ಬಳಿಕ ಕೆಲವು ಹೊತ್ತಿನ ವರಿಗೆ ಚಂದ್ರಿಕೆಯು ಹುಚ್ಚು ಹಿಡಿದವರಂತೆ ಸುಮೃನೆ ಕುಳಿತು ಬಿಟ್ಟಳು. ಈ ವರಿಗೆ ತಾನು ಏನು ಮಾಡಿದೆನು? ಇನ್ನು ನುಂದಿ ನಾಡಬೇಕಾದುದೇನು? ಎಂಬುದನ್ನು ವಿಚಾರಿಸಿಕೊಳ್ಳುವ ಶಕ್ತಿಯು ಅವಳಲ್ಲಿ ಉಳಿದಿರಲಿಲ್ಲ. ಆವುಂತ್ರೀಣ ಹೊಂದಿ ಇನ್ನು ಕೆಲವು ತಾಸುಗಳಲ್ಲಿ ಆಗಮಿಸಬಹುದಾಗಿದ್ದ ಆ ಕರಿಣ ಪ್ರಸಂಗವನ್ನು ಕುರಿತು ಆಶೋಚಿಸುವ ಸಾರಸ್ವತ ಅವಳಿಗಿರಲಿಲ್ಲ. ಅವಳು ತಾನೇ ತನ್ನ ಜೀವನ ಹಾಗು ಮರಣಗಳಿಗೆ ಒಿತಣ ಕೊಟ್ಟಿದ್ದಳು—ಅದ್ವಷ್ಟದಲ್ಲಿನಿದೆ? ನಿಮಂತ್ರಿತ ರಾದವರಲ್ಲಿ ಆರನ್ನು ಅಶ್ವಯ ಮಾಡಬೇಕಾದಿತ್ತು, ಎಂಬು ಯಾರಿಗೆ ಗೊತ್ತು?

ಆ ಬಿಕ್ಕಟ್ಟಿನ ಪ್ರಥಂಗವು ಬರುವದಕ್ಕೆರುವ ಇಲ್ಲಾವಕಾಶವೇ ಕಡಿಮೆ ಯಾಗುತ್ತ ನಡೆದಂತೆ ಚಂದ್ರಿಕೆಯು ಆಸ್ತಿಭಾಪಿಕವಾದ ವ್ಯಗ್ರತೆಯನ್ನು ಅನುಭವಿಸತ್ತೊಡಗಿದ್ದು. ಆಗಮಿಸಬಹುದಾಗಿದ್ದ ಆ ಸಮಯವನ್ನು ಸಮಾಧಾನದಿಂದ ಕಾಯ್ದು ಕೊಂಡಿರುವ ಘೃಯಾಫಲ್ವಿ ಅವಳಿಗಿರಲಿಲ್ಲ. ರಾಶ್ರಿಯಲ್ಲಿ ನೇರಳ ನೋಡಿ ಬೆದರಿದ ಮನುಷ್ಯನು ಭಯನಿವಾರಣೆಗೋಸ್ಯರ ಒಡಿ ಹೋಗಿ ಆ ಭಾಯೆಯನ್ನು ಸ್ವರ್ವಮಾಡಿ ನೋಡಿ ಸ್ತ್ರೀಂತಸಾಗುವಂತೆ, ಚಂದ್ರಿಕೆಯ ಯಾವದೇ ರೇತಿಯಿಂದಾಗಲಿ ಆದಪ್ಪು ಬೇಗನೆ ಆ ಸಮಯವನ್ನು ತಂದುಕೊಂಡು, ತನ್ನ ಭಯಾವಹವಾದ ಭವಿಷ್ಯತ್ತನ ಅದ್ವಷ್ಟಮಾತ್ರ ಯನ್ನು ಆವಲೋಕಿಸಿ ಸಮಾಧಾನಪಡಬೇಕೆಂದು ಮಾಡಿದಳು! ಇನ್ನು ಕೆಲವು ಹೊತ್ತಿನಲ್ಲಿ ಸಮುದ್ರದಲ್ಲಿ ಹಾರಿಕೊಳ್ಳಲೇ ಬೇಕೆರುವಾಗ, ಇರುವ ಅಲ್ಲ ಸಮಯವನ್ನು ದಂಡೆಯಲ್ಲಿ ಸಿಂತುಕೊಂಡು ಕಳಿಯುವದರಿಂದ ಪ್ರಯೋಜನವೇನು? ವರಾನವನ ಮನಸ್ಸಿನಲ್ಲಿ ಭಯಾವಹದ ವಿವರ ಕ್ಷೇರುವ ದುರಳಿಕ್ರಮಣೀಯವಾದ ಆಕರ್ಷಣಕ್ಕೆಯನ್ನು ಚಂದ್ರಿಕೆಯು ಅನುಭವಿಸತ್ತೊಡಗಿದ್ದಳು.

ಹರಿಯು ಕೆಳಮನೆಯಲ್ಲಿದ್ದನು. ಆವನು ಕೆಲಹೊತ್ತಿನ ನಂತರ ಮೇಲೆ ಬರುತ್ತಲೇ, ಚಂದ್ರಿಕೆಯು ಆವನನ್ನು ಇರೆದು, ಅದರದಿಂದ ತೊಡಿಯು ಮೇಲೆ ಕುಳ್ಳಿರಿಸಿಕೊಂಡು, ಮಮತೆಯಿಂದ ಮೈಮೇಲೆ ಕೃಯಾಡಿಸಿ, ಪ್ರೀತಿಯಿಂದ ಮಾತನಾಡಿದ್ದು. ಬಳಿಕ ಹರಿಖನ್ನು ಸಮಾಪದಲ್ಲಿ ಕುಳ್ಳಿಸಿ, ಎದ್ದು ಹೋಗಿ, ಇದುವರೆಗೂ ಹರಿಯು ಆಗ್ರಹದಿಂದ ಬೇಡಿದ್ದರೂ ಕೊಡ

ಲಿಕ್ಕಾಗದಿರುವ ಒಡವೆಗಳನ್ನೇ ಲ್ಲಿ ತಂದು ಆವಸ್ತಿಗೆ ಕೊಟ್ಟಿಳ್ಳು. ಹರಿಯು ಈ ವಸ್ತುಗಳು ತನಗೆ ದೊರೆತಾವೆಂದು ಭಾವಿಸಿದವನಲ್ಲ. ಈಗೆ ಅಸಂಭವನೀಯ ವಾದ ಸಂಗತಿಯು ಘಟಿಸಿದುದನ್ನು ಆನುಭವಿಸಿದ ಹರಿಯು ಚಕ್ಕಿತನಾಗಿ “ಅಕ್ಕಾ, ಇವೆಲ್ಲವುಗಳನ್ನು ನನಗೇಕೆ ಕೊಟ್ಟೇ? ಇವು ನಿನಗೆ ಬೇಡವೇ?” ಎಂದು ಕೇಳಿದನು.

“ತಮ್ಮಾ, ಇನ್ನು ನಾನು ದೊಡ್ಡವಳಾದೆನು. ಆಟದ ಸಾಮಾನು ಗಳಿಂದ ನನಗೆ ಉಷಯೋಗವಿಲ್ಲ. ನೀನು ಇವುಗಳನ್ನು ತಕ್ಕೊಂಡು ಆಟ ವಾಡು; ಆದರೆ ನೀನು ಇಂದು ಈ ಜೀನಸುಗಳನ್ನು ಅಪ್ಪನಿಗಾಗಲಿ ಅಪ್ಪಣಿ ಗಾಗಲಿ ತೊರಿಸಕೂಡು. ಈಳೆಯಿತೇ?”

“ಯಾಕೇ?”

ಚಂದ್ರಿಕೆಯು ಕಾರಣವನ್ನು ಹೇಳಿಕೊಡದೆ “ತಮ್ಮಾ ಯಾಕೆಂದು ಕೇಳಬಾರದು. ನಾನು ಹೇಳುತ್ತಿರುವನೆಂದ ಒಳಕ ನೀನು ಆದನ್ನು ನಡಿಸಲೇ ಬೇಕು. ತೊರಿಸಬೇಡವೆಂದು ಹೇಳಿದರೆ, ಬಿಟ್ಟುಬಿಟ್ಟುರಾಯಿತು” ಎಂದು ಅಂದಳು.

“ಹಾಗಾದರೆ ನಾಳೆ ಮುಂಜಾನೆ ತೊರಿಸಲಿಯಾ?”

“ಆಗಲಿ, ತೊರಿಸು” ಚಂದ್ರಿಕೆಯು ಉಕ್ಕೆ ಬರುತ್ತಿರುವ ಅಶ್ವಗಳು ತಮ್ಮನ ರಣ್ಣಿಗೆ ಬೀಳಬಾರದಿಂದು ಕಿಟಕಿಯ ಬಳಗೆ ಹೊಗಿ ನಿಂತು, ಹೊರಗೆ ನೊಡಹತ್ತಿದಳು.

ಚಂದ್ರಿಕೆಯು ರಾತ್ರಿಯಲ್ಲಿ ಗೋವಿಂದರಾಯನೊಡನೆ ತುಸ ಮಾಡ ಸಾಡಿದಳು; ಆದರೆ ತಾಯಿಯೊಡನೆ ಮಾತನಾಡುವ ಪ್ರಸಂಗವು ಬರುತ್ತಲೆ ಅವಳ ರುತ್ತಿಗೆಯು ಬಿಗಿದು ಬಂತು. ರಣ್ಣಿಗಳು ಅಶ್ವಪೂರಣವಾದವು. ಅವಳು ಮಾತುಗಳನ್ನಾಡಲಾರದವಳಾಗಿ ಆ ಸ್ಥಳವನ್ನು ಬಿಟ್ಟು ನಡೆದಳು. ತಾಯಿಯು ಮಗಳ ಈ ಸ್ಥಿತಿಯನ್ನು ಅಂಶಮಾತ್ರವಾಗಿ ಅರಿತು ಮಗಳನ್ನು ಮಾತನಾಡಿಸುವ ಪ್ರಯತ್ನಮಾಡಿದಳು; ಆದರೆ ಚಂದ್ರಿಕೆಯು ಹಿರುಗ ತಾಯಿಯ ಬಳಗೆ ಹೊಗಿದೆ “ಆವ್ವಾ, ನಿನ್ನ ಈ ಪಾಪಿಷ್ಟಾದ ಮಗಳನ್ನು ಕ್ಷಮಿಸು. ಇನ್ನು ನನಗೆ ನಿನ್ನಿಂದನ ಮಾತನಾಡುವ ಪ್ರಸಂಗವು ನನ್ನ ಜೀವಮಾನದಲ್ಲಿ ದೊರೆಯಿದ್ದರೂ ಇರಬಹುದು! ಆದರೆ ಇಂದು ನಾನು ನಿನ್ನಿಂದನ ನಾಥನಾಡಿಕ್ಕೆ ಅಸಮರ್ಥಾಗಿದ್ದೇನೇ!” ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ತನ್ನ ತೊಣಿಯನ್ನು ಹೊಕ್ಕೆಲು.

ಚಂದ್ರಿಕೆಯು ಎಲ್ಲರೂ ಮಲಗಿದ ಬಳಿಕ, ತನ್ನ ಕೋಟಿಯು ಬಾಗಿಲ ವನ್ನಿಕ್ಕೆ ಭದ್ರ ಪಡಿಸಿದಳು. ಎದ್ದು ಈಳಿತು ತಾಯಿಗೊಂದು, ತಂದೆಗೊಂದು ಹೀಗೆ ಎರಡು ಪತ್ರಗಳನ್ನು ಬರಿದಳು. ಎಲ್ಲಿಗೆ ಹೋಗುವೆನು, ಯಾರ ಸಂಗಡ ಹೋಗುವೆನು? ಎಂಬದನ್ನೇ ನೂ ಈ ಪತ್ರಗಳಲ್ಲಿ ಕಾಣಿಸಿರ ಲಿಲ್ಲ. ಏಕೆ ಹೋಗುವೆನೆಂಬದನ್ನು ಮಾತ್ರ ಉಲ್ಲೇಖಿಸಿದ್ದ ಈ—ಈ ಜೀವ ನವು ಅಸಹ್ಯವಾಗಿದೆ! ಆದುದಂದ ಈ ಜೀವನದ ಮನುತೆಯನ್ನು ಚಿಟ್ಟು ಹೊರಟಿದ್ದೇ ನೇ—ತಮವಾಯ ಕ್ರಮವಾಸ್ತಾಫನೆ ಹಾಗು ನಮಸ್ಕಾರ. ಈ ವಿಷಯದಲ್ಲಿ ಆವಶ್ಯ ಬರೆದಿದ್ದುದೇನಂದರೆ:—“ನಾನು ನಿನ್ನ ಇಚ್ಛೆಯಂತೆ ನಡೆದುಕೊಂಡು ನಿನ್ನನ್ನಾಶ್ಯಯಿಸಿರಲಿಕ್ಕೆ ಸಮರ್ಥಳಾಗಲಿಲ್ಲ. ಈ ವಿಷಯ ದಲ್ಲಿ ನಾನೇ ಅಪರಾಧಿನಿಯು. ಕ್ರಮವೋರು; ಹಾಗು ನನ್ನ ಕೊನೆಯು ಪ್ರಣಾಮಗಳನ್ನು ಸ್ತ್ರೀತಿಯಿಂದ ಸ್ವೀಕರಿಸು.”

ಪತ್ರಗಳನ್ನಿಟ್ಟು ಆವುಗಳ ಮೇಲಿ ದೂತಿಯನ್ನು ಹೇರಿ, ಗಡಿಯಾರ ವನ್ನು ನೋಡಿಕೊಂಡು ಬಂದಳು. ಹನೆನ್ನಂದೂವರೆ ಗಂಟೆಯಾಗಿತ್ತು. ಕೇವಲ ಇನ್ನು ಆಧ್ಯ ತಾಸು ಮಾತ್ರ ಉಳಿದಿತ್ತು.

ಚಂದ್ರಿಕೆಯ ದೇಹದಲ್ಲಿ ವಿದ್ಯುತ್ತ್ವವಾಹವು ಹರಿದುಹೋಡಂತಾಯಿತು. ಕೂಡಲೇ ಆವಳ ಶರೀರವೆಲ್ಲ ಆವಸನ್ಯವಾಗಿ ಹೋಯಿತು. ಆ ತಡಿತ್ತವಾಹ ದಿಂದ ದೇಹದೊಳಗಿನ ರಕ್ತವೆಲ್ಲ ಒಂದೆಡೆಯಲ್ಲಿ ಒಂದುಗೂಡಿ ಹೆತ್ತು, ಬಫ್ ವಾದಂತೆ ಚಂದ್ರಿಕೆಗೆ ಭಾಸವಾಯಿತು. ನೈಯೆಯು ಭಾರವಾಗಿ, ತಂಡ ಹುಟ್ಟಿ ನಡುಗತ್ತಿದ್ದಿತು.

ಚಂದ್ರಿಕೆಯು ದೇಹವು ಆಕ್ಸಮವಾಗಿ ಹೋಗುವದೆಂಬ ಆಶಂಕೆಯಿಂದ ಎದ್ದು ಮೇಲ್ಮೇಲನೆ ಕೋಟಿಯಲ್ಲಿ ಆಡ್ಯಾಡ್ಯಾಡಿಗಿದಳು. ಎರಡೂ ಕಾಲುಗಳಲ್ಲಿ ಯಾರೋ ಕಲ್ಲಾಗಳನ್ನು ಕಟ್ಟಿ ಹೋಗಿರುವಂತೆ ಆವಳಿಗೆ ಚೋಧಿಯಾಯಿತು. ಆವಶ್ಯ ಅತಿ ಶಷ್ಟಿದಿಂದ ಕಾಲುಗಳನ್ನು ಎಕದೇಹದು ಹಾಕಿ, ತನ್ನ ಗಡಿಶಕ್ತಿಯು ಸಂಪೂರ್ಣವಾಗಿ ಅಳಿದಿಲ್ಲವೆಂಬ ಮನವರಕೆಯನ್ನು ಮಾಡಿಕೊಂಡಳು.

ಬಳಿಕ ಚಂದ್ರಿಕೆಯು ಕೋಟಿಯಿಂದ ಹೊರಬಿದ್ದು, ಹೊರಿರುವ ಗಡಿಯಾರವನ್ನು ನೋಡಿದಳು. ಹವೈರದಕ್ಕೆ ಹತ್ತು ನಿಮಿಷ ಕಡಿಮೆಯತ್ತು. ಆಗ ಆವಶ್ಯ ತನ್ನಲ್ಲಿಯೇ ಅಂದುಕೊಂಡಿದ್ದು:—“ಇನ್ನು ವಿಲಂಬ ಮಾಡಿ ಉಪಯೋಗವಿಲ್ಲ. ದೇಹದ ಈ ದುರ್ಬಲಾವಸ್ಥೆಯಿಂದ ಕೇಳಿಗಳದು ಹೊರಬಿಇಲಿಕ್ಕೆ ಎಷ್ಟು ವೇಳಿ ಬೇಕಾದೀತಿಂಬದು ಗೊತ್ತಾಗುವಂತಿಲ್ಲ!”

ಹೊರಹೊರಟ ಚಂದ್ರಿಕೆಯು ತಿರುಗಿ ನಿಂತು ತನ್ನ ಕೋಣೆಯ ಕಡೆಗೆ ಸೋಡಿದಳು. ಯಾವುದನ್ನು ಸೋಡಬೇಕಾಗಿತ್ತೋ ಸೋಡಿದೆನೇನು ಎಂಬದರ ಅಂವೇ ಅವಳಿಗರಲ್ಲ. ಮನೆಯನ್ನು ತುಂಬಿಕೊಂಡಿದ್ದ ಸಾಮಾನ್ಯಗಳು ಮಾತ್ರ ಅವಳ ಕಡೆಗೆ ಉದಾಸ ದೃಷ್ಟಿಯಿಂದ ಸೋಡುತ್ತಿದ್ದವು.

ಚಂದ್ರಿಕೆಯು ಕೋಣೆಯಿಂದ ಸೋಪಾನದ ಬಳಗೆ ಬರುವ ಮಾಗಿದಲ್ಲಿ ಸೋವಿಂದರಾಯನು ಮಲಗಿಕೊಳ್ಳುವ ಕೋಣೆಯಿತ್ತು. ಚಂದ್ರಿಕೆಯ ಈ ಕೋಣೆಯ ಬಳಯಲ್ಲಿ ನಿಂತು, ಮಲಗಿದ ಆಯಾ-ತಂದೆಗಳಿಗೆ ಅವನು ಮಸ್ತಕಭಾಗಿ ನಮಸ್ಕಾರಿಸಿದಳು. ತರುವಾಯ ಅವಳು ಬೇಡಿಯಿಂದ ಖಡ್ಡಿಸಾದ ಕೃಷಿಯಂತೆ ಪಾವಟಿಗಿಗಳ ಕಟ್ಟಾಂಜನವನ್ನು ಸಿಡಿದುಕೊಂಡು, ಕಾನ್ನೆತ್ತಿಕೊಂಡುತ್ತ ಸೋಪಾನಗಳನ್ನು ದಾಟಿದಳು. ಇನ್ನು ತಲೆಬಾಗಿಲದ ಬಳಿಹೊಗಿ, ಅಗಳಾಯನ್ನು ತಿಗೆದು ಮಾಗಿ ಮಾಡಿಕೊಂಡು ಹೊರಬಿಳುಳಿದೆಂದು ಉಳಿದಿತ್ತು. ಚಂದ್ರಿಕೆಯು ಅಗಳಿಗೆ ಹೈಯಿಕ್ಕುತ್ತಲೇ, ಅವಳ ತೆರುಗಿ ಹೋಯಿತು. ಜ್ಯೇಷ್ಠನವು ಲುಪ್ತವಾಗಿ ಹೋಗುವದೋ ಏನೇನು ಎಂಬಂತೆ ಅವಳಿಗೆ ಅನಿಸಿತು. ಅವಳು ಕೆಲಹೊತ್ತು ಸ್ಥಿರವಾಗಿ ನಿಂತುಕೊಂಡು, ಕಡಿಮೆಯಾಗುತ್ತ ನಡೆದಿದ್ದ ಶಾರೀರಿಕ ಶಕ್ತಿಯನ್ನು ಪುನಃ ತನ್ನ ತಂದುಕೊಳ್ಳಲಿಕ್ಕೆ ಶಕ್ತಿವಿರಿ ಪ್ರಯತ್ನ ಮಾಡಿದಳು. ಅವಳು ತನ್ನಲ್ಲಿಯೆಂಬು ಅಂದುಕೊಂಡಳು: —“ಯಾವದೇ ರೀತಿಯಾಂದಾಗಲ ಈ ದೇಹವನ್ನು ಬಾಗಿಲದ ಹೊರಗೆ ಎಕೆಂದೂಯ್ಯಲೇಬೇಕು! ಬಳಕ ನನ್ನ ಹಣೆಯ ಬರಿಹದ್ದ ಸ್ವರ್ಗವೇ ಇರಲಿ, ಸರಕನೇ ಇರಲಿ! ಇನ್ನು ನನ್ನಿಂದ ಈ ಬಾಗಿಲದ ಬಳಗಿಲಿಕ್ಕೆ ಆಗುವಂತಿಲ್ಲ!”



೨೦

**

ರಾಜವಾಗ್ರವು ಜನಶೂನ್ಯವೂ ನಿಸ್ತಬ್ಧವೂ ಆಗಿತ್ತು. ದಾರಿಯ ಎಡ ಬಲ ಬದಿಗಳಲ್ಲಿ ಗ್ಯಾಫಿನ ದೀಪಗಳು ಉರಿಯುತ್ತಿದ್ದವು; ಮೇಲ್ಮೈಗದಲ್ಲಿ ನೈಕ್ರತ್ನ ಮುಂಡಿತವಾದ ಆಕಾಶವು ಆಸನ್ನ-ಅಭಿನಯ-ದೃಶ್ಯವನ್ನು ನೋಡುತ್ತು.

ಗಡಿಯಾರವು ಟಂಗ ಟಂಗ ಎಂದು ಹನ್ನೆರಡು ಸಾರೆ ಬಾರಿಸಿತು. ಚೇರೆ ಬೇರೆ ಕಡೆಗಳಲ್ಲಿಯ ಜಾಂಗಟಿಗಳೂ ಬಾರಿಸತ್ತೊಡಗಿದವು. ಬಾಗಿಲ ತೆರೆದ ‘ಖಟ್ಟ’ ಎಂಬ ಸಪ್ತಾಳವಾಯಿತು. ಪರಕ್ಕಣದಲ್ಲಿಯೇ ಚಂದ್ರಿಕೆಯು ರಾಜವಾಗ್ರದ ಪಕ್ಷದಲ್ಲಿ ಬಂದು ನಿಂತಳು. ಬಾಗಿಲವು ಹಾಗೆಯು ತೆರೆಯಲ್ಪು ಟ್ರಿಡಿ ತು. ಚಂದ್ರಿಕೆಗೆ ಆದನ್ನು ಮುಂದೆ ಮಾಡಿಕೊಳ್ಳುವ ಅರಿವು ಇರಲಿಲ್ಲ!

ಸಮಿಹಪದಲ್ಲಿ ವೋಟಾರ ಗಾಡಿಯು ಸಿದ್ಧವಾಗಿ ನಿಂತಿತ್ತು. ಚಂದ್ರಿಕೆಯು ರಾಜವಾಗ್ರದ ಹತ್ತಿರ ಬರುತ್ತಲೇ ಆದು ಅವಳ ಬಳಯಲ್ಲಿ ಬಂದು ನಿಂತಿತು. ವೋಟಾರ ಕಾರದಿಂದ ಒಬ್ಬನು ಚಂದ್ರಿಕೆಯು ತೀರ ಸಮೀಪಕ್ಕೆ ಬಂದನು.

ಚಂದ್ರಿಕೆಯು ಆಸ್ತಾಭಾವಿಕವಾಗಿ ತೀಕ್ಷ್ಣಸ್ವರದಿಂದ “ಯಾರು? ನೀವಾರು?” ಎಂದು ಚೀತ್ಯಾರ ಮಾಡಿದಳು.

“ನಾನು ಸ್ವಾಮಿರಾಯನು.”

“ನನ್ನನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ! ಎತ್ತಿಕೊಂಡು ಹೊಗಿರಿ.”

ಸ್ವಾಮಿರಾಯನು ಚಂದ್ರಿಕೆಯ ಕ್ಷೇತ್ರದಲ್ಲಿ ಕರೆದೊಯ್ದ ವೋಟಾರ ಬಂಡಿಯಲ್ಲಿ ಕುಳ್ಳಿರಿಸಿದನು. ಬಳಯಲ್ಲಿ ತಾನೂ ಕುಳಿತನು.

ಇಷ್ಟರಲ್ಲಿ ಒಂದು ಟೂಂಗೆಯು ಬಳಯಲ್ಲಿ ಬಂದು ನಿಂತಿತು. ಶಾಮನು ಟೂಂಗೆಯಿಂದ ಶಾರಿ ವೋಟಾರ ಬಂಡಿಯ ಸಮಿಹಪಕ್ಕೆ ಬಂದು “ಚಂದ್ರಿಕೆ, ಚಂದ್ರಿಕೆ, ನಾನು ಬಂದಿರುವೆನು” ಎಂದು ಕೂಗಿದನು.

ವೋಟಾರ ಗಾಡಿಯು ಸುರು ಆಗುವದರಲ್ಲಿತ್ತು. ಸ್ವಾಮಿರಾಯನು ಶಾಮನನ್ನು ನೋಡಿ, “ರಾಯರಿ, ಅನುಕೂಲತೆ ನೋಡಿಕೊಂಡು ಭೇಟ್ಟಿಯಾಗಿ. ನಿಮ್ಮಾಡನೆ ಮಾತನಾಡುವದಿದೆ” ಎಂದು ಹೇಳಿದನು. ವೋಟಾರವು ಭರದಿಂದ ಮುಂದೆ ಸಾಗಿತು.

ಸ್ವಾಮಿರಾಯನು ವೋರೆದಿರುವ ನೋಡಿದನು. ಚಂದ್ರಿಕೆಯು ಆಚೇ ಶಫಳೂ ಸಂಜ್ಞಾಹೀನಳೂ ಆಗಿದ್ದು, ಬೀಳುವದರಲ್ಲಿದ್ದ ಳು. ಅವಳನ್ನು

ಜೆನ್ನಾಗಿ ಕುಳ್ಳಿರಿಸಿ, ಗಟ್ಟಿಯಾಗಿ ಹಿಡಿದುಕೊಂಡು, ಅವಳ ಕಿವಿಯ ಬಳಿಯಲ್ಲಿ ತನ್ನ ವೇರೇರೆಯನ್ನು ಒಯ್ಯಿಸಿ—“ಶಾಂತಳಿಗು, ಕಣ್ಣಿರೆದು ನೋಡು” ಎಂದು ಹೇಳಿದನು.

ನಿತೀಶಕಾಲದ ತಂಗಾಳಿಯ ಸ್ವರ್ಕನದಿಂದಲೂ ಪರಿಯ ಪ್ರೇಮಾಳ ವರ್ಕನದಿಂದಲೂ ಚಂದ್ರಿಕೆಯು ಏಜ್ಞತ್ತಳು. ಮೇಲ್ಮೈಲ್ಲನೆ ಕಣ್ಣಿರೆದು ನೋಡಿದಳು.

ಸ್ವಾಮಿರಾಯನು “ಭಯವಿಲ್ಲ ಶಾಂತಳಿಗು” ಎಂದು ಪುನಃ ಸಂಶಯಿಸಿದನು.

ತುಸ ಹೊತ್ತಿನಲ್ಲಿಯೇ ವೋರ್ಟಾರ ಗಾಡಿಯು ಒಂದು ಎರಡಂತಹ್ನಿನ ಮನೆಯ ಅಂಗಣದಲ್ಲಿ ಒಂದು ನಿಂತಿತು. ಚಂದ್ರಿಕೆಯು ಇದು ತಾನು ಮೊದಲಿದ್ದ ಮಾವನ ಮನೆಯಲ್ಲವೇಂದು ಗುರತಿಸಿದಳು.

ಸುವಾಸಿನಿಯೆಬಳ್ಳಿ ಆಗವಿಸಬಹುದಿದ್ದ ಜನರ ದಾರಿಯ ಶಾಯುತ್ತ ಒಳಬಾಗಿಲಲ್ಲಿ ನಿಂತಿದ್ದಳು. ವೋರ್ಟಾರ ಗಾಡಿಯು ಒಂದು ಸಿಲ್ಲತ್ತಲೇ, ಅವಳು ಹೊರಬಿದ್ದ ವೋರ್ಟಾರದ ಬಳಗೆ ಒಂದಳು ಸ್ವಾಮಿರಾಯನು ಅವಳನ್ನು ನೋಡಿ, ‘ಅತ್ತೀ, ಇವಳನ್ನು ಒಳಗೆ ಕರೆದುಕೊಂಡು ಹೋಗು’ ಎಂದು ಹೇಳಿದನು.

ಆ ಪ್ರೌಢ ಸ್ತ್ರೀಯು ವೋರ್ಟಾರ ಬಂಡಿಯು ಬಾಗಿಲ ತೆರೆದು. ಚಂದ್ರಿಕೆಯನ್ನು ಅವಶರದಿಂದ ಕೆಳಗಳಿಸಿಕೊಂಡು, “ಮಗಳ, ನೀನು ನನ್ನನ್ನು ಗುರತಿಸಲಿಲ್ಲವೇ? ನೀನು ಅತ್ಯಿಯಮನೆಯಲ್ಲಿದ್ದಾಗೇ ಒಮ್ಮೆ ನಾನು ಅಲ್ಲಿಗೆ ಬಂದಿದ್ದೇನು.” ಎಂದು ಅಂದಳು. ಚಂದ್ರಿಕೆಯು ಅವಳನ್ನು ಗುರತಿಸಿ, ಅವಳ ಪಾದಗಳ ಮೇಲೆ ಬಿಡ್ಡಳು. ಆ ಪ್ರೌಢಿಯು ಆಶೀರ್ವದಿಸಿ, ಚಂದ್ರಿಕೆಯನ್ನು ಒಳಗೆ ಕರೆದೊಯ್ದಳು.

ತುಸ ಹೊತ್ತಿನಲ್ಲಿ ಸ್ವಾಮಿರಾಯನೂ ಒಳಗೆ ಹೋಗಿಸಿ; ಮತ್ತು ಅತ್ಯಿಯು ಚಂದ್ರಿಕೆಯನ್ನು ತನ್ನ ಹತ್ತರ ಕುಳ್ಳಿರಿಸಿಕೊಂಡಿರುವದನ್ನು ಕಂಡನು. ಸ್ವಾಮಿರಾಯನ ಅತ್ಯಿಯು ಚಂದ್ರಿಕೆಯ ಬೆಂಬು ಮೇಲೆ ಕೈಯಾಡಿಸಿ—“ಮಗಳೇ, ನೀನು ಪರಮ ಸಾಧ್ಯಯು, ಬಹು ತೇಜಸ್ಸಿನಿಯು. ಅಂತೆಯೇ ಕರೆದು ಹೋದ ಪತಿರತ್ನವನ್ನು ಪುನಃ ಪಡೆದೆ. ಸ್ವಾಮಿಯು ಇಂದು ಮಧ್ಯಾಹ್ನದಲ್ಲಿ ನಿನ್ನ ಪತ್ರವನ್ನೊಂದಿ ತೋರಿಸಿದನು. ನಿನ್ನ ಧರ್ಮ ವಿಶ್ವಾಸವನ್ನೂ, ದೃಢಮನಸ್ಸನ್ನೂ, ಧ್ಯೈಯವನನ್ನೂ ಅರಿತು, ಬೆರಗಾಗಿ ತೋಡಿನು. ನಮ್ಮದರು ಗ್ರಾಮವಾಸನ್ನು ಬಿಟ್ಟು ಈ ನಗರದಲ್ಲಿ ಮನೆ

ಮಾಡಿದಂದಿನಿಂದಲೂ ನಾನು ನಿನ್ನನ್ನು ಕರೆಸಿ ನನ್ನ ಮನೆಯಲ್ಲಿಟ್ಟುಕೊಳ್ಳುವ ಅಲೋಚನೆಯಲ್ಲಿದ್ದೇನು; ಅದರೆ ಕೆಲವು ಕಾರಣಗಳ ಮೂಲಕ ಹಾಗೆ ಮಾಡಲಿಕ್ಕೆ ಅಗರಲಿಲ್ಲ. ಇಂದು ಸ್ವಾಮಿಗೆ ನಾನೇ ಅಲೋಚನೆ ಹೇಳಿ, ನಿನ್ನನ್ನು ಬರವಾಡಿಕೊಂಡಿದ್ದೇನೆ. ನನಗಾದರೂ ಮಕ್ಕಳು-ಮರಿಗಳಿಲ್ಲ. ನೀನೇ ನನ್ನ ಮಗಳಿಂದು ಭಾಷಿಸಿದ್ದೇನೆ. ನೀನು ಬೇಕಾದಪ್ಪೆ ದಿವಸ ಇರಲಿಕ್ಕೆ ಅಡ್ಡಿಯಿಲ್ಲ. ಅದರಲ್ಲಿ ಸ್ವಾಮಿಯು ಅಣ್ಣನ ಕೊಂಡ ವನ್ನು ಶಾಂತಹೊಳಿಸುವವರಿಗಂತೆ ಇರಲೇಬೇಕು.” ಎಂದು ಹೇಳಿದರು. ಚಂದ್ರಿಕೆಯ ಕಣ್ಣಗಳಿಂದ ಅಶ್ವಗಳು ರುಂರುಂರನೇ ಸುರಿಯಂತ್ರಿದವು. ಸ್ವಾಮಿರಾಯನ ನೇತ್ರಗಳೂ ಸಜಲವಾದವು.

÷ ÷ ÷ ÷ ÷ ÷

ಇತ್ತು ಶಾಮನು ಪರಮಾಜ್ಞತನಾಗಿ ತನ್ನ ಮನೆಯನ್ನು ಸೇರಿದನು. ಅವನ ಕಣ್ಣಮಂದಿ ರುಗ್ಗನೇ ಒಂದು ಪ್ರಕಾಶವು ಹೊಳಿದಂತಾಯಿತು. ವಿಷ್ಣುದ್ವಿಷ್ಟಕ್ಕೆಂತಲೂ ಅದರ ಪ್ರಕಾಶವು ಬಲವಾಯಿತು! ವಿಚಾರ ಮಾಡಿ ನೀಡಿದನು. ಜ್ಞಾನಜ್ಯೋತಿಯಿಂದು ಸಂಶಯಬಂದಿತು. ಹೆಚ್ಚು ವಿಚಾರ ಮಾಡಿ ಸಂಶಯವನ್ನು ಪರಿಹರಿಸಿಕೊಂಡನು. ಅವನಿಗೆ ಆ ಜ್ಞಾನ ಜ್ಯೋತಿಯಲ್ಲಿ ಸುವರ್ಣಾಕೃತಿಗಳಿಂದ ಕೊರೆದ ವಾಕ್ಯಗಳು ಕಾಣಿಸಿದವು. ಆ ವಾಕ್ಯಗಳು ಅವನಿಗೆ ಸಂಬಂಧಿಸಿದ್ದ ವಿಧವು.

“ಶಾಮಾ, ದುಡ್ಡಿನ ಹೆನ್ನೆಯಿಂದ ಕುಲಸತ್ತಿಯನ್ನು ಕೆಡಿಸಲು ಪ್ರಯತ್ನಿಸಿದೆ; ಅದರೆ ಆ ಸತಿಯ ಪವಿತ್ರತೆಯ ಮುಂದೆ ನಿನ್ನ ಹೆನ್ನೆಯು ಹ್ರಿಮ್ಮೆಟಿತು. ನೀನು ಆವಳ ಪವಿತ್ರತಯಿಂದ ಪರಾಜಿತನಾದೆ! ನೀನು ಪರಾಜಿತನಾದರೂ ನಿನಗೆ ಇದು ಭೂಪಣವಾಯಿತು. ಸತಿಯ ಪಾತ್ರವೈಶ್ಯ ವನ್ನು ಹಾಳುಮಾಡಿ ನೀನು ಜಯಶಾಲಿಯಾಗಿದ್ದರೂ, ನೀನು ಸಮಾಜದಲ್ಲಿ ಪಕಿತನಾಗುತ್ತಿದ್ದೆ; ದೇವರ ದಬಾರದಲ್ಲಿಯೂ ಪಕಿತನೆನಿಸುತ್ತಿದ್ದೆ; ಅದರಿಖದಲ್ಲಿ ನೀನು ಪರಾಜಿತನಾದ್ದರಿಂದ ನಿನ್ನ ಈ ಪರಾಜಯವು ಧನ್ಯವಾದ ದ್ವೀಪೇ ಹೇಳಬಹುದು. ಈ ಪರಾಜಯದಿಂದ ನೀನು ಸಮಾಜದಲ್ಲಿ ಪಕಿತನೆನಿಸಲಿಳ್ಳ; ದೇವರ ದಬಾರದಲ್ಲಿಯೂ ಪಕಿತನಾಗಲಿಲ್ಲ. ಅದ್ದರಿಂದ ನಿನ್ನೀ ಪರಾಜಯಕ್ಕೆ “ಜಯ! ಪರಾಜಯ”ವೆಂದುಹೊಗಳಬಹುದು. ಇಂಥ ಪರಾಜಯದ ಜಯಜಯಕಾರವನ್ನು ನಿನ್ನಂಥ ಸ್ವೇಚ್ಛಾಚಾರಿಗಳಾದ ತರುಣರು ಪ್ರತಿನಿಷ್ಠದಲ್ಲಿಯೂ ಮಾಡಲಿ!! ಮತ್ತು ಇಂಥ ಪರಾಜಯವನ್ನು ಅವರು ಸರ್ವದಾ ಹೊಂದಲಿ!!”

ಅಜ್ಞಾನಾಂಥಕಾರದಲ್ಲಿದ್ದ ಶಾಮನರ್ಹಣ್ಣಿಗೆ ಸಿನೇಮಾದ ಚಿತ್ರ,
ಕ್ಷೇರಗಳಂತೆ ಆ ಸುವರ್ಣಾರ್ಕ್ಯುಡೆಗಳು ಕಾಣಿಸಲು ಅವನಿಗೆ ಬಹಳ ಪಶ್ಚಾತ್ಯಾಹ
ವಾಯಿತು. ಚಂದ್ರಿಕೆಯ ರಂಹಕ್ಕೆ ಮರುಳಾದ್ದರಿಂದ ತನ್ನಲ್ಲಿ ಇಂಥ ಅಪ್ರ
ಬುದ್ಧಿ ವಿಚಾರಗಳುಂಟಾದನೆಂದೂ ಇದರಲ್ಲಿ ಪರಾಜಿತನಾದದ್ದೇ. ತನಿಗೆ
ಭೂಪಟವಾಯಿತೆಂದೂ ಅವನಿಗೆ ಆನಿಸಿ, ಒಂದು ಬಗ್ಗೆಯಿಂದ ಸಮಾಧಾನ
ತ್ವಾಳಿದನು.

ప్రశ్నాత్మావదింద దగ్గ పూపునాద తానున ఆంతఃకరణవు నిమంల
వాయితు. ఆ నిమంలాంతఃకరణదల్లి సతియ క్షేమే చేండబేంబ
విషారవు ఒడముడితు; ఆదరీ చుప్పికేయ ఎదురిగి హోగి తన్న
పాపి నుఱినన్న తొర్మాలు అవనిగి ధైయిషు సాలదాయితు;
ఆదరూ ఆనను స్వామిరాయిన బలగి హోగి తన్న శథేయన్న అవనిగి
ఒండూ ఉళయిదంతి హేళ క్షేమేయన్న యాచిసిదను. ఉదార
మనస్సిన స్వామిరాయిను ఆతన అనుతూషచనన్న తిలదు, ఇంధ అను
చిత కార్యక్రే క్షే కూకునదు ఉచితనల్లిందు బుద్ధియ వాతుగళిన్న
హేళ శళిసిదను.

ಶಾಮರಾಯನು ಹೇಳಿದ ಸಂಗತಿಗಳಿಂದ ಸ್ವಾಮಿರಾಯನು ಚಂದ್ರಿ ಕೆಯ ಸದ್ಗುಣಗಳನ್ನು ಬಹಳವಾಗಿ ಕೊಂಡಾಡಿನನು; ಮತ್ತು ಆಕೆಯನ್ನು ಮೂದಲಿಗೆ ತಲ್ಲಿ ವಿಶೇಷವಾಗಿ ಪ್ರೀತಿಸತ್ತಿರುತ್ತಾದನು.

○ ○ ○

ಇಂದಿಗೆ ಇಂದಿಕೆಯು ಸಂಸಾರದಲ್ಲಿ ಪೂರ್ಣ ಸುಖಿಯಾಗಿರುವಳ್ಳಿ.
ಮುದ್ದು ಮಗನನ್ನು ಮುದ್ದಿಡುತ್ತ, ಹೆಚ್ಚಿಯೊಡನೆ ಸರಸ ಶಲ್ಲಾಪಗಳನ್ನು
ಡುತ್ತ ಸುಖದಿಂದ ಕಾಲ ಕ್ರಮಿಸುತ್ತಿರುವಳು; ಹಾಗು ತೀವ್ರವಾಗಿಯಾದ
ಪ್ರಮದೆಯರ ಬಯಕೆಯು ವ್ಯಧಿವಾಗಿದೆಂಬ ನಾಶನ್ನು ಜಗತ್ತಿನ ನಿರ್ಧರಣ
ನಡೆತ್ತೇ ತಂತ್ರಾಕ್ರೋಡುತ್ತಲಿರುವಳು!!

ମେଘନାଥ ପଦମର୍ତ୍ତି

ಸಂಪೂರ್ಣ F.

ଶ୍ରୀମଦ୍ଭଗବତ

